

ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ ಇದರ 1998-99ನೇ ಸಾಲಿನಲ್ಲಿ ಲೆಕ್ಕ ಪರಿಶೋಧನೆಯಲ್ಲಿ ಕಂಡು ಬಂದ ಸಾಮಾನ್ಯ ಲೋಪದೋಷಗಳ ವಿವರಗಳು.

ಕ್ರ.ಸಂ	ಪ್ಯಾರಾ ಸಂ	ಪ್ಯಾರಾಗಳ ವಿವರಗಳು
1	4	ಹಿಂದಿನ ವರದಿಗಳಿಗೆ ಅನುಪಾಲನಾ ವರದಿಗಳನ್ನು ಕಳುಹಿಸದೇ ಇರುವುದು
2	25	ಮುಂಗಡಗಳ ಹೊಂದಾಣಿಕೆಯಲ್ಲಿ ನಿಯಮಗಳನ್ನು ಪಾಲಿಸದಿರುವುದು.
3	28	ನಿಯಮ ಬಾಹಿರವಾಗಿ ಸಾಲವನ್ನು ಸಹಕಾರ ಸಂಘಕ್ಕೆ ಕೊಟ್ಟಿರುವುದು ಮತ್ತು ಬಡ್ಡಿ ಸಮೇತ ಮೂಲಧನವನ್ನು ವಸೂಲಾತಿ ಮಾಡದೇ ಇರುವುದು
4	29	ನಿಯಮಗಳನ್ನು ಪಾಲಿಸದೇ ಭೋಧನೇ ವರ್ಗದ ಸಿಬ್ಬಂದಿಗೆ ನೇಮಕಾತಿ ಹಾಗೂ ಪದೋನ್ನತಿಗಳನ್ನು ನೀಡಿರುವುದು
5	30	ನಿಯಮಗಳನ್ನು ಪಾಲಿಸದೇ ಬೋಧಕೇತರ ಸಿಬ್ಬಂದಿಗೆ ನೇಮಕಾತಿ ಹಾಗೂ ಪದೋನ್ನತಿಗಳನ್ನು ನೀಡಿರುವುದು
6	31	ವೇತನ ಬಟವಾಡೆ ವಹಿ ನಿರ್ವಹಿಸದೇ ಇರುವುದು
7	32	ಸಹಾಯಕರ ಅಭಿಯಂತರರ ಹುದ್ದೆ
8	33	ಸೇವಾ ಪುಸ್ತಕಗಳಲ್ಲಿಯ ನ್ಯೂನ್ಯತೆಗಳು
9	34	ಸೇವಾ ಅವಧಿಯಲ್ಲಿ ಪರಿಕ್ಷೆ ಪಾಸು ಮಾಡಿರುವುದು.
10	35	ಲೆಕ್ಕ ತಪಾಸಣೆಗೆ ಸೇವಾ ಪುಸ್ತಕಗಳನ್ನು ಹಾಜರುಪಡಿಸದೇ ಇರುವುದು.
11	40	ಮನೆ ಬಾಡಿಗೆ ಭತ್ಯೆಯನ್ನು ನಿಯಮಾನುಸಾರ ಪಾವತಿಸದೇ ಇರುವುದು
12	41	ಪರಿಷ್ಕೃತ ವೇತನ ಶ್ರೇಣಿಯ
13	42	ವೇತನ ನಿಗದಿಯಲ್ಲಿ ವ್ಯತ್ಯಾಸ
14	46(ಅ)	ನಿಯಮ ಬಾಹಿರವಾಗಿ ಹುದ್ದೆ ಬದಲಾವಣೆ ಮಾಡಿರುವುದು
15	51	ತ್ರಿಪದಿ ರಸೀದಿಯನ್ನು ನೀಡದೇ ಉಳಿಸಿಕೊಂಡಿರುವುದು
16	52	ವಸೂಲಾತಿ ಹಣವನ್ನು ತುಂಬಾ ವಿಳಂಬವಾಗಿ ಜಮಾ ಮಾಡಿರುವುದು
17	66	ಗ್ರಂಥಾಲಯದ ವಾರ್ಷಿಕ ಪುಸ್ತಕಗಳ ಸಂಗ್ರಹ ಲೆಕ್ಕವನ್ನು ಪರಿಶೀಲನೆ ನಡೆಸಿರುವುದಿಲ್ಲ.
18	69	ದಿನಪತ್ರಿಕೆಗಳನ್ನು ವಿಲೇವಾರಿ ಮಾಡದೇ ಇರುವುದು
19	72	ಪುಸ್ತಕಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳಿಂದ ಠೇವಣಿ ಪಡೆದಿರುವುದಿಲ್ಲ.
20	73	ನಗದು ಗುಮಾಸ್ತ cashier ಭದ್ರತಾ ಠೇವಣಿ ಪಡೆದಿರುವುದಿಲ್ಲ.
21	74	ಕುಲಪತಿಗಳ ಗೃಹ ಕಛೇರಿಯಲ್ಲಿ ಅತಿಥಿಗಳಿಗೆ ಮಾಡಲಾದ ಔಪಚಾರಿಕ ವೆಚ್ಚ ನ್ಯೂನ್ಯತೆಗಳು
22	93	ಡೆಡ್ ಸ್ಟಾಕ್ ರಿಜಿಸ್ಟರ್ ನಿರ್ವಹಿಸದಿರುವ ಕುರಿತು.
23	94	ನಿರುಪಯುಕ್ತ ಸಾಮಗ್ರಿಗಳ ದಾಸ್ತಾನು ರಿಜಿಸ್ಟರ್ ನಿರ್ವಹಿಸುವ ಕುರಿತು.
24	95	ಚರ ಹಾಗೂ ಸ್ಥಿರಾಸ್ತಿಗಳನ್ನು ನಿರ್ವಹಿಸುವ ಕುರಿತು

ನಿಯಂತ್ರಕರು
ರಾಜ್ಯ ಲೆಕ್ಕ ಪತ್ರ ಇಲಾಖೆ
ಬೆಂಗಳೂರು

ಹಂಪಿ, ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ ಇದರ 1998-99ನೇ ಸಾಲಿನಲ್ಲಿ ಕಂಡು ಬಂದ ಆಕ್ಷೇಪಣೆಯಲ್ಲಿ ಇಟ್ಟ ಮತ್ತು ವಸೂಲಾತಿಗೆ ಸೂಚಿಸಿದ ವಿವರಗಳು

ಕ್ರ.ಸಂ	ಪ್ಯಾರಾ ಸಂ	ಪ್ಯಾರಾಗಳ ವಿವರ	ಆಕ್ಷೇಪಣೆ	ವಸೂಲಾತಿ
1	36	ಮಂಜೂರಾತಿ ಇಲ್ಲದೇ ಕ್ರೋಢೀಕೃತ ಆಧಾರದ ಮೇಲೆ ನೇಮಕಾತಿ ಮಾಡಿಕೊಂಡಿರುವುದು,	1259275	-
2	37	ದಿನಗೂಲಿ ಆಧಾರದ ಮೇಲೆ ವೇತನವನ್ನು ಪಾವತಿ ಮಾಡಿರುವುದು ಮಂಜೂರಾತಿ ಪಡೆದಿರುವುದಿಲ್ಲ.	61250	-
3	38	ಹುದ್ದೆ ಮಂಜೂರಾತಿ ಇಲ್ಲದೆ ನಿಯಮಕ್ಕೆ ವಿರುದ್ಧವಾಗಿ ಮುಂಬಡ್ತಿ ನೀಡಿರುವುದು	283178	-
4	39	ಪದೋನ್ನತಿ ಕೊಡುವಾಗ ವೇತನವನ್ನು ನಿಯಮಕ್ಕೆ ವ್ಯತಿರಿಕ್ತವಾಗಿ ನಿಗದಿಗೊಳಿಸಿರುವುದು.	-	26507
5	42	ವೇತನ ನಿಗದಿಗೊಳಿಸುವಾಗ ಹೆಚ್ಚಿಗೆ ನಿಗದಿಗೊಳಿಸುವುದು	429120	-
6	43	ಹೆಚ್ಚುವರಿ ವೇತನ ಪಾವತಿ	-	250
7	44	ಹೆಚ್ಚುವರಿ ವೇತನ ಬಡ್ಡಿ ನೀಡಿರುವುದು	-	162970
8	45	ನಿವೃತ್ತಿದಾರರಿಗೆ ಕ್ರೋಢೀಕೃತ ವೇತನ ಪಾವತಿ ಮಾಡಿರುವುದು	7000	-
9	46(ಅ)	ಹುದ್ದೆ ಬದಲಾವಣೆ ಕುರಿತು	43532	-
10	46(ಬಿ)	ವೇತನ ಬಾಕಿ ಪಾವತಿಗೆ ದಾಖಲಾತಿಗಳನ್ನು ಹಾಜರಪಡಿಸದೇ ಇರುವುದು	15227	-
11	48	ವಸೂಲಾತಿ ಹಣವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಇರುವುದು	-	413.00
12	49	ವಸೂಲಾದ ಹಣವನ್ನು ಕಡಿಮೆ ಜಮಾ ಮಾಡಿರುವುದು.	-	90
13	54	ಸಾಲದ ರೂಪದಲ್ಲಿ ಪುಸ್ತಕಗಳ ಮಾರಾಟದಿಂದ ವಸೂಲಾತಿ ಮಾಡದೇ ಇರುವುದು	-	440933
	55	ಹೆಚ್ಚಿಗೆ ಪಾವತಿ ಮಾಡಿರುವುದು	-	190
14	56(ಅ)	ಹೊಂದಾಣಿಕೆ ಬಿಲ್ಲುಗಳಲ್ಲಿ ಹೆಚ್ಚಿಗೆ ಪಾವತಿ ಮಾಡಿರುವುದು	-	1000
	56(ಆ)	ದಾಸ್ತಾನು ಮತ್ತು ವಿತರಣೆ ಹಾಜರುಪಡಿಸದೇ ಇರುವುದು	15963	-
15	57	ಹೆಚ್ಚಿಗೆ ಪ್ರಯಾಣ ಭತ್ಯೆ ಪಾವತಿಸಿರುವುದು	-	1984
16	58	ವೈದ್ಯಕೀಯ ವೆಚ್ಚಕ್ಕೆ ನಿಯಮಾನುಸಾರ ಪಾವತಿ ಮಾಡದೇ ಇರುವುದು	25000	-
17	59	ಡೆಡ್ ಸ್ಟಾಕ್ ವಹಿ ನಿರ್ವಹಿಸಿರುವುದು	148014	-
18	60	ಕಾವೇರಿ ಕೆಲಸಕ್ಕಾಗಿ ಟ್ಯಾಕ್ಸಿ ಬಾಡಿಗೆ ಪಾವತಿ ಮಾಡಿರುವುದು	5281	-
19	61	ದೂರವಾಣಿ ವಹಿಯನ್ನು ಹಾಜರುಪಡಿಸದೇ ಇರುವುದು	318421	-
20	62	ಕುಲಪತಿಗಳ ನಿವಾಸಕ್ಕೆ ಲೋಕೋಪಯೋಗಿ ಇಲಾಖೆಯಿಂದ ಬಾಡಿಗೆ ನಿಗದಿಪಡಿಸಿಲ್ಲ.	103400	-
21	63	ಕಲಾ ತಂಡಗಳಿಗೆ ನೀಡಿರುವ ಸಂಭಾವನೆ ನಿಯಮಾನುಸಾರ ಇಲ್ಲದಿರುವುದು	9025	-
22	64	ಮುಖ್ಯ ಗ್ರಂಥಪಾಲಕರ ಪ್ರಸಾಸ ಭತ್ಯೆ ಪಾವತಿಗೆ ಮಂಜೂರಾತಿ ಪಡೆದಿರುವುದಿಲ್ಲ.	14607	-
23	65	ವಿತ್ತ ವಿಭಾಗದಿಂದ ಧನಾದೇಶಗಳನ್ನು ಪಡೆದಿರುವುದಕ್ಕೆ ಸ್ವೀಕೃತಿ ಹಾಜರು ಪಡಿಸಿಲ್ಲ.	39092	-
24	75	ಕನ್ನಡ ಭಾಷಾಭಿವೃದ್ಧಿ ವಿಭಾಗದಲ್ಲಿ ನಿಯತಕಾಲಿಕಗಳನ್ನು ವಿಲೇವಾರಿ ಮಾಡಿಲ್ಲದಿರುವುದು	5044	-
25	76	ಆಯುರ್ವೇದ ನರ್ಸರಿ ಸುತ್ತಲು, ತಂತಿ ಬೇಲಿ ನಿರ್ಮಿಸುವುದು	21214	553
26	77	ಕ್ರಿಯಾಶಕ್ತಿ ಕಟ್ಟಡಕ್ಕೆ ದ್ವಾರ ಬಾಗಿಲು ಕೊಂಡ ಕುರಿತು	135000	8150
27	78	ಶ್ರೀ ಶೈಲ ಅತಿಥಿ ಗೃಹ ರಸ್ತೆ ರಚಿಸುವ ಕುರಿತು	150417	1011
28	79	ಟ್ರೆಸರಿ ಕಟ್ಟಡದಲ್ಲಿ ಪಾರ್ಟಿಷನ್ ಕುರಿತು	13464	808
29	80	ನುಡಿ ಹಬ್ಬದ ಮುಂಗಡ ಪಡೆದ ವೆಚ್ಚಗಳ ಕುರಿತು	-	131
30	80	ನುಡಿ ಹಬ್ಬದ ಮುಂಗಡ ಪಡೆದ ವೆಚ್ಚಗಳ ಕುರಿತು	-	6510

31	80	ನುಡಿ ಹಬ್ಬದ ಮುಂಗಡ ಪಡೆದ ವೆಚ್ಚಗಳ ಕುರಿತು	-	980
32	80	ನುಡಿಹಬ್ಬದ ಮುಂಗಡ ಪಡೆದ ವೆಚ್ಚಗಳ ಕುರಿತು	-	500
33	80	ನುಡಿ ಹಬ್ಬದ ಮುಂಗಡ ಪಡೆದ ವೆಚ್ಚಗಳ ಕುರಿತು	181115	-
34	81	ನಿಯಮಬಾಹಿರವಾಗಿ ಕುರ್ಚಿಗಳನ್ನು ಖರೀದಿಸಿದ ಕುರಿತು	199460	-
35	82	ಆಡಳಿತ ಕಟ್ಟಡಕ್ಕೆ ಏರ್ ಕೂಲರ್ ಗಳನ್ನು ಕೊಂಡ ಕುರಿತು	31000	1860
36	83	ದೀಪಸ್ತಂಭದ ಮೇಲೆ ಪೈಲಿಟ್ ಗ್ಲಾಸ್ ಕೂಡಿಸುವ ಕುರಿತು	-	876
37	83	ದೀಪಸ್ತಂಭದ ಮೇಲೆ ಪೈಲಿಟ್ ಗ್ಲಾಸ್ ಕೂಡಿಸುವ ಕುರಿತು	-	1870
38	83	ದೀಪಸ್ತಂಭದ ಮೇಲೆ ಪೈಲಿಟ್ ಗ್ಲಾಸ್ ಕೂಡಿಸುವ ಕುರಿತು	36966	-
39	84	ಕಡಿಮೆ ಮಾರಾಟ ತೆರಿಗೆ ಹಾಗೂ ಆದಾಯ ತೆರಿಗೆ ವಸೂಲಾತಿ ಮಾಡಿದ ಕುರಿತು	-	3000
40	85	ಗ್ರಂಥಾಲಯ ಕಟ್ಟಡ ರಿಪೇರಿ	110000	5500
41	86	ಪ್ರವೇಶ ದ್ವಾರ ಮಂಟಪ ರಚಿಸುವುದು	97426	135
42	87	ಕೂಡಲಸಂಗಮ ತುಂಗಭದ್ರಾ ಕಟ್ಟಡಗಳಿಗೆ ಕ್ಲೇ ಟೈಲ್ಸ್ ಕೂಡಿಸುವುದು	-	13920
43	87	ಕೂಡಲಸಂಗಮ ತುಂಗಭದ್ರಾ ಕಟ್ಟಡಗಳಿಗೆ ಕ್ಲೇ ಟೈಲ್ಸ್ ಕೂಡಿಸುವುದು	-	1736
44	87	ಕೂಡಲಸಂಗಮ ತುಂಗಭದ್ರಾ ಕಟ್ಟಡಗಳಿಗೆ ಕ್ಲೇ ಟೈಲ್ಸ್ ಕೂಡಿಸುವುದು	-	684
45	87	ಕೂಡಲಸಂಗಮ ತುಂಗಭದ್ರಾ ಕಟ್ಟಡಗಳಿಗೆ ಕ್ಲೇ ಟೈಲ್ಸ್ ಕೂಡಿಸುವುದು	225273	-
46	88	ಬಹುಪಯೋಗಿ ಕಟ್ಟಡಕ್ಕೆ (ಛಾವಣಿಗೆ) ಕ್ಲೇ ಟೈಲ್ಸ್ ಅಳವಡಿಸುವುದು	-	12496
47	88	ಬಹುಪಯೋಗಿ ಕಟ್ಟಡಕ್ಕೆ (ಛಾವಣಿಗೆ) ಕ್ಲೇ ಟೈಲ್ಸ್ ಅಳವಡಿಸುವುದು	-	1558
48	89	ಆಡಳಿತ ಕಟ್ಟಡಕ್ಕೆ ಕ್ಲೇ ಟೈಲ್ಸ್ ಕೂಡಿಸಿದ್ದು.	-	710
48	90(12)	ತುಂಡು ಗುತ್ತಿಗೆ ಆಧಾರದ ಮೇಲೆ ಕಾಮಗಾರಿ ನೀಡಲಾದ ಕುರಿತು	556162	15843
49	91(13)	ಶ್ರೀಶೈಲ ಅತಿಥಿ ಗೃಹ ಕಟ್ಟಡ	-	2389
50	91(18)	ಶ್ರೀಶೈಲ ಅತಿಥಿ ಗೃಹ ಕಟ್ಟಡ	-	1284033
51		ಶ್ರೀಶೈಲ ಅತಿಥಿ ಗೃಹ ಕಟ್ಟಡ	-	15699
52		ಶ್ರೀಶೈಲ ಅತಿಥಿ ಗೃಹ ಕಟ್ಟಡ	-	1951
53		ಶ್ರೀಶೈಲ ಅತಿಥಿ ಗೃಹ ಕಟ್ಟಡ	-	4500
54		ಶ್ರೀಶೈಲ ಅತಿಥಿ ಗೃಹ ಕಟ್ಟಡ	2136957	-
55	92	ಘಟಿಕಾಲಯ ಕಾಮಗಾರಿ ಕುರಿತು	-	612727
56	92(8)	ಘಟಿಕಾಲಯ ಕಾಮಗಾರಿ ಕುರಿತು	-	1061
57	92(10)	ಘಟಿಕಾಲಯ ಕಾಮಗಾರಿ ಕುರಿತು	-	2331
58	92(11)	ಘಟಿಕಾಲಯ ಕಾಮಗಾರಿ ಕುರಿತು	935232	-
			7611915	2637859

ನಿಯಂತ್ರಕರು
ರಾಜ್ಯ ಲೆಕ್ಕ ಪತ್ರ ಇಲಾಖೆ
ಬೆಂಗಳೂರು

ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ ಹಂಪಿ ಇದರ 1998-99ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ

ಕ್ರ.ಸಂ	ಆಕ್ಷೇಪಣೆ	ಉತ್ತರ	ದಾಖಲೆ	ಷರಾ
1	<p>ಪೀಠಿಕೆ:- 1998-99ನೇ ಸಾಲಿನ ಕನ್ನಡ ವಿಶ್ವವಿದ್ಯಾಲಯದ ಲೆಕ್ಕ ಪರಿಶೋಧನೆಯನ್ನು ಕನ್ನಡ ವಿಶ್ವವಿದ್ಯಾಲಯ ಅಧಿನಿಯಮ 1991 ಸೆಕ್ಷನ್ 26 ಮತ್ತು ಸರಕಾರದ ಆದೇಶ ಸಂಖ್ಯೆ: ಇಡಿ:84: ಯುಎನ್‌ಡಿ: 93 ದಿನಾಂಕ 01.06.93 ಮತ್ತು ಶಿಇ ಯುಎಬಿ:91 ದಿನಾಂಕ 10.03.1992 ಅನ್ವಯ ಕೈಗೊಂಡಿದೆ.</p>			
2	<p>ಸಾಮಾನ್ಯ ಪರಿಚಯ:-</p> <p>1 ಸಂಸ್ಥೆಯ ಹೆಸರು : ಕನ್ನಡ ವಿಶ್ವವಿದ್ಯಾಲಯ, ಹಂಪಿ</p> <p>2 ಲೆಕ್ಕ ತನಿಖಾ ಅವಧಿ : 01.04.98 ರಿಂದ 31.03.99</p> <p>3 ಲೆಕ್ಕ ತನಿಖೆ ಪ್ರಾರಂಭ ದಿನಾಂಕ : 03.12.99</p> <p>4 ಲೆಕ್ಕ ತನಿಖೆ ಮುಕ್ತಾಯ ದಿನಾಂಕ : 17.01.2000</p> <p>5 ಉಪಯೋಗಿಸಿದ ಮಾನವ ದಿನಗಳು : 150 ದಿನಗಳು</p> <p>6 ಲೆಕ್ಕ ತನಿಖಾ ತಂಡ : 1 ಶ್ರೀ ಎಂ. ಶಂಕರ್ ಆಡೀಟ್ ಆಫೀಸರ್ 2 ಶ್ರೀ ಪಿ.ಎಂ. ಕರಿಕಟ್ಟಿ ಆಡೀಟ್ ಆಫೀಸರ್ 3 ಶ್ರೀ ಸಿ.ವಿ. ಶಿವಶಂಕರ್ ಆಡೀಟಾರ್ 4 ಶ್ರೀ ತಬ್ಬಣ್ಣ ಆಡೀಟ್ ಆಫೀಸರ್ 5 ಶ್ರೀ ಪರಸಪ್ಪ</p> <p>7 ಪುನರ್ ಪರಿಶೀಲನಾಧಿಕಾರಿ : ಶ್ರೀ ಸಿ.ಬಿ. ಪಟೇಲ್ ನಿಯಂತ್ರಕರು ರಾಜ್ಯ ಲೆಕ್ಕಪತ್ರ ಇಲಾಖೆ ಬೆಂಗಳೂರು</p> <p>8 ಪುನರ್ ಪರಿಶೀಲನಾ ದಿನಾಂಕ : 09.03.2000</p>			
3	<p>ವಿಶ್ವವಿದ್ಯಾಲಯದ ಆಡಳಿತ ವರ್ಗ:-</p> <p>1 ಕುಲಪತಿಗಳು : ಶ್ರೀ ಎಂ.ಎಂ. ಕಲಬುರ್ಗಿ 01.04.98ರಿಂದ 31.03.99</p> <p>2 ಕುಲಸಚಿವರು : ಶ್ರೀಮಲ್ಲೇಪುರಂ ಜಿ.ವೆಂಕಟೇಶ 01.04.98ರಿಂದ 31.03.99</p> <p>3 ಹಣಕಾಸು ಅಧಿಕಾರಿಗಳು : ಶ್ರೀ ಡಿ.ಜಿ. ಹಿರೇಮಠ 01.04.98 ರಿಂದ 17.09.98 ಶ್ರೀಮಲ್ಲೇಪುರಂ ಜಿ.ವೆಂಕಟೇಶ 18.09.98 ರಿಂದ 31.03.99</p> <p>4 ಪ್ರಸಾರಾಂಗದ ನಿರ್ದೇಶಕರು : ಶ್ರೀ ಎ.ವಿ. ನಾವಡ 01.04.98 ರಿಂದ 31.03.99</p> <p>5 ಗ್ರಂಥಾಲಯದ ಗ್ರಂಥಪಾಲಕರು : ಶ್ರೀಮತಿ ಹೆಚ್. ನಾಗವೇಣಿ 01.04.98ರಿಂದ 31.12.98 ಶ್ರೀ ಜಿ.ಆರ್. ರಾಮಮೂರ್ತಿ 01.01.99 ರಿಂದ 31.03.99</p>			

4	<p>ಹಿಂದಿನ ಸಾಲಿನ ಲೆಕ್ಕ ತನಿಖಾ ವರದಿಗಳ ಬಗ್ಗೆ ಅನುಪಾಲನಾ ವರದಿ ಸಲ್ಲಿಸದಿರುವುದು:- ಈ ವಿಶ್ವವಿದ್ಯಾಲಯದ 1991-92 ರಿಂದ 1997-98ನೇ ಸಾಲಿನವರೆಗಿನ ಲೆಕ್ಕ ತನಿಖಾ ವರದಿಗಳನ್ನು ನಿಯಂತ್ರಕರು, ರಾಜ್ಯ ಲೆಕ್ಕ ಪತ್ರ ಇಲಾಖೆ, ಬೆಂಗಳೂರು ಇವರು ಕುಲಪತಿಗಳ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಇವರಿಗೆ ಅಧಿನಿಯಮ 1991ರ ಸೆಕ್ಷನ್ 26(3) ಪ್ರಕಾರ ಕಳುಹಿಸಲಾಗಿರುತ್ತದೆ. ಕೂಡಲೇ ಕ್ರಮ ತೆಗೆದುಕೊಂಡು ಅನುಪಾಲನಾ ವರದಿ ಕಳುಹಿಸಲು ಸೂಚಿಸಿದೆ. 31.03.99 ಕ್ಕೆ ಬಾಕಿ ಇರುವ ಪ್ಯಾರಾಗಳ ವಿವರಗಳನ್ನು ಅನುಬಂಧ -1 ರಲ್ಲಿ ತಯಾರಿಸಿ ವರದಿಗೆ ಲಗತ್ತಿಸಿದೆ.</p>																							
5	<p>ನಗದು ಹಣ ಪರಿಶೀಲನೆ:- ಲೆಕ್ಕ ತಪಾಸಣೆಗೆ ಪ್ರಾರಂಭಿಸಿದ ದಿನಾಂಕ:3.12.99 ರಂದು ಭೌತಿಕವಾಗಿ ಪರಿಶೀಲಿಸಲಾಗಿ, ಯಾವುದೇ ನಗದು ಶಿಲ್ಕು ಇರುವುದಿಲ್ಲ.</p>																							
6	<p>ಅಂಚೆ ಚೀಟಿಯ ಭೌತಿಕ ಪರಿಶೀಲನೆ:- ದಿನಾಂಕ: 03.12.99 ರಂದು ರೂ.2081.00(ಎರಡು ಸಾವಿರ ಎಂಬತ್ತೊಂದು ಮಾತ್ರ) ಬೆಲೆಯ ಸ್ಟಾಂಪ್‌ಗಳು ಇರುತ್ತವೆ ಮತ್ತು ವಹಿಯ ಶಿಲ್ಕಿಗೆ ತಾಳೆ ಇರುತ್ತದೆ.</p>																							
7	<p>ರಸೀದಿ ಪುಸ್ತಕಗಳ ಭೌತಿಕ ಪರಿಶೀಲನೆ:- ದಿನಾಂಕ: 03.12.99 ರಂದು ಈ ಕೆಳಕಂಡ ವಿಭಾಗಗಳಲ್ಲಿ ಉಪಯೋಗಿಸದೇ ಇರುವ ರಸೀದಿ ಪುಸ್ತಕಗಳನ್ನು ಭೌತಿಕವಾಗಿ ಪರಿಶೀಲಿಸಲಾಯಿತು.</p> <table style="margin-left: 40px;"> <tr> <td>1</td> <td>ಲೆಕ್ಕ ಪತ್ರ ಶಾಖೆ</td> <td>:</td> <td>27 ರಸೀದಿ ಪುಸ್ತಕಗಳು</td> </tr> <tr> <td>2</td> <td>ಗ್ರಂಥಾಲಯ ಶಾಖೆ</td> <td>:</td> <td>6 ರಸೀದಿ ಪುಸ್ತಕಗಳು</td> </tr> <tr> <td>3</td> <td>ಪ್ರಸಾರಾಂಗ- ಸಾಲದ</td> <td>:</td> <td>45 ರಿಂದ55-11 ಪುಸ್ತಕ ರಸೀದಿ ಪುಸ್ತಕಗಳು</td> </tr> <tr> <td>4</td> <td>ಪ್ರಸಾರಾಂಗ-ನಗದು ರಸೀದಿ</td> <td>:</td> <td>17ರಿಂದ75-}</td> </tr> <tr> <td></td> <td>ಪುಸ್ತಕಗಳು</td> <td></td> <td>08ರಿಂದ20-}-18 ಪುಸ್ತಕ</td> </tr> </table>	1	ಲೆಕ್ಕ ಪತ್ರ ಶಾಖೆ	:	27 ರಸೀದಿ ಪುಸ್ತಕಗಳು	2	ಗ್ರಂಥಾಲಯ ಶಾಖೆ	:	6 ರಸೀದಿ ಪುಸ್ತಕಗಳು	3	ಪ್ರಸಾರಾಂಗ- ಸಾಲದ	:	45 ರಿಂದ55-11 ಪುಸ್ತಕ ರಸೀದಿ ಪುಸ್ತಕಗಳು	4	ಪ್ರಸಾರಾಂಗ-ನಗದು ರಸೀದಿ	:	17ರಿಂದ75-}		ಪುಸ್ತಕಗಳು		08ರಿಂದ20-}-18 ಪುಸ್ತಕ			
1	ಲೆಕ್ಕ ಪತ್ರ ಶಾಖೆ	:	27 ರಸೀದಿ ಪುಸ್ತಕಗಳು																					
2	ಗ್ರಂಥಾಲಯ ಶಾಖೆ	:	6 ರಸೀದಿ ಪುಸ್ತಕಗಳು																					
3	ಪ್ರಸಾರಾಂಗ- ಸಾಲದ	:	45 ರಿಂದ55-11 ಪುಸ್ತಕ ರಸೀದಿ ಪುಸ್ತಕಗಳು																					
4	ಪ್ರಸಾರಾಂಗ-ನಗದು ರಸೀದಿ	:	17ರಿಂದ75-}																					
	ಪುಸ್ತಕಗಳು		08ರಿಂದ20-}-18 ಪುಸ್ತಕ																					
8	<p>ಮುಂಗಡ ಪತ್ರ:- 1998-99ನೇ ಸಾಲಿನ ಕನ್ನಡ ವಿಶ್ವವಿದ್ಯಾಲಯದ ಮುಂಗಡ ಪತ್ರವನ್ನು ತಯಾರಿಸಲಾಗಿದ್ದು, ವಿವರಗಳು ಈ ಕೆಳಕಂಡಂತಿದೆ.</p> <table style="margin-left: 40px;"> <tr> <td>01.04.98ಕ್ಕೆ ಪ್ರಾರಂಭಿಕ ಶಿಲ್ಕು</td> <td>:</td> <td>ರೂ.-</td> </tr> <tr> <td>98-99ಕ್ಕೆ ನಿರೀಕ್ಷಿತ ಆದಾಯ</td> <td>:</td> <td>ರೂ.9,18,75000.00</td> </tr> <tr> <td>ಒಟ್ಟು ಮೊತ್ತ</td> <td>:</td> <td></td> </tr> <tr> <td>98-99ಕ್ಕೆ ಉದ್ದೇಶಿತ ಖರ್ಚು</td> <td>:</td> <td>9,18,75,000.00</td> </tr> </table> <p>ಆಯವ್ಯಯವನ್ನು ತಯಾರಿಸುವಾಗ ಆರಂಭ ಶಿಲ್ಕು ಮತ್ತು ಅಖೈರು ಶಿಲ್ಕು ತೋರಿಸಿರುವುದಿಲ್ಲ. ಆಯವ್ಯಯವನ್ನು ಹಣಕಾಸು, ಸಮಿತಿ: ಕಾರ್ಯಕಾರಿ ಸಮಿತಿಯಿಂದ ಅನುಮೋದಿಸಿ, ಆಯುಕ್ತರು: ಪ್ರಧಾನ ಕಾರ್ಯದರ್ಶಿಗಳು, ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, ಬೆಂಗಳೂರು ಇವರಿಗೆ ಪತ್ರದ ಸಂಖ್ಯೆ:ಹಕ:ಆಯವ್ಯಯ: ಯೋಜನೆ 97-98, ದಿನಾಂಕ:10.12.97ರಂದು ಕಳುಹಿಸಿದೆ.</p>	01.04.98ಕ್ಕೆ ಪ್ರಾರಂಭಿಕ ಶಿಲ್ಕು	:	ರೂ.-	98-99ಕ್ಕೆ ನಿರೀಕ್ಷಿತ ಆದಾಯ	:	ರೂ.9,18,75000.00	ಒಟ್ಟು ಮೊತ್ತ	:		98-99ಕ್ಕೆ ಉದ್ದೇಶಿತ ಖರ್ಚು	:	9,18,75,000.00											
01.04.98ಕ್ಕೆ ಪ್ರಾರಂಭಿಕ ಶಿಲ್ಕು	:	ರೂ.-																						
98-99ಕ್ಕೆ ನಿರೀಕ್ಷಿತ ಆದಾಯ	:	ರೂ.9,18,75000.00																						
ಒಟ್ಟು ಮೊತ್ತ	:																							
98-99ಕ್ಕೆ ಉದ್ದೇಶಿತ ಖರ್ಚು	:	9,18,75,000.00																						

9	<p>ಆರ್ಥಿಕ ಪರಿಸ್ಥಿತಿ:- 1998-99ನೇ ಸಾಲಿನ ಈ ಸಂಸ್ಥೆಯ ಹಣಕಾಸು ಪರಿಸ್ಥಿತಿಯು ಈ ಕೆಳಕಂಡಂತಿರುತ್ತದೆ.</p> <table style="width: 100%; border-collapse: collapse;"> <tr> <td style="width: 60%;">01.04.98ಕ್ಕೆ ಪ್ರಾರಂಭಿಕ ಶಿಲ್ಕು</td> <td style="width: 20%;">: ರೂ.</td> <td style="width: 20%; text-align: right;">35,76,276.00</td> </tr> <tr> <td>98-99ಕ್ಕೆ ಜಮಾ</td> <td>: ರೂ.</td> <td style="text-align: right;">4,49,05,083.00</td> </tr> <tr> <td>ಒಟ್ಟು ಮೊತ್ತ</td> <td>: ರೂ.</td> <td style="text-align: right;">4,84,81,359.00</td> </tr> <tr> <td>98-99ಕ್ಕೆ ಖರ್ಚು</td> <td>: ರೂ.</td> <td style="text-align: right;">3,99,49,639.00</td> </tr> <tr> <td>31.03.99ಕ್ಕೆ ಅಖೈರು ಶಿಲ್ಕು</td> <td>: ರೂ.</td> <td style="text-align: right;">85,31,720.00</td> </tr> </table> <p>ಸಮನ್ವಯ:- ದಿನಾಂಕ 31.03.99 ರಂದಿನಂತೆ ಉಪಖಜಾನೆ :</p> <table style="width: 100%; border-collapse: collapse;"> <tr> <td style="width: 60%;">ಬ್ಯಾಂಕ್‌ಗಳಲ್ಲಿ ಶಿಲ್ಕು</td> <td style="width: 20%;"></td> <td style="width: 20%;"></td> </tr> <tr> <td>1 ಉಪಖಜಾನೆ, ಹೊಸಪೇಟೆ ಖಾತೆ ಸಂಖ್ಯೆ: 8443</td> <td></td> <td style="text-align: right;">34, 64, 225-00</td> </tr> <tr> <td>2 ಭಾರತೀಯ ಸ್ಟೇಟ್ ಬ್ಯಾಂಕ್ ಕಮಲಾಪುರ ಖಾತೆ ಸಂಖ್ಯೆ: 5169</td> <td></td> <td style="text-align: right;">9,00,057-20</td> </tr> <tr> <td>3 ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹೊಸಪೇಟೆ ಖಾತೆ ಸಂ: 17:9346:</td> <td></td> <td style="text-align: right;">73,7970-00</td> </tr> <tr> <td>4 ಕೆನರಾ ಬ್ಯಾಂಕ</td> <td></td> <td style="text-align: right;">11,40,899-00</td> </tr> <tr> <td>ಒಟ್ಟು ಮೊತ್ತ</td> <td>:</td> <td style="text-align: right;">55,79,152-00</td> </tr> </table> <p>ಸೇರಿಕೆ:-</p> <table style="width: 100%; border-collapse: collapse;"> <tr> <td style="width: 60%;">ವಿಶ್ವವಿದ್ಯಾಲಯ ನಿಧಿಗೆ ರಂದಿನಿಂದ ಬಂದ ಅನುದಾನ ಮತ್ತು ಜಮಾ ರಶೀದಿಗಳ ಮೊತ್ತ (ವಿವರಗಳನ್ನು ಅನುಬಂಧ -3ರಲ್ಲಿ ತಯಾರಿಸಿ ಲಗತ್ತಿಸಿದೆ.</td> <td style="width: 20%;"></td> <td style="width: 20%;"></td> </tr> <tr> <td>31.03.99 ನಿಧಿಗೆ</td> <td style="text-align: center;">(+)</td> <td style="text-align: right;">84,18,437.00</td> </tr> <tr> <td>-3ರಲ್ಲಿ ಒಟ್ಟು</td> <td></td> <td style="text-align: right;">1,39,97,589-00</td> </tr> </table> <p>ಕಡಿತ:-</p> <table style="width: 100%; border-collapse: collapse;"> <tr> <td style="width: 60%;">1) ವಿಶ್ವವಿದ್ಯಾಲಯ ನಿಧಿಗೆ ಖರ್ಚು ಬಿದ್ದು 31.03.99 ರಂದಿನಂತೆ ನಗದೀರಕರಣ ವಾಗದಿರುವ ಚೆಕ್‌ಗಳು (ವಿವರಗಳನ್ನು ಅನುಬಂಧ-2)ರಲ್ಲಿ ತಯಾರಿಸಿ ಲಗತ್ತಿಸಿದೆ.</td> <td style="width: 20%;"></td> <td style="width: 20%;"></td> </tr> <tr> <td></td> <td style="text-align: center;">(-)</td> <td style="text-align: right;">54,64,609.00</td> </tr> <tr> <td>2) ಡಿಶಂಬರ್ 97 ರಂದು ಬ್ಯಾಂಕ್ ಆಫ್</td> <td></td> <td style="text-align: right;">(-) 1,260-00</td> </tr> </table>	01.04.98ಕ್ಕೆ ಪ್ರಾರಂಭಿಕ ಶಿಲ್ಕು	: ರೂ.	35,76,276.00	98-99ಕ್ಕೆ ಜಮಾ	: ರೂ.	4,49,05,083.00	ಒಟ್ಟು ಮೊತ್ತ	: ರೂ.	4,84,81,359.00	98-99ಕ್ಕೆ ಖರ್ಚು	: ರೂ.	3,99,49,639.00	31.03.99ಕ್ಕೆ ಅಖೈರು ಶಿಲ್ಕು	: ರೂ.	85,31,720.00	ಬ್ಯಾಂಕ್‌ಗಳಲ್ಲಿ ಶಿಲ್ಕು			1 ಉಪಖಜಾನೆ, ಹೊಸಪೇಟೆ ಖಾತೆ ಸಂಖ್ಯೆ: 8443		34, 64, 225-00	2 ಭಾರತೀಯ ಸ್ಟೇಟ್ ಬ್ಯಾಂಕ್ ಕಮಲಾಪುರ ಖಾತೆ ಸಂಖ್ಯೆ: 5169		9,00,057-20	3 ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹೊಸಪೇಟೆ ಖಾತೆ ಸಂ: 17:9346:		73,7970-00	4 ಕೆನರಾ ಬ್ಯಾಂಕ		11,40,899-00	ಒಟ್ಟು ಮೊತ್ತ	:	55,79,152-00	ವಿಶ್ವವಿದ್ಯಾಲಯ ನಿಧಿಗೆ ರಂದಿನಿಂದ ಬಂದ ಅನುದಾನ ಮತ್ತು ಜಮಾ ರಶೀದಿಗಳ ಮೊತ್ತ (ವಿವರಗಳನ್ನು ಅನುಬಂಧ -3ರಲ್ಲಿ ತಯಾರಿಸಿ ಲಗತ್ತಿಸಿದೆ.			31.03.99 ನಿಧಿಗೆ	(+)	84,18,437.00	-3ರಲ್ಲಿ ಒಟ್ಟು		1,39,97,589-00	1) ವಿಶ್ವವಿದ್ಯಾಲಯ ನಿಧಿಗೆ ಖರ್ಚು ಬಿದ್ದು 31.03.99 ರಂದಿನಂತೆ ನಗದೀರಕರಣ ವಾಗದಿರುವ ಚೆಕ್‌ಗಳು (ವಿವರಗಳನ್ನು ಅನುಬಂಧ-2)ರಲ್ಲಿ ತಯಾರಿಸಿ ಲಗತ್ತಿಸಿದೆ.				(-)	54,64,609.00	2) ಡಿಶಂಬರ್ 97 ರಂದು ಬ್ಯಾಂಕ್ ಆಫ್		(-) 1,260-00			
01.04.98ಕ್ಕೆ ಪ್ರಾರಂಭಿಕ ಶಿಲ್ಕು	: ರೂ.	35,76,276.00																																																					
98-99ಕ್ಕೆ ಜಮಾ	: ರೂ.	4,49,05,083.00																																																					
ಒಟ್ಟು ಮೊತ್ತ	: ರೂ.	4,84,81,359.00																																																					
98-99ಕ್ಕೆ ಖರ್ಚು	: ರೂ.	3,99,49,639.00																																																					
31.03.99ಕ್ಕೆ ಅಖೈರು ಶಿಲ್ಕು	: ರೂ.	85,31,720.00																																																					
ಬ್ಯಾಂಕ್‌ಗಳಲ್ಲಿ ಶಿಲ್ಕು																																																							
1 ಉಪಖಜಾನೆ, ಹೊಸಪೇಟೆ ಖಾತೆ ಸಂಖ್ಯೆ: 8443		34, 64, 225-00																																																					
2 ಭಾರತೀಯ ಸ್ಟೇಟ್ ಬ್ಯಾಂಕ್ ಕಮಲಾಪುರ ಖಾತೆ ಸಂಖ್ಯೆ: 5169		9,00,057-20																																																					
3 ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹೊಸಪೇಟೆ ಖಾತೆ ಸಂ: 17:9346:		73,7970-00																																																					
4 ಕೆನರಾ ಬ್ಯಾಂಕ		11,40,899-00																																																					
ಒಟ್ಟು ಮೊತ್ತ	:	55,79,152-00																																																					
ವಿಶ್ವವಿದ್ಯಾಲಯ ನಿಧಿಗೆ ರಂದಿನಿಂದ ಬಂದ ಅನುದಾನ ಮತ್ತು ಜಮಾ ರಶೀದಿಗಳ ಮೊತ್ತ (ವಿವರಗಳನ್ನು ಅನುಬಂಧ -3ರಲ್ಲಿ ತಯಾರಿಸಿ ಲಗತ್ತಿಸಿದೆ.																																																							
31.03.99 ನಿಧಿಗೆ	(+)	84,18,437.00																																																					
-3ರಲ್ಲಿ ಒಟ್ಟು		1,39,97,589-00																																																					
1) ವಿಶ್ವವಿದ್ಯಾಲಯ ನಿಧಿಗೆ ಖರ್ಚು ಬಿದ್ದು 31.03.99 ರಂದಿನಂತೆ ನಗದೀರಕರಣ ವಾಗದಿರುವ ಚೆಕ್‌ಗಳು (ವಿವರಗಳನ್ನು ಅನುಬಂಧ-2)ರಲ್ಲಿ ತಯಾರಿಸಿ ಲಗತ್ತಿಸಿದೆ.																																																							
	(-)	54,64,609.00																																																					
2) ಡಿಶಂಬರ್ 97 ರಂದು ಬ್ಯಾಂಕ್ ಆಫ್		(-) 1,260-00																																																					

	<p>ಇಂಡಿಯಾದಲ್ಲಿ ಹೆಚ್ಚಿಗೆ ತೋರಿಸಿದ ಮೊತ್ತ ಕೊನೆಯ ಶಿಲ್ಕು 85,31,720-00</p> <p>ಡಿಸೆಂಬರ್ 97ರಲ್ಲಿ ಬ್ಯಾಂಕ್ ಆಫ್ ಇಂಡಿಯಾ ಕಮಲಾಪುರ ಶಾಖೆಯಲ್ಲಿ ಹೆಚ್ಚುವರಿಯಾಗಿ ಕಂಡುಬಂದ ಜಮೆ ಮೊತ್ತ ರೂ. 1260.00ನ್ನು ಇತರೆ ಜಮಾಗಳು ಶೀರ್ಷಿಕೆಯಡಿಯಲ್ಲಿ ಅಂತಿಮ ಜಮೆಗಳು ಎಂದು ಪರಿಗಣಿಸಿ ಲೆಕ್ಕ ಸರಿಪಡಿಸಲು ಸೂಚಿಸಿದೆ.</p> <p>ವರ್ಗೀಕೃತ ಜಮೆ ಮತ್ತು ಖರ್ಚಿನ ಬಾಬುಗಳನ್ನು ಅನುಬಂಧ-2ರಲ್ಲಿ ತಯಾರಿಸಿ ಲಗತ್ತಿಸಿದೆ.</p>																							
10	<p>ಇತರೇ ಖಾತೆಯ ವ್ಯವಹಾರಗಳು:-</p> <p>ಹೆಚ್.ಕೆ.ಡಿ.ಬಿ.(ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯು ವ್ಯವಹಾರ.) ವ್ಯವಹಾರವನ್ನು ಖಾತೆ ಸಂಖ್ಯೆ : 9917:17 ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಹೊಸಪೇಟೆ ಶಾಖೆಯಲ್ಲಿ ನಡೆಸಿದೆ. ಪ್ರಸಕ್ತ ಅವಧಿಯ ವ್ಯವಹಾರ ಈ ಕೆಳಕಂಡಂತಿದೆ.</p> <table border="0"> <tr> <td>ಆರಂಭ ಶಿಲ್ಕು</td> <td>:</td> <td>ರೂ.</td> <td>1031.00</td> </tr> <tr> <td>98-99ಕ್ಕೆ ಜಮಾ</td> <td>:</td> <td>ರೂ.</td> <td>570.00</td> </tr> <tr> <td>ಒಟ್ಟು</td> <td>:</td> <td>ರೂ.</td> <td>1601.80</td> </tr> <tr> <td>98-99ಕ್ಕೆ ಖರ್ಚು</td> <td>:</td> <td>ರೂ.</td> <td>500.00</td> </tr> <tr> <td>31.03.99ಕ್ಕೆ ಶಿಲ್ಕು</td> <td>:</td> <td>ರೂ.</td> <td>1101.80</td> </tr> </table> <p>ಶಿಲ್ಕು ತಾಳೆ ಆಗುತ್ತದೆ.</p>	ಆರಂಭ ಶಿಲ್ಕು	:	ರೂ.	1031.00	98-99ಕ್ಕೆ ಜಮಾ	:	ರೂ.	570.00	ಒಟ್ಟು	:	ರೂ.	1601.80	98-99ಕ್ಕೆ ಖರ್ಚು	:	ರೂ.	500.00	31.03.99ಕ್ಕೆ ಶಿಲ್ಕು	:	ರೂ.	1101.80			
ಆರಂಭ ಶಿಲ್ಕು	:	ರೂ.	1031.00																					
98-99ಕ್ಕೆ ಜಮಾ	:	ರೂ.	570.00																					
ಒಟ್ಟು	:	ರೂ.	1601.80																					
98-99ಕ್ಕೆ ಖರ್ಚು	:	ರೂ.	500.00																					
31.03.99ಕ್ಕೆ ಶಿಲ್ಕು	:	ರೂ.	1101.80																					
11	<p>ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಲೆಕ್ಕ:-</p> <p>ಈ ಶೀರ್ಷಿಕೆಯ ವ್ಯವಹಾರವನ್ನು ಖಾತೆ ಸಂಖ್ಯೆ :5637ಬ್ಯಾಂಕ್ ಆಫ್ ಇಂಡಿಯಾ ಮತ್ತು 10278 ಕೆನರಾ ಬ್ಯಾಂಕ್, ಹಂಪಿ ಇಲ್ಲಿ ನಡೆಸಿದೆ. 98-99ನೇ ಸಾಲಿನಲ್ಲಿ ಈ ಕೆಳಗಿನಂತೆ ವ್ಯವಹಾರಗಳು ಇದ್ದವು.</p> <table border="0"> <tr> <td>ಆರಂಭ ಶಿಲ್ಕು</td> <td>:</td> <td>ರೂ.</td> <td>4279.00</td> </tr> <tr> <td>98-99ಕ್ಕೆ ಜಮಾ</td> <td>:</td> <td>ರೂ.</td> <td>275175.00</td> </tr> <tr> <td>ಒಟ್ಟು</td> <td>:</td> <td>ರೂ.</td> <td>2794554.00</td> </tr> <tr> <td>98-99ಕ್ಕೆ ಖರ್ಚು</td> <td>:</td> <td>ರೂ.</td> <td>278239.00</td> </tr> <tr> <td>ಅಖೈರು ಶಿಲ್ಕು</td> <td>:</td> <td>ರೂ.</td> <td>1215.00</td> </tr> </table> <p>ಶಿಲ್ಕು ಖಾತೆ ಸಂಖ್ಯೆ: 10278ರ ಶಿಲ್ಕಿಗೆ ತಾಳೆ ಆಗುತ್ತದೆ. ಮತ್ತು ಖಾತೆ ಸಂಖ್ಯೆಯಾದ 5637 ಬ್ಯಾಂಕ್ ಆಫ್ ಇಂಡಿಯಾ, ಕಮಲಾಪುರನ್ನು ಮುಕ್ತಾಯಗೊಳಿಸಿ, ಖಾತೆ 10278ಕ್ಕೆ ಜಮಾ ಮಾಡಿದೆ.</p>	ಆರಂಭ ಶಿಲ್ಕು	:	ರೂ.	4279.00	98-99ಕ್ಕೆ ಜಮಾ	:	ರೂ.	275175.00	ಒಟ್ಟು	:	ರೂ.	2794554.00	98-99ಕ್ಕೆ ಖರ್ಚು	:	ರೂ.	278239.00	ಅಖೈರು ಶಿಲ್ಕು	:	ರೂ.	1215.00			
ಆರಂಭ ಶಿಲ್ಕು	:	ರೂ.	4279.00																					
98-99ಕ್ಕೆ ಜಮಾ	:	ರೂ.	275175.00																					
ಒಟ್ಟು	:	ರೂ.	2794554.00																					
98-99ಕ್ಕೆ ಖರ್ಚು	:	ರೂ.	278239.00																					
ಅಖೈರು ಶಿಲ್ಕು	:	ರೂ.	1215.00																					
12	<p>ಸ್ಥಾಯಿ ನಿಧಿ ಖಾತೆ:-</p> <p>ಈ ಖಾತೆಯ ವ್ಯವಹಾರವನ್ನು ಖಾತೆ ಸಂಖ್ಯೆ 5861 ಬ್ಯಾಂಕ್ ಆಫ್ ಇಂಡಿಯಾ ಮತ್ತು ಖಾತೆ ಸಂಖ್ಯೆ 10281 ಕೆನರಾ ಬ್ಯಾಂಕ್, ಹಂಪಿಯಲ್ಲಿ ನಡೆಸಿದೆ</p> <table border="0"> <tr> <td>01.04.98ಕ್ಕೆ ಆರಂಭಿಕ ಶಿಲ್ಕು</td> <td>:</td> <td>ರೂ.</td> <td>2,14,651.00</td> </tr> <tr> <td>98-99ಕ್ಕೆ ಜಮಾ</td> <td>:</td> <td>ರೂ.</td> <td>8,11,161.00</td> </tr> <tr> <td>ಒಟ್ಟು</td> <td>:</td> <td>ರೂ.</td> <td>10,25,812.00</td> </tr> <tr> <td>98-99ಕ್ಕೆ ಖರ್ಚು</td> <td>:</td> <td>ರೂ.</td> <td>4,10,420.00</td> </tr> <tr> <td>31.03.99ಕ್ಕೆ ಆರಂಭ ಶಿಲ್ಕು</td> <td>:</td> <td>ರೂ.</td> <td>6,15,392.00</td> </tr> </table>	01.04.98ಕ್ಕೆ ಆರಂಭಿಕ ಶಿಲ್ಕು	:	ರೂ.	2,14,651.00	98-99ಕ್ಕೆ ಜಮಾ	:	ರೂ.	8,11,161.00	ಒಟ್ಟು	:	ರೂ.	10,25,812.00	98-99ಕ್ಕೆ ಖರ್ಚು	:	ರೂ.	4,10,420.00	31.03.99ಕ್ಕೆ ಆರಂಭ ಶಿಲ್ಕು	:	ರೂ.	6,15,392.00			
01.04.98ಕ್ಕೆ ಆರಂಭಿಕ ಶಿಲ್ಕು	:	ರೂ.	2,14,651.00																					
98-99ಕ್ಕೆ ಜಮಾ	:	ರೂ.	8,11,161.00																					
ಒಟ್ಟು	:	ರೂ.	10,25,812.00																					
98-99ಕ್ಕೆ ಖರ್ಚು	:	ರೂ.	4,10,420.00																					
31.03.99ಕ್ಕೆ ಆರಂಭ ಶಿಲ್ಕು	:	ರೂ.	6,15,392.00																					

	<p>ಸಮನ್ವಯ:-</p> <p>ಕೃಷ ಪುಸ್ತಕ ಶಿಲ್ಕು : ರೂ. 6,15,392.00 ಪಾಸು ಪುಸ್ತಕದ ಶಿಲ್ಕು : ರೂ. 15,392.00 ಖಾತೆ 10281 : ವ್ಯತ್ಯಾಸ ರೂ.6,00,000.00</p> <p>31.03.99ಕ್ಕೆ ಸಾಮಾನ್ಯ ಖಾತೆಯಿಂದ ರೂ.6,00,000.00ಗಳನ್ನು ವರ್ಗಾಯಿಸಿರುವ ಮೊತ್ತವು 13.04.99 ರಂದು ಜಮಾ ಆಗಿದೆ.</p>			
13	<p>ನಿವೃತ್ತಿ ವೇತನ ವಂತಿಗೆ ಖಾತೆ:-</p> <p>ವ್ಯವಹಾರವನ್ನು ಖಾತೆ ಸಂಖ್ಯೆ:17:10003, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಹೊಸಪೇಟೆ ಶಾಖೆಯಲ್ಲಿ ನಡೆಸಿದೆ, ವ್ಯವಹಾರವು ಈ ಕೆಳಕಂಡಂತಿದೆ.</p> <p>01.04.98ಕ್ಕೆ ಆರಂಭಿಕ ಶಿಲ್ಕು : ರೂ. 2,96,387.00 98-99ಕ್ಕೆ ಜಮಾ : ರೂ. 4,48,896.00 ಒಟ್ಟು : ರೂ. 7,45,283.00 98-99ಕ್ಕೆ ಖರ್ಚು : ರೂ. 7,27,821.00 31.03.99ಕ್ಕೆ ಶಿಲ್ಕು : ರೂ. 174,462.00</p> <p>ಶಿಲ್ಕು ಬ್ಯಾಂಕ್ ಖಾತೆಗೆ ತಾಳೆ ಆಗುತ್ತದೆ.(ಖಾತೆ ಸಂ:17: 10003)</p>			
14	<p>ಭಾರತೀಯ ವಿಜ್ಞಾನ ಸಂಶೋಧನೆ ನಿಧಿ: (ಐ.ಸಿ.ಎಸ್.ಎಸ್.ಆರ್)</p> <p>ಈ ನಿಧಿಯ ವ್ಯವಹಾರವನ್ನು ಖಾತೆ ಸಂಖ್ಯೆ :5726 ಬ್ಯಾಂಕ್ ಆಫ್ ಇಂಡಿಯಾ ಮತ್ತು 10279 ಕೆನರಾ ಬ್ಯಾಂಕ್, ಹಂಪಿ ಶಾಖೆಯಲ್ಲಿ ನಡೆಸಿದೆ. 1998-99ನೇ ಸಾಲಿನ ವ್ಯವಹಾರವು ಈ ಕೆಳಕಂಡಂತಿದೆ.</p> <p>01.04.98ಕ್ಕೆ ಆರಂಭಿಕ ಶಿಲ್ಕು : ರೂ. 2040.00 98-99ಕ್ಕೆ ಜಮಾ : ರೂ. 66.00 ಒಟ್ಟು : ರೂ. 2106.00 98-99ಕ್ಕೆ ಖರ್ಚು : ರೂ. 240.00 31.03.99ಕ್ಕೆ ಅಖೈರು ಶಿಲ್ಕು : ರೂ. 1866.00</p> <p>ಶಿಲ್ಕು ಬ್ಯಾಂಕ್ ಪಾಸು ಪುಸ್ತಕದ ಶಿಲ್ಕಿಗೆ ತಾಳೆ ಆಗುತ್ತದೆ.</p>			
15	<p>ಲೇವಣಿ ಖಾತೆ (ತೊಡಗಿಸಿರುವ ಹಣ)</p> <p>ಈ ಶೀರ್ಷಿಕೆಯ ವ್ಯವಹಾರವನ್ನು ಖಾತೆ ಸಂಖ್ಯೆ:5861, ಬ್ಯಾಂಕ್ ಆಫ್ ಇಂಡಿಯಾ, ಕಮಲಾಪುರ ಶಾಖೆ ಮತ್ತು ಖಾತೆ ಸಂಖ್ಯೆ:10281, ಕೆನರಾ ಬ್ಯಾಂಕ್ ಹಂಪಿ ಶಾಖೆಯಲ್ಲಿ ನಡೆಸಿದೆ. 98-99ನೇ ಸಾಲಿನ ವ್ಯವಹಾರವು ಈ ಕೆಳಕಂಡಂತಿದೆ.</p> <p>01.04.98ಕ್ಕೆ ಆರಂಭಿಕ ಶಿಲ್ಕು : ರೂ. 64,159.00 98-99ಕ್ಕೆ ಜಮಾ : ರೂ. 7,92,463.00 ಒಟ್ಟು : ರೂ. 8,56,622.00 98-99ಕ್ಕೆ ಖರ್ಚು : ರೂ. 8,54,182.00 31.03.99ಕ್ಕೆ ಆರಂಭ ಶಿಲ್ಕು : ರೂ. 2,440.00</p>			

	ಶಿಲ್ಪ ಖಾತೆ ಸಂಖ್ಯೆ: 10281ರ ಶಿಲ್ಪಿಗೆ ತಾಳೆ ಆಗುತ್ತದೆ.			
16	<p>ಶಾಂತವೇರಿ ಗೋಪಾಲ ಗೌಡ ಲೋಹಿಯಾ ಪೀಠ: ವ್ಯವಹಾರವನ್ನು ಖಾತೆ ಸಂಖ್ಯೆ: 10309 ಕೆನರಾ ಬ್ಯಾಂಕ್ ಹಂಪಿ ಶಾಲೆಯಲ್ಲಿ ನಡೆಸಿದೆ.</p> <p>01.04.98ಕ್ಕೆ ಆರಂಭಿಕ ಶಿಲ್ಪು : ರೂ. -</p> <p>98-99ಕ್ಕೆ ಜಮಾ : ರೂ. 9,90,009.00</p> <p>ಒಟ್ಟು : ರೂ. 9,90,009.00</p> <p>98-99ಕ್ಕೆ ಖರ್ಚು : ರೂ. 9,73,390.00</p> <p>31.03.99ಕ್ಕೆ ಶಿಲ್ಪು : ರೂ. 16,619.00</p> <p>ಸಮನ್ವಯ:</p> <p>31.03.99 ಕ್ಕೆ ಪಾಸು ಬುಕ್ ಶಿಲ್ಪು : ರೂ. 18647.00</p> <p>31.03.99 ಕ್ಯಾಷ್ ಬುಕ್ ಶಿಲ್ಪು : ರೂ. 16619.00</p> <p>ವ್ಯತ್ಯಾಸ : ರೂ. 2028.00</p> <p>ವ್ಯತ್ಯಾಸಕ್ಕೆ ಕಾರಣ ಚಿಕ್ಕು ಸಂಖ್ಯೆ: 932739: 31.03.99 ದಿನಾಂಕ 16.04.99 ರಂದು ನಗದಾಗಿದೆ.</p>			
17	<p>ಕಪ್ಪು ಹಲಗೆ ಯೋಜನೆ:- ವ್ಯವಹಾರವನ್ನು ಖಾತೆ ಸಂಖ್ಯೆ :6160:18 ವೈಶ್ಯಾ ಬ್ಯಾಂಕ್ ಹೊಸಪೇಟೆಯಲ್ಲಿ ನಡೆಸಿದೆ.</p> <p>01.04.98ಕ್ಕೆ ಆರಂಭಿಕ ಶಿಲ್ಪು : ರೂ. 7128.00</p> <p>98-99ಕ್ಕೆ ಜಮಾ : ರೂ. 20000.00</p> <p>ಒಟ್ಟು : ರೂ. 27128.33</p> <p>98-99ಕ್ಕೆ ಖರ್ಚು : ರೂ. -</p> <p>31.03.99 ಕ್ಕೆ ಅಖೈರು ಶಿಲ್ಪು : ರೂ. 27128.33</p> <p>ಈ ಖಾತೆಯ ವ್ಯವಹಾರವನ್ನು 07.01.2000ಕ್ಕೆ ಮುಕ್ತಾಯಗೊಳಿಸಿ ಎಸ್.ಬಿ. ಖಾತೆ ಸಂಖ್ಯೆ: 10295 ಕೆನರಾ ಬ್ಯಾಂಕ್, ಹಂಪಿ ಇಲ್ಲಿಗೆ ವರ್ಗಾಯಿಸಿದೆ.</p>			
18	<p>ದಲಿತ ಸಾಹಿತ್ಯ ಪೀಠ:- ಈ ಶೀರ್ಷಿಕೆಯ ವ್ಯವಹಾರವನ್ನು ಉಳಿತಾಯ ಖಾತೆ ಸಂಖ್ಯೆ:10307 ಕೆನರಾ ಬ್ಯಾಂಕ್, ಹಂಪಿ ಇಲ್ಲಿ ನಡೆಸಿದೆ. 1998-99ಕ್ಕೆ ವ್ಯವಹಾರವು ಈ ಕೆಳಕಂಡಂತಿದೆ.</p> <p>01.04.98ಕ್ಕೆ ಆರಂಭಿಕ ಶಿಲ್ಪು : ರೂ. -</p> <p>98-99ಕ್ಕೆ ಜಮಾ : ರೂ. 11,50,703.00</p> <p>ಒಟ್ಟು : ರೂ. 11,50,703.00</p> <p>98-99ಕ್ಕೆ ಖರ್ಚು : ರೂ. 11,12,027.00</p> <p>31.03.99 ಕ್ಕೆ ಆರಂಭ ಶಿಲ್ಪು : ರೂ. 38,676.00</p> <p>ಸಮನ್ವಯ:-</p> <p>ಕ್ಯಾಷ್ ಬುಕ್ ಶಿಲ್ಪು : ರೂ. 38,676.00</p>			

	<p>ಪಾಸು ಬುಕ್ ಶಿಲ್ಕು : ರೂ. 13,676.00</p> <p>ವ್ಯತ್ಯಾಸ : ರೂ. 25,000.00</p> <p>ವ್ಯತ್ಯಾಸಕ್ಕೆ ಕಾರಣ:-ದಿನಾಂಕ 19.03.99 ರಂದು ವರ್ಗಾಯಿಸಿದ ಮೊತ್ತ ರೂ/25,000.00: ದಿನಾಂಕ 17.04.99 ರಂದು ಜಮಾ ಆಗಿದೆ.</p> <p>ಖರ್ಚಿನ ವಿವರ:-</p> <p>ಇತರೆ ಖರ್ಚು : ರೂ. 13,676.00</p> <p>ಠೇವಣಿ (ಹೂಡಿಕೆ) : ರೂ. 1108341.00</p> <p>ಒಟ್ಟು : ರೂ. 1112027.00</p>			
19	<p>ಜೀವಿ ಮತ್ತು ಅರಣ್ಯ ಖಾತೆ:-</p> <p>ವ್ಯವಹಾರವನ್ನು ಖಾತೆ ಸಂಖ್ಯೆ 10357, ಕೆನರಾ ಬ್ಯಾಂಕ್, ಹಂಪಿ ಇಲ್ಲಿ ನಡೆಸಿದ್ದು, 98-99ನೇ ಸಾಲಿನಲ್ಲಿ ಈ ಕೆಳಗಿನಂತೆ ವ್ಯವಹಾರ ಇದ್ದಿತು.</p> <p>01.04.98ಕ್ಕೆ ಪ್ರಾರಂಭಿಕ ಶಿಲ್ಕು : ರೂ. -</p> <p>98-99ಕ್ಕೆ ಜಮಾ : ರೂ. 8,28,829.00</p> <p>ಒಟ್ಟು : ರೂ. 8,28,829.00</p> <p>98-99ಕ್ಕೆ ಖರ್ಚು : ರೂ. -</p> <p>31.03.99ಕ್ಕೆ ಶಿಲ್ಕು : ರೂ. 8,28,829.00</p> <p>ಅಖೈರು ಶಿಲ್ಕಿಗೆ ವಿವರ</p> <p>ಸಾವಧಿ ಠೇವಣಿ : ರೂ. 8,24,116.00</p> <p>ಪಾಸು ಬುಕ್ ಶಿಲ್ಕು : ರೂ. 713.00</p> <p>ಒಟ್ಟು : ರೂ. 824829.00</p>			
20	<p>ಶಿಲ್ಕುಕಲಾ ಶಾಲೆಯ ವ್ಯವಹಾರ:-</p> <p>ಈ ಶೀರ್ಷಿಕೆಯ ವ್ಯವಹಾರವನ್ನು ಉಳಿತಾಯ ಖಾತೆ ಸಂಖ್ಯೆ 10311 ಕೆನರಾ ಬ್ಯಾಂಕ್ ಹಂಪಿಯಲ್ಲಿ ನಡೆಸಿದೆ:-</p> <p>01.04.98ಕ್ಕೆ ಪ್ರಾರಂಭಿಕ ಶಿಲ್ಕು : ರೂ. -</p> <p>98-99ಕ್ಕೆ ಜಮಾ : ರೂ. 172523.00</p> <p>ಒಟ್ಟು : ರೂ. 172523.00</p> <p>98-99ಕ್ಕೆ ಖರ್ಚು : ರೂ. 171878.00</p> <p>31.03.99ಕ್ಕೆ ಅಖೈರು ಶಿಲ್ಕು : ರೂ. 645.00</p> <p>ಶಿಲ್ಕು ತಾಳೆ ಆಗುತ್ತದೆ.</p>			

21

ಪ್ರಸಾರಾಂಗದ ವ್ಯವಹಾರ:-

ಈ ಶೀರ್ಷಿಕೆಯ ವ್ಯವಹಾರವನ್ನು ಮೂರು ಬ್ಯಾಂಕ್‌ಗಳಲ್ಲಿ ನಡೆಸಿರುತ್ತಾರೆ. 1998-99ನೇ ಸಾಲಿನ ವ್ಯವಹಾರವು ಈ ಕೆಳಕಂಡಂತಿರುತ್ತದೆ.

01.04.98ಕ್ಕೆ ಆರಂಭ ಶಿಲ್ಕು	: ರೂ.	143551.90
98-99ಕ್ಕೆ ಜಮಾ	: ರೂ.	2025167.25
ಒಟ್ಟು	: ರೂ.	2168719.15
98-99ಕ್ಕೆ ಪಾವತಿ :ಖರ್ಚು	: ರೂ.	1730922.70
31.03.99ಕ್ಕೆ ಅಖೈರು ಶಿಲ್ಕು	: ರೂ.	437796.45

ಸಮನ್ವಯ (ಖಾತೆ ಸಂಖ್ಯೆ 10295ರ ಬಾಬು)

31.03.99ಕ್ಕೆ ಶಿಲ್ಕು	: ರೂ.	398379.70
ಪಾಸ್‌ಬುಕ್ ಶಿಲ್ಕು	: ರೂ.	390465.45
ವ್ಯತ್ಯಾಸ	: ರೂ.	7914.25

ಜಮಾಮಾಡಿರುವ ಚೆಕ್‌ಗಳು:	: ರೂ.	32053.25
ಡಿಡಿಗಳ ಮೊತ್ತ ಹೊಂದಾಣಿಕೆ		
ಆಗದೇ ಇರುವುದು		
ನಗದಾಗದೇ ಇರುವ	: ರೂ.	24874.00
ಚೆಕ್‌ಗಳು		
ವ್ಯತ್ಯಾಸ	: ರೂ.	7179.25
ವಿವರವಿಲ್ಲದ್ದು	: ರೂ.	735.00
ಒಟ್ಟು	: ರೂ.	7914.25

31.03.99 ರಂದು ನಗದಾಗದೇ ಇರುವ ಚೆಕ್‌ಗಳು:-

ಕ್ರ.ಸಂ	ಚೆಕ್ ಸಂ	ದಿನಾಂಕ	ಮೊತ್ತ	ನಗದಾದ ದಿನಾಂಕ
1	926244	17.03.99	4000.00	03.04.99
2	926245	22.03.99	3728.00	03.04.99

3	926246	22.03.99	904.00	08.04.99
4	926247	27.03.99	13690.00	03.04.99
5	926248	27.03.99	56.00	03.04.99
6	926249	27.03.99	2496.00	03.04.99
		ಒಟ್ಟು ರೂ.	24874.00	

98-99ನೇ ಸಾಲಿನ ಬ್ಯಾಂಕಿನ ವ್ಯವಹಾರದ ವಿವರಗಳನ್ನು ಅನುಬಂಧ 4 ರಲ್ಲಿ ತಯಾರಿಸಿ ಲಗತ್ತಿಸಿದೆ.

31.03.99ಕ್ಕೆ ಬ್ಯಾಂಕಿಗೆ ಜಮಾ ಮಾಡಿ, ಹೊಂದಾಣಿಕೆ ಆಗದೇ ಚೆಕ್ಯುಗಳ ವಿವರ:-

1	98311	23.02.99	150.00	29.04.99
2	357440	27.02.99	100.00	-
3	873296	06.03.99	3184.00	08.04.99
4	143868	11.03.99	4154.00	08.04.99
5	549964	11.03.99	5000.00	08.04.99
6	862996	11.03.99	3693.00	08.04.99
7	78200	15.03.99	8254.00	08.04.99
8	249049	09.03.99	140.00	-
9	893580	27.03.99	2907.25	29.04.99
10	013675	27.03.99	643.00	22.04.99
11	095372	27.03.99	1487.50	26.04.99
12	729536	27.03.99	1170.00	22.04.99
13	123269	31.03.99	1170.00	13.04.99
		ಒಟ್ಟು ಮೊತ್ತ	32053.25	

ಪ್ರಸಾರಾಂಗದಲ್ಲಿ ಪುಸ್ತಕಗಳ ಮಾರಾಟದಿಂದ ಬರುವ ಹಣವನ್ನು ಡಿಡಿ ರೂಪದಲ್ಲಿ ಪಡೆಯಲು ಸೂಚಿಸಿದೆ. ಮತ್ತು ಬಂದ ಡಿಡಿಗಳನ್ನು ವಿತ್ತಾಧಿಕಾರಿಗಳ ಲೆಕ್ಕಕ್ಕೆ (ವಿಶ್ವವಿದ್ಯಾಲಯದ ಎಲ್ಲಾ ಹಣಕಾಸು ವ್ಯವಹಾರಗಳನ್ನು ಅವರೇ ನೋಡಿಕೊಳ್ಳಬೇಕಾಗಿರುವುದರಿಂದ) ಜಮಾ ಮಾಡುವುದು. ಈ ಖಾಲಿ ಇರುವ ಲೆಕ್ಕ ಖಾತೆಗಳನ್ನು ಮುಕ್ತಾಯಗೊಳಿಸಿ ವಿಶ್ವವಿದ್ಯಾಲಯದ ಸಾಮಾನ್ಯ ನಿಧಿಗೆ ಜಮಾ ಮಾಡಲು ಸೂಚಿಸಿದೆ.

22

ವರ್ಗೀಕೃತ ಜಮಾ ಮತ್ತು ಖರ್ಚಿನ ವಿವರಗಳನ್ನು:-

ವಹಿಯನ್ನು ನಿರ್ವಹಿಸಿದೆ ಹಾಗೂ ಜಮಾ ಮತ್ತು ಖರ್ಚಿನ ವಿವರಗಳನ್ನು ತಯಾರಿಸಿದೆ. ವಿವರಗಳನ್ನು

	ಅನುಬಂಧ-2ರಲ್ಲಿ ತಯಾರಿಸಿ (ಸಂಸ್ಥೆಯವರು ನೀಡಿದಂತೆ) ಪ್ರಾರಾ ಸಂಖ್ಯೆ 9ರಲ್ಲಿ ನಮೂದಿಸಿದಂತೆ ಲಗತ್ತಿಸಿದೆ.		
23	ವಾರ್ಷಿಕ ಲೆಕ್ಕ ಪತ್ರಗಳು:- ವಾರ್ಷಿಕ ಲೆಕ್ಕ ಪತ್ರಗಳನ್ನು ತಯಾರಿಸಿ, ಸರ್ಕಾರಕ್ಕೆ (ಶಿಕ್ಷಣ ಇಲಾಖೆಗೆ ಕಳುಹಿಸಿದೆ.		
24	ಹೂಡಿಕೆಗಳು:- ವಹಿ ನಿರ್ವಹಿಸಿದೆ 1998-99ನೇ ಸಾಲಿನ ವ್ಯವಹಾರವು ಈ ಕೆಳಕಂಡಂತಿದೆ. 01.04.98ಕ್ಕೆ ಆರಂಭ ಶಿಲ್ಕು : ರೂ. 2549916.00 98-99 ಕ್ಕೆ ಹೂಡಿಕೆ : ರೂ. 5068976.00 ಒಟ್ಟು ರೂ : ರೂ. 7618892.00 98-99ಕ್ಕೆ ನಗದೀಕರಣ : ರೂ. 2549916.00 31.03.99ಕ್ಕೆ ಅಖೈರು ಶಿಲ್ಕು : ರೂ. 5068976.00 ಶಿಲ್ಕಿನ ವಿವರಗಳನ್ನು ಅನುಬಂಧ 5ರಲ್ಲಿ ತಯಾರಿಸಿ ವರದಿಗೆ ಲಗತ್ತಿಸಿದೆ.		
25	ಮುಂಗಡಗಳು:- ವಹಿ ನಿರ್ವಹಿಸಿದೆ 1998-99ನೇ ಸಾಲಿನ ವ್ಯವಹಾರವು ಈ ಕೆಳಕಂಡಂತಿದೆ. 1) ಇತರೇ ಮುಂಗಡಗಳು:- 01.04.98ಕ್ಕೆ ಆರಂಭ ಶಿಲ್ಕು : ರೂ. 2343616.00 98-99ಕ್ಕೆ ಪಾವತಿ : ರೂ. 2536990.00 ಒಟ್ಟು : ರೂ. 4880606.00 98-99ಕ್ಕೆ ಹೊಂದಾಣಿಕೆ : ರೂ. 3943998.00 ವಸೂಲಾತಿ 31.03.99ಕ್ಕೆ ಅಂತಿಮ ಶಿಲ್ಕು : ರೂ. 936608.00 ಅಖೈರು ಶಿಲ್ಕಿನ ವಿವರಗಳನ್ನು ಅನುಬಂಧ - 6ರಲ್ಲಿ ತಯಾರಿಸಿ ಈ ವರದಿಗೆ ಲಗತ್ತಿಸಿದೆ. ನ್ಯೂನತೆಗಳು:- 1. ಹೊಂದಾಣಿಕೆ ಮಾಡಿಕೊಳ್ಳುವಾಗ ವಹಿಯಲ್ಲಿ ಆ ಮುಂಗಡ ಮುಂದಕ್ಕೆ ವೋಚರ್‌ಗಳಿಂದ ಹೊಂದಾಣಿಕೆಯಾದ ಮೊತ್ತ ಮತ್ತು ಉಳಿದ ಮೊತ್ತ ಇಷ್ಟು ಎಂದು ನಮೂದಿಸಿರುವುದಿಲ್ಲ. 2. ಪ್ರತಿ ಹೊಂದಾಣಿಕೆಯಾದಾಗಲೂ ಹೊಂದಾಣಿಕೆ ಮಾಡಿದ ಅಧಿಕಾರಿಯು ಸಹಿ ಮಾಡಿರುವುದಿಲ್ಲ. 3. ಮಾಹೆವಾರು ಘೋಷ್ವಾರೆ: ವಾರ್ಷಿಕ ಘೋಷ್ವಾರೆಯನ್ನು ನಮೂದಿಸಿ ದೃಢೀಕರಿಸಿರುವುದಿಲ್ಲ. ಮೇಲಿನ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಸೂಚಿಸಿದೆ.		

	<p>2) ಹಬ್ಬದ ಮುಂಗಡ:-</p> <p>ವಹಿ ನಿರ್ವಹಿಸಿರುವುದಿಲ್ಲ. 1998-99ನೇ ಸಾಲಿನ ವ್ಯವಹಾರವು (ಸಂಸ್ಥೆಯವರು ನೀಡಿದಂತೆ) ಈ ಕೆಳಕಂಡಂತಿರುತ್ತದೆ.</p> <p>01.04.98ಕ್ಕೆ ಆರಂಭ ಶಿಲ್ಕು : ರೂ. 76615.00</p> <p>98-99ಕ್ಕೆ ಪಾವತಿ : ರೂ. 153400.00</p> <p>ಒಟ್ಟು : ರೂ. 230015.00</p> <p>98-99ಕ್ಕೆ ವಸೂಲಾತಿ : ರೂ. 152300.00</p> <p>31.03.99ಕ್ಕೆ ಅಂತಿಮ ಶಿಲ್ಕು : ರೂ. 77715.00</p> <p>ಹಬ್ಬದ ಮುಂಗಡಗಳ (ರಸೀದಿಗಳ) ವಹಿ ನಿರ್ವಹಿಸಲು ಸೂಚಿಸಿದೆ.</p>									
26	<p>ಲೇವಣಿಗಳು:-</p> <p>ವಹಿ ನಿರ್ವಹಿಸಿದೆ. 1998-99ನೇ ಸಾಲಿನ ವ್ಯವಹಾರವು ಈ ಕೆಳಕಂಡಂತಿದೆ.</p> <p>01.04.98ಕ್ಕೆ ಆರಂಭ ಶಿಲ್ಕು : ರೂ. 456204.00</p> <p>98-99ಕ್ಕೆ ಜಮಾ : ರೂ. -</p> <p>ಒಟ್ಟು : ರೂ. 456204.00</p> <p>98-99ಕ್ಕೆ ವಸೂಲಾತಿ : ರೂ. 79323.00</p> <p>ಹೊಂದಾಣಿಕೆ</p> <p>31.03.99ಕ್ಕೆ ಅಖೈರು ಶಿಲ್ಕು : ರೂ. 376881.00</p> <p>ಶಿಲ್ಕು ವಹಿಯ ಶಿಲ್ಕಿಗೆ ತಾಳೆ ಆಗುತ್ತದೆ.</p> <p>ಮರು ಪಾವತಿಗೆ ವಿವರ:-</p> <p>ಮೆ: ಕಡೂರು ಇಂಜಿನಿಯರಿಂಗ್ ವಕ್ಸ್ : ರೂ. 65480.00 (ಪ್ಯಾರಾ 105:96-97 ಮತ್ತು 109: 97-98ರ ಬಾಬು ಹೊಂದಾಣಿಕೆ)</p> <p>ಶ್ರೀ ಜಿ. ಹನುಮಂತಪ್ಪ (ಗಿರಿಸೀಮೆ : ರೂ. 13843.00 ಕರೆಯನ್ನು ಕಟ್ಟುವುದು</p> <p>ಒಟ್ಟು ರೂ : ರೂ. 79323.00</p>									
27	<p>ಅನುದಾನಗಳು:-</p> <p>1998-99ನೇ ಸಾಲಿನಲ್ಲಿ ಈ ಕೆಳಕಂಡಂತೆ ಅನುದಾನಗಳು ಸರ್ಕಾರದಿಂದ ಬಿಡುಗಡೆ ಆಗಿರುತ್ತದೆ.</p> <table border="1"> <tr> <td>1</td> <td>ವೇತನ ಅನುದಾನ</td> <td>15144412.00</td> </tr> <tr> <td>2</td> <td>ಅಭಿವೃದ್ಧಿ ಅನುದಾನ</td> <td>14855588.00</td> </tr> </table>	1	ವೇತನ ಅನುದಾನ	15144412.00	2	ಅಭಿವೃದ್ಧಿ ಅನುದಾನ	14855588.00			
1	ವೇತನ ಅನುದಾನ	15144412.00								
2	ಅಭಿವೃದ್ಧಿ ಅನುದಾನ	14855588.00								

		3	ಹಂಪಿ ಉತ್ಪಾದನೆ	125000.00																																						
		4	ವಿದ್ಯಾರ್ಥಿಗಳ ಸಹಾಯನುಡಾನ	16000.00																																						
		5	ಹೆಚ್ಚುವರಿ ಅನುಡಾನ	10000000.00																																						
		6	ದಲಿತ ಸಾಹಿತ್ಯ ಪೀಠ	25000.00																																						
			ಒಟ್ಟು ರೂ/	40166000.00																																						
	ವಿವರಗಳನ್ನು ಅನುಬಂಧ 7ರಲ್ಲಿ ತಯಾರಿಸಿ(ಸಂಸ್ಥೆಯವರು ನೀಡಿದಂತೆ) ವರದಿಗೆ ಲಗತ್ತಿಸಿದೆ																																									
28	<p>ಸಾಲ:- ಹಂಪಿ ವಿಶ್ವವಿದ್ಯಾಲಯದ ಸೊಸೈಟಿ 1997-98ನೇ ಸಾಲಿನಲ್ಲಿ (ಪ್ಯಾರಾ 81ರಲ್ಲಿ ತಿಳಿಸಿದಂತೆ) ರೂ.500000.00ಗಳನ್ನು ಪ್ರಸಾರಾಂಗದ ಖಾತೆಯಿಂದ ಪಾವತಿಸಿತ್ತು. 1998-99ನೇ ಸಾಲಿನ ವ್ಯವಹಾರವು ಈ ಕೆಳಕಂಡಂತಿದೆ.</p> <p>01.04.98ಕ್ಕೆ ಆರಂಭ ಶಿಲ್ಕು : ರೂ. 500000.00 98-99ಕ್ಕೆ ಪಾವತಿ : ರೂ. - ಒಟ್ಟು : ರೂ. 500000.00 98-99ಕ್ಕೆ ವಸೂಲಾತಿ : ರೂ. 359629.00 31.03.99ಕ್ಕೆ ಶಿಲ್ಕು : ರೂ. 140371.00</p> <p>ವಸೂಲಾತಿಯ ವಿವರಗಳು ಈ ಕೆಳಕಂಡಂತಿದೆ:-</p> <table border="1"> <tr> <td></td> <td>:</td> <td>11.06.98</td> <td>:</td> <td>39629.00</td> </tr> <tr> <td>255232</td> <td>:</td> <td>2307.98</td> <td>:</td> <td>40000.00</td> </tr> <tr> <td>255234</td> <td>:</td> <td>27.08.98</td> <td>:</td> <td>40000.00</td> </tr> <tr> <td>255235</td> <td>:</td> <td>08.10.98</td> <td>:</td> <td>50000.00</td> </tr> <tr> <td>933076</td> <td>:</td> <td>28.12.98</td> <td>:</td> <td>120000.00</td> </tr> <tr> <td>933085</td> <td>:</td> <td>03.02.99</td> <td>:</td> <td>70000.00</td> </tr> <tr> <td></td> <td></td> <td>ಒಟ್ಟು</td> <td></td> <td>359629.00</td> </tr> </table> <p>ಉಳಿದ ಮೊತ್ತವಾದ ರೂ.140371.00ಅನ್ನು ಮತ್ತು ರೂ.5.00 ಲಕ್ಷಕ್ಕೆ ಶೇ.13 ರಂತೆ ಬಡ್ಡಿಯನ್ನು ಸೇರಿಸಿ ಕೊಡಲು ಚುಕ್ಕಾ ಮಾಡಲು ಕ್ರಮ ತೆಗೆದುಕೊಳ್ಳಲು ಸೂಚಿಸಿದೆ. ಇನ್ನು ಮುಂದೆ ಯಾವುದೇ ಸಾಲಗಳನ್ನು ಬೇರೆಯವರಿಗೆ ಕೊಡಬಾರದಾಗಿ ತಿಳಿಸಿದೆ.</p>								:	11.06.98	:	39629.00	255232	:	2307.98	:	40000.00	255234	:	27.08.98	:	40000.00	255235	:	08.10.98	:	50000.00	933076	:	28.12.98	:	120000.00	933085	:	03.02.99	:	70000.00			ಒಟ್ಟು		359629.00
	:	11.06.98	:	39629.00																																						
255232	:	2307.98	:	40000.00																																						
255234	:	27.08.98	:	40000.00																																						
255235	:	08.10.98	:	50000.00																																						
933076	:	28.12.98	:	120000.00																																						
933085	:	03.02.99	:	70000.00																																						
		ಒಟ್ಟು		359629.00																																						
29	<p>ನಿಯಮಗಳನ್ನು ಪಾಲಿಸದೇ ಬೋಧಿತ ವರ್ಗದ ಸಿಬ್ಬಂದಿಗೆ ನೇಮಕಾತಿ ಹಾಗೂ ಪದೋನ್ನತಿಗಳನ್ನು ನೀಡಿರುವ ಕುರಿತು:-</p> <p>ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಪ್ರವಾಚಕರು ಹಾಗೂ ಉಪನ್ಯಾಸಕರುಗಳ ಸೇವಾ ಪುಸ್ತಕಗಳನ್ನು ಪರಿಶೀಲಿಸಲಾಗಿ ಅವರಿಗೆ ಶೈಕ್ಷಣಿಕ ಹಾಗೂ ಇತರೇ ಅರ್ಹತೆಯನ್ನು ನಿಗದಿಪಡಿಸಲಾದ ಯುಜಿಸಿ ನಿಯಮಗಳ ಅನ್ವಯ ಹಾಗೂ ವಿಶ್ವವಿದ್ಯಾಲಯದ ಪರಿನಿಯಮಗಳ ಅನುಬಂಧ-1 ಅನ್ವಯ ಶೈಕ್ಷಣಿಕ ಅರ್ಹತೆಯನ್ನು ಹೊಂದದೇ ಇದ್ದರೂ ಸಹ ನೇಮಕಾತಿಗಳನ್ನು ಪದೋನ್ನತಿಗಳನ್ನು ನೀಡಲಾಗಿದೆ. ಕಾರಣ ನಿಯಮಗಳ</p>																																									

	<p>ವ್ಯತಿರಿಕ್ತವಾಗಿ ನೇಮಕಾತಿ ಹಾಗೂ ಪದೋನ್ನತಿಗಳನ್ನು ನೀಡಿದ ಸಂದರ್ಭದಲ್ಲಿ ಮತ್ತೊಮ್ಮೆ ಯುಜಿಸಿ ನಿಯಮಗಳು ಹಾಗೂ ವಿಶ್ವವಿದ್ಯಾಲಯದ ಪರಿನಿಯಮಗಳ ಅನ್ವಯ ಮರು ಪರಿಶೀಲಿಸಿ ಅರ್ಹರಾದ ಸಿಬ್ಬಂದಿಗಳಿಗೆ ಮಾತ್ರ ಪದೋನ್ನತಿಗಳನ್ನು ನೀಡಬೇಕಾಗುತ್ತದೆ. ಅನರ್ಹರಾದ ಪ್ರಕರಣಗಳಲ್ಲಿ ಕಾನೂನಿನನ್ವಯ ಕ್ರಮ ಜರುಗಿಸಬೇಕು. ವಿವರಗಳನ್ನು ಅನುಬಂಧ 8ರಲ್ಲಿ ತಯಾರಿಸಿ ಲಗತ್ತಿಸಲಾಗಿದೆ. ಸದರೀ ಬೋಧಕ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳಲು ಸಂದರ್ಭದಲ್ಲಿ ಪೂರ್ಣ ಪ್ರಮಾಣದಲ್ಲಿ ಅರ್ಹತೆ ಹೊಂದದೇ ಹೋದರೂ ನೇಮಕಾತಿ ಮಾಡಿಕೊಳ್ಳಲಾಗಿದ್ದು, ಅವರನ್ನೇ ಮತ್ತು ಪದನ್ನೋತ್ತಿಗೊಳಿಸಲಾಗಿರುತ್ತದೆ. ಸದರಿಯವರು ಪದನ್ನೋತ್ತಿ ಹುದ್ದೆಗೂ ಅರ್ಹತೆ ಇಲ್ಲದಿರುವ ಅಂಶವು ಗಮನಾರ್ಹವಾಗಿರುತ್ತದೆ. ಸದರಿಯವರು ಪದನ್ನೋತ್ತಿ ಹುದ್ದೆಗೂ ಅರ್ಹತೆ ಇಲ್ಲದಿರುವ ಅಂಶವು ಗಮನಾರ್ಹವಾಗಿರುತ್ತದೆ. ಈ ರೀತಿ ಅರ್ಹತೆ ಹೊಂದಿದವರನ್ನು ನೇಮಕಮಾಡಿಕೊಂಡು ಕೆಲವು ವರ್ಷಗಳೇ ನಂದಿಹೋಗಿದ್ದು, ಈ ಹಂತದಲ್ಲಿ ಸಂಬಂಧಪಟ್ಟ ಎಲ್ಲರ ಅರ್ಹತೆಯ ಆಧಾರದ ಮೇಲಿಂದ ನೇಮಕಾತಿಗಳನ್ನು ಮರು ಪರಿಶೀಲಿಸಿ ಪೂರಾನ್ವಯವಾಗಿ ಕ್ರಮಬದ್ಧಗೊಳಿಸಲು ಕ್ರಮಕೈಗೊಳ್ಳಲು ಸೂಚಿಸಿದೆ.</p>			
30	<p>ನಿಯಮಗಳನ್ನು ಪಾಲಿಸದೇ ಬೋಧಕೇತರ ಸಿಬ್ಬಂದಿಗೆ ನೇಮಕಾತಿ ಹಾಗೂ ಪದೋನ್ನತಿಗಳನ್ನು ನೀಡಲಾದ ಕುರಿತು:- ವಿಶ್ವವಿದ್ಯಾಲಯವು ಬೋಧಕ ಸಿಬ್ಬಂದಿಯಂತೆಯೇ ಬೋಧಕೇತರರನ್ನು ವಿವಿಧ ಹುದ್ದೆಗಳಿಗೆ ವಿಶ್ವವಿದ್ಯಾಲಯದ ಪರಿನಿಯಮದ ಅನುಬಂಧ 1 ರಲ್ಲಿ ನಿಗದಿಗೊಳಿಸಿದ ವಿದ್ಯಾರ್ಹತೆ ಹಾಗೂ ಅನುಭವ ಹಾಗೂ ವಯೋಮಿತಿ ಇತ್ಯಾದಿಗಳನ್ನು ಹೊಂದದೇ ಇದ್ದರೂ, ಸಹ ನೇಮಕಾತಿಗಳನ್ನು ಮಾಡಲಾಗಿದೆ ಮತ್ತು ಬಡ್ತಿಯನ್ನು ನೀಡಲಾಗಿದೆ. ಕಾರಣ ನಿಯಮಗಳ ವ್ಯತಿರಿಕ್ತವಾಗಿ ನೇಮಕಾತಿ ಹಾಗೂ ಪದೋನ್ನತಿಗಳನ್ನು ನೀಡಿದ ಪ್ರಕರಣಗಳಲ್ಲಿ ಮತ್ತೊಮ್ಮೆ ಸರಿ ನಿಯಮಗಳ ಅನ್ವಯ ಮರು ಪರಿಶೀಲಿಸಿ ಪೂರಾನ್ವಯವಾಗಿ ಮಾಡಿ ಅರ್ಹರಾದ ಸಿಬ್ಬಂದಿಗಳಿಗೆ ಮಾತ್ರ ಪದೋನ್ನತಿಗಳನ್ನು ನೀಡಬೇಕಾಗುತ್ತದೆ. ಅನರ್ಹರಾದ ಪ್ರಕರಣಗಳಲ್ಲಿ ಕಾನೂನಿನನ್ವಯ ಸೂಕ್ತ ಕ್ರಮ ಜರುಗಿಸಬೇಕು. ವಿವರಗಳನ್ನು ಅನುಬಂಧ 9ರಲ್ಲಿ ನಿರೂಪಿಸಲಾಗಿದೆ.</p>			
31	<p>ವೇತನ ಬಟವಾಡೆ ಪುಸ್ತಕ ನಿರ್ವಹಿಸದಿರುವ ಕುರಿತು:- ಕರ್ನಾಟಕ ಆರ್ಥಿಕ ಸಂಹಿತೆಯ ಪರಿಚ್ಛೇದ 52, 53ರ ಪ್ರಕಾರ ಕನ್ನಡ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ವೇತನ ಬಟವಾಡೆ ಪುಸ್ತಕಗಳನ್ನು ಮೂಲ ದಾಖಲಾತಿಗಳೊಂದಿಗೆ ನಮೂನೆ 9ರಲ್ಲಿ ನಿರ್ವಹಿಸಬೇಕಾಗಿದ್ದು, ಈ ರಿಜಿಸ್ಟರನ್ನು ವರದಿ ಸಾಲಿನಲ್ಲಿಯೂ ನಿರ್ವಹಿಸಿರುವುದಿಲ್ಲ. ಮಾಹೆಯ ವೇತನವನ್ನು ಕಂಪ್ಯೂಟರ್ ರೂಲ್‌ನಲ್ಲಿ ಮುಖಾಂತರ ನೇರವಾಗಿ ಸಿಬ್ಬಂದಿಗಳ ಖಾತೆಗೆ ಜಮೆಯಾಗುತ್ತಿದ್ದು ಸಿಬ್ಬಂದಿಗಳಿಗೆ ಜಮೆಯಾದ ಬಗ್ಗೆ ಸಹಿಯನ್ನು ಪಡೆಯುತ್ತಿರುವುದಿಲ್ಲ. ಕಂಪ್ಯೂಟರ್ ರೋಲ್‌ನಲ್ಲಿ ಹುದ್ದೆಯ ಹೆಸರು ವೇತನ ಶ್ರೇಣಿ ಹಾಗೂ ಇತರೆ ವಿವರಗಳನ್ನು ನಮೂದಿಸಿಲ್ಲ. ಇವುಗಳನ್ನು ಓಚರ್‌ನೊಂದಿಗೆ ಸೇರಿಸಿ ಇಡುವುದರಿಂದ ಬಾಕಿ ಪಾವತಿ ಮಾಡಿರುವುದನ್ನು ಪರಿಶೀಲಿಸಲು ಕಷ್ಟ ಸಾಧ್ಯವಾಗುತ್ತಿದೆ. ವಹಿಯನ್ನು ನಿರ್ವಹಿಸಿ ಪೂರ್ಣ ದಾಖಲೆಗಳನ್ನು ನಿರ್ವಹಿಸಿ ಪಾವತಿಸಲು ಸೂಚಿಸಿದೆ.</p>			
31 ಎ	<p>ವೇತನ ಶ್ರೇಣಿ ಪುಸ್ತಕ:- 1998-99ನೇ ಸಾಲಿನ ಲೆಕ್ಕ ತನಿಖೆಗೆ ಹಾಜರುಪಡಿಸಲಾದ ವೇತನ ಶ್ರೇಣಿ ಪುಸ್ತಕವನ್ನು ಪರಿಶೀಲಿಸಲಾಗಿದೆ. ಸರ್ಕಾರದಿಂದ ಮಂಜೂರಾದ ಹುದ್ದೆ ಶ್ರೇಣಿಯನ್ನು ಬರೆದು ಹಾಜರು ಪಡಿಸಲಾಗಿದೆ. ಸರ್ಕಾರದಿಂದ ಮಂಜೂರಾದ ಮಂಜೂರಾದ ಹುದ್ದೆಗಳ ವಿವರ ಅನುಬಂಧ 10ರಲ್ಲಿ</p>			
32	<p>ಸಹಾಯಕ ಅಭಿಯಂತರರ ಮಂಜೂರಾತಿಯಾದ ಹುದ್ದೆಯಲ್ಲಿ ಶ್ರೀ ಜಿ.ಎಸ್.ನಂಜಯ್ಯನವರ ಸೇವೆಯಲ್ಲಿ ಮುಂದುವರಿಸಿದ ಕುರಿತು:- ಶ್ರೀ ಜಿ.ಎಸ್. ನಂಜಯ್ಯನವರ ಇವರನ್ನು ವೇತನ ಶ್ರೇಣಿ ರೂ.2375ರಿಂದ ರೂ.4450.00ರಲ್ಲಿ ಮಂಜೂರಾದ</p>			

	<p>ಹುದ್ದೆಯಲ್ಲಿ ಮುಂದುವರಿಸಲಾಗಿದೆ. ಅವರಿಗೆ ವೇತನ ಶ್ರೇಣಿ ರೂ. 2375 ರಿಂದ 4450.00 ಸಹ ಮಂಜೂರಾತಿಯಾಗಿರುವುದಿಲ್ಲ.</p> <p>ಆದಾಗ್ಯೂ ಸರ್ಕಾರಿ ಆದೇಶ ಸಂಖ್ಯೆ: ಇಡಿ:621 ಕೆವಿವಿ 94 ದಿನಾಂಕ 11.11.99 ಮತ್ತು ದಿನಾಂಕ 01.02.2000 ರನ್ವಯ ಸಹಾಯಕ ಅಭಿಯಂತರರ ಹುದ್ದೆಗೆ ಮಾತ್ರ ಮಂಜೂರಾತಿಯನ್ನು ನೀಡಲಾಗಿತ್ತು ದೋಷ ಪೂರ್ಣ ನೀಡಿದ ವೇತನ ಶ್ರೇಣಿಯನ್ನು ಒಪ್ಪಿಕೊಳ್ಳದೆ ಅವರ ಬದಲಾಗಿ ದಿನಾಂಕ 22.09.954 ರಿಂದ ರೂ.2050 ರಿಂದ 3900.00 ವೇತನ ಶ್ರೇಣಿಯಲ್ಲಿ ಜಾರಿಗೆ ಬರುವಂತೆ ಹಾಗೂ ಪರಿಷ್ಕೃತ ವೇತನ ಶ್ರೇಣಿ ರೂ.6000-11200 ಗಳಲ್ಲಿ ನಿಗದಿಗೊಳಿಸಲಾದ ಪ್ರಯುಕ್ತ ಅವರಿಗೆ ಹೆಚ್ಚುವರಿಯಾಗಿ ವೇತನ ಸಂದಾಯ ಮಾಡಿದೆ. ವೇತನವನ್ನು ವಸೂಲಾತಿ ಮಾಡುವಂತೆ ಸೂಚಿಸಲಾದ ಮೇರೆಗೆ ವಿಶ್ವವಿದ್ಯಾಲಯವು ತನ್ನ ಆದೇಶ ಸಂಖ್ಯೆ: ಕವಿಹಂ: ಕುಸ/ವೇಪುಲಿ/99-2000 ದಿನಾಂಕ 23.02.2000 ರನ್ವಯ ವೇತನ ಪುನರ್ ನಿಗದಿಗೊಳಿಸಿದೆ. ಹೆಚ್ಚುವರಿಯಾಗಿ ಸಂದಾಯ ಮಾಡಲಾದ ವೇತನವನ್ನು ವಸೂಲಾತಿ ಮಾಡಿ ಅನುಸರಣೆಯನ್ನು ನೀಡುವಂತೆ ಸೂಚಿಸಲಾಗಿದೆ.</p>																					
33	<p>ಸೇವಾ ಪುಸ್ತಕದ ನಿರ್ವಹಣೆಯಲ್ಲಿ ಕಂಡುಬಂದ ನ್ಯೂನತೆಗಳು:-</p> <p>ಕನ್ನಡ ವಿಶ್ವವಿದ್ಯಾಲಯ ಹಂಪಿ ಇದರಲ್ಲಿ ಕೆಲಸ ನಿರ್ವಹಿಸುತ್ತಿರುವ ಬೀದಕ ಹಾಗೂ ಭೋಧಕೇತರ ಸಿಬ್ಬಂದಿಗಳ ಸೇವಾ ವಹಿಯನ್ನು ನಿರ್ವಹಿಸಲಾಗಿದ್ದು ಅವುಗಳನ್ನು ಪರಿಶೀಲಿಸಿದಾಗ ಈ ಕೆಳಕಂಡ ನುಣುಪುಗಳು ಕಂಡು ಬರುತ್ತವೆ.</p> <ol style="list-style-type: none"> 1. ಮರಣ ಹಾಗೂ ನಿವೃತ್ತಿ ಉಪದಾನದ ಬಗ್ಗೆ ನಾಮನಿರ್ದೇಶನವನ್ನು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ ನಿಯಮ 302(6) (ನಮೂನೆ 2 ರಿಂದ 5ರವರೆಗೆ ಯಾವುದಾದರೂ ಒಂದು) ಪ್ರಕಾರ ನಾಮ ನಿರ್ದೇಶನ ಮಾಡಬೇಕಾಗಿದ್ದು ಅದನ್ನು ಪಡೆದು ಲಗತ್ತಿಸಿರುವುದಿಲ್ಲ. 2. ಕೆ.ಸಿ.ಎಸ್.ಆರ್. ನಿಯಮ 406ರ ಪ್ರಕಾರ ನೌಕರರ ಗುರುತಿನ ಚಿಹ್ನೆಗಳನ್ನು ನಮೂದಿಸಬೇಕಾಗಿದ್ದು, ನಮೂದಿಸಿರುವುದಿಲ್ಲ. 3. ಕೆ.ಸಿ.ಎಸ್.ಆರ್. ನಿಯಮ 407ರ ಪ್ರಕಾರ ಸರ್ಕಾರಿ ನೌಕರರಿಗೆ ಪ್ರತಿ ವರ್ಷವೂ ಅವರವರ ಸೇವಾ ಪುಸ್ತಕಗಳನ್ನು ತೋರಿಸಿ ಪರಿಶೀಲಿಸಿದ ಬಗ್ಗೆ ಸಹಿಯನ್ನು ಪಡೆದಿರುವುದಿಲ್ಲ. 4. ಕೆಲವೊಂದು ಸೇವಾ ಪುಸ್ತಕಗಳಲ್ಲಿ ಬಳಿ ಬಣ್ಣದಿಂದ ಅಳಿಸಿ ಬರೆಯಲಾಗಿದೆ. ಹಾಗೂ ತಿದ್ದುಪಡಿಯನ್ನು ದೃಢೀಕರಿಸಿರುವುದಿಲ್ಲ. ದೃಢೀಕರಿಸಲು ಸೂಚಿಸಿದೆ. <p>ಈ ಮೇಲ್ಕಂಡ ನ್ಯೂನತೆಗಳನ್ನು ಸರಿಪಡಿಸಿ ದಾಖಲೆಯೊಂದಿಗೆ ಹಾಜರುಪಡಿಸಲು ಸೂಚಿಸಿದೆ.</p>																					
34	<p>ಸೇವಾ ಅವಧಿಯಲ್ಲಿ ಪರಿಶೀಲನೆ ಪಾಸು ಮಾಡಿದ ಕುರಿತು:-</p> <p>ಈ ಕೆಳಕಂಡ ನೌಕರರ ಸೇವಾ ವಹಿಯನ್ನು ಪರಿಶೀಲಿಸಿ ಸೇವಾ ಅವಧಿಯಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಯನ್ನು ಪಾಸು ಮಾಡಲಾಗಿದೆ. ಆದರೆ ಈ ಪರೀಕ್ಷೆಗೆ ಕುಳಿತುಕೊಳ್ಳಲು ಅನುಮತಿ ಹಾಗೂ ಪರಿಶೀಲನೆಯನ್ನು ಎಕ್ಸರಿನಲ್ ಅಥವಾ ರೆಗ್ಯೂಲರ್‌ನಲ್ಲಿ ಪಾಸು ಮಾಡಿರುವರೆ ಎಂದು ಪರಿಶೀಲಿಸಲು ಸಾಧ್ಯವಿರುವುದಿಲ್ಲ. ಸಂಬಂಧಪಟ್ಟ ಶಾಲೆ ಕಾಲೇಜಿನಿಂದ ದೃಢೀಕರಣ ಪತ್ರವನ್ನು ಪಡೆದು ಹಾಜರುಪಡಿಸುವುದು. ಸೇವಾ ವಹಿಯಲ್ಲಿ ಸೇವಾ ಅವಧಿಗೆ ಪೂರ್ಣ ವೇತನವನ್ನು ಪಡೆದಿರುವುದು ಕಂಡುಬರುತ್ತದೆ.</p> <table border="1"> <thead> <tr> <th>ಕ್ರ. ಸಂ</th> <th>ಹೆಸರು</th> <th>ಹುದ್ದೆ</th> <th>ಸೇವೆಗೆ ಸೇರಿದ ದಿನಾಂಕ</th> <th>ಪಾಸು ಮಾಡಿದ ಪರೀಕ್ಷೆ</th> <th>ಪಾಸು ಮಾಡಿದ ವರ್ಷ</th> </tr> </thead> <tbody> <tr> <td>1</td> <td>ಶ್ರೀ ಪಿ.ಕರೀಂಸಾಬ್</td> <td>ಕಿರಿಯ ಸಹಾಯಕ</td> <td>13.07.93</td> <td>ಪಿ.ಯು.ಸಿ</td> <td>1997</td> </tr> <tr> <td>2</td> <td>ಜಿ. ನಾಗರಾ</td> <td>ಕಿರಿಯ ಸಹಾಯಕ</td> <td>01.09.92</td> <td>ಎಸ್.ಎಸ್.ಎಲ್.ಸಿ</td> <td>1997</td> </tr> </tbody> </table>	ಕ್ರ. ಸಂ	ಹೆಸರು	ಹುದ್ದೆ	ಸೇವೆಗೆ ಸೇರಿದ ದಿನಾಂಕ	ಪಾಸು ಮಾಡಿದ ಪರೀಕ್ಷೆ	ಪಾಸು ಮಾಡಿದ ವರ್ಷ	1	ಶ್ರೀ ಪಿ.ಕರೀಂಸಾಬ್	ಕಿರಿಯ ಸಹಾಯಕ	13.07.93	ಪಿ.ಯು.ಸಿ	1997	2	ಜಿ. ನಾಗರಾ	ಕಿರಿಯ ಸಹಾಯಕ	01.09.92	ಎಸ್.ಎಸ್.ಎಲ್.ಸಿ	1997			
ಕ್ರ. ಸಂ	ಹೆಸರು	ಹುದ್ದೆ	ಸೇವೆಗೆ ಸೇರಿದ ದಿನಾಂಕ	ಪಾಸು ಮಾಡಿದ ಪರೀಕ್ಷೆ	ಪಾಸು ಮಾಡಿದ ವರ್ಷ																	
1	ಶ್ರೀ ಪಿ.ಕರೀಂಸಾಬ್	ಕಿರಿಯ ಸಹಾಯಕ	13.07.93	ಪಿ.ಯು.ಸಿ	1997																	
2	ಜಿ. ನಾಗರಾ	ಕಿರಿಯ ಸಹಾಯಕ	01.09.92	ಎಸ್.ಎಸ್.ಎಲ್.ಸಿ	1997																	

	3	ಶ್ರೀ.ನಾಗರಾಜ ಬಡಿಗೇರ ಅನುಚರ	13.07.93	ಎಸ್.ಎಎಸ್.ಎಲ್.ಸಿ	1997			
35		<p>ಸೇವಾ ಪುಸ್ತಕಗಳನ್ನು ಹಾಜರುಪಡಿಸಿರುವುದಿಲ್ಲ.</p> <p>ಈ ಕೆಳಕಂಡ ನೌಕರರ ಸೇವಾ ವಹಿಗಳನ್ನು ಹಾಜರುಪಡಿಸಿರುವುದಿಲ್ಲವಾದರಿಂದ ನಮೂದುಗಳನ್ನು ಪರಿಶೀಲಿಸಲಿ ಸಾಧ್ಯವಿರುವುದಿಲ್ಲ. ಸಂಬಂಧಪಟ್ಟ ಸೇವಾ ವಹಿಗಳನ್ನು ಹಾಜರುಪಡಿಸಲು ಸೂಚಿಸಿದೆ.</p> <ol style="list-style-type: none"> 1. ಶ್ರೀ ಕೆ.ಹೆಚ್. ಕಟ್ಟಿ, ಯೋಜನಾಧಿಕಾರಿಗಳು 2. ಶ್ರೀ ಹನುಮಣ್ಣನಾಯ್ಕ, ಪ್ರಾಧ್ಯಾಪಕರು 3. ಶ್ರೀ ಚಂದ್ರಪೂಜಾರಿ, ಪ್ರಾಧ್ಯಾಪಕರು 4. ಶ್ರೀ ಓ.ಎಲ್. ನಾಗಭೂಷಣಸ್ವಾಮಿ 						
36		<p>ಕ್ರೋಢೀಕೃತ ಆಧಾರದ ಮೇಲೆ ನೇಮಕಾತಿ ಮಾಡಿಕೊಂಡು ವೇತನ ಪಾವತಿಸಿದ ಬಗ್ಗೆ:-</p> <p>1997-98ನೇ ಸಾಲಿನ ಲೆಕ್ಕ ತಪಾಸಣಾ ವರದಿಯು ಪ್ಯಾರಾ ಸಂಖ್ಯೆ:36ರಲ್ಲಿ ಕ್ರೋಢೀಕೃತ ಆಧಾರದ ಸಿಬ್ಬಂದಿಯ ಬಗ್ಗೆ ಆಕ್ಷೇಪಣೆ ಎತ್ತಿದಾಗ್ಯೂ 1998-99ನೇ ಸಾಲಿನಲ್ಲಿ 73 ಜನರನ್ನು (ಅನುಬಂಧ 11 ರಲ್ಲಿ ತೋರಿಸಿದಂತೆ) ಕ್ರೋಢೀಕೃತ ಆಧಾರದ ಮೇಲೆ ವಿವಿಧ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಂಡು ಪಾವತಿ ಮಾಡಲಾಗುತ್ತಿದೆ. ವಿಶ್ವವಿದ್ಯಾಲಯದ ಪರಿನಿಯಮದ ಸೇವಾ ನಿಯಮಗಳು 14ರ ಪ್ರಕಾರ ಯಾವುದೇ ಹುದ್ದೆ ಖಾಲಿ ಇದ್ದಾಗ ಮಾತ್ರ 6 ತಿಂಗಳ ಅವಧಿಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡು ಖಾಯಂ ಸಿಬ್ಬಂದಿ ನೇಮಕಾವಾದ ತಕ್ಷಣ ಸದರಿ ತಾತ್ಕಾಲಿಕ ಸಿಬ್ಬಂದಿಯ ನೇಮಕಾತಿಯನ್ನು ರದ್ದುಗೊಳಿಸಬೇಕಾಗಿರುತ್ತದೆ. ಆದರೆ ವಿಶ್ವವಿದ್ಯಾಲಯದಲ್ಲಿ ಖಾಲಿ ಹುದ್ದೆಗಳು ಇಲ್ಲದಿದ್ದರೂ ನೇಮಕ ಮಾಡಿಕೊಂಡು ವೇತನ ಪಾವತಿಸಿರುವುದು ನಿಯಮಕ್ಕೆ ವಿರುದ್ಧವಾಗಿರುತ್ತದೆ. ಮೇಲಿನ ಕ್ರೋಢೀಕೃತ ಹುದ್ದೆಗಳ ಸ್ಪಷ್ಟ ಸೃಜನೆಗಳ ಆದೇಶದೊಂದಿಗೆ ಸರ್ಕಾರದ ಅನುಮೋದನೆ ಪಡೆದು ಹಾಜರುಪಡಿಸುವವರೆ 98-99 ರಲ್ಲಿ ಪಾವತಿಸಿದ ಅನುಬಂಧ 12 ರಂತೆ ಒಟ್ಟು ರೂ.1259075.00ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>						
37		<p>ದಿನಗೂಲಿ ನೌಕರರ ವೇತನ ಪಾವತಿ:</p> <p>97-98ನೇ ಸಾಲಿನ ಲೆಕ್ಕ ತಪಾಸಣಾ ವರದಿ ಕಂಡಿಕೆ ಸಂಖ್ಯೆ 38ರಲ್ಲಿ ದಿನಗೂಲಿ ನೌಕರರ ಸೇವೆಯನ್ನು ಪಡೆದುಕೊಳ್ಳದಿರುವಂತೆ ಸರ್ಕಾರದ ಸ್ಪಷ್ಟ ಆದೇಶವಿರುವುದನ್ನು ಸರ್ಕಾರಿ ಆದೇಶ ಸಂಖ್ಯೆ ದಿನಾಂಕ ನಮೂದಿಸಿ ದಿನಗೂಲಿ ನೌಕರರನ್ನು ನಿಯಮಿಸಿಕೊಂಡ ಬಗ್ಗೆ ಆಕ್ಷೇಪಣೆ ಎತ್ತಿದ್ದರೂ ಕೂಡ ಅನುಬಂಧ 13ರಲ್ಲಿ ಪಟ್ಟಿ ಮಾಡಿದಂತೆ 98-99ನೇ ಸಾಲಿನಲ್ಲಿ ಒಟ್ಟು ರೂ. 61250.00ಗಳನ್ನು ದಿನಗೂಲಿ ಆಧಾರದ ಮೇಲೆ ನೇಮಿಸಿಕೊಂಡು ಪಾವತಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ನೇಮಕಮಾಡಿಕೊಂಡು ಪಾವತಿಸುತ್ತಿರುವುದಕ್ಕೆ ಸರ್ಕಾರದಿಂದ ಮಂಜೂರಾತಿ ಪಡೆದು ಹಾಜರುಪಡಿಸುವವರೆಗೆ ಪಾವತಿಸಿದ ಒಟ್ಟು ಮೊಬಲಗು ರೂ. 61250.00ನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>						
38		<p>ಹುದ್ದೆ ಮಂಜೂರಾತಿ ಇಲ್ಲದೆ ನಿಯಮಕ್ಕೆ ವಿರುದ್ಧವಾಗಿ ಮುಂಬಡ್ತಿ ನೀಡುವುದು:-</p> <p>ವಿಶ್ವವಿದ್ಯಾಲಯದ ಪರಿನಿಯಮದ ಅನುಬಂಧ 1ರ ಕ್ರಮಸಂಖ್ಯೆ 6ರನ್ವಯ ಹಿರಿಯ ಸಹಾಯಕ ಹುದ್ದೆಗೆ ಬಡ್ತಿ ಪಡೆಯಬೇಕಾದರೆ ಕಿರಿಯ ಸಹಾಯಕರಾಗಿ 5 ವರ್ಷಗಳ ಕನಿಷ್ಠ ಅನುಭವ ಮತ್ತು ತತ್ಸಮಾನ ಪರೀಕ್ಷೆಗಳನ್ನು ಪಾಸು ಮಾಡಬೇಕಾಗಿರುತ್ತದೆ. ಆದರೆ ಮುಂಬಡತಿ ಮಡುವಾಗ ಈ ಕೆಳಕಂಡ ನೌಕರರುಗಳಿಗೆ ಯಾರಿಗೂ 5 ವರ್ಷಗಳ ಕನಿಷ್ಠ ಸೇವಾ ಅನುಭವ ಇರುವುದಿಲ್ಲ. ಆದರೂ ಸದರಿಯವರಿಗೆ ಮುಂಬಡ್ತಿಯನ್ನು ಕೊಟ್ಟಿರುವುದು ನಿಯಮ ಬಾಹಿರವಾಗಿರುತ್ತದೆ. ಅಲ್ಲದೆ ಸದರಿಯವರನ್ನು ಖಾಲಿ ಇರುವ ಅಧೀಕ್ಷಕರ ಹುದ್ದೆಗಳಿಗೆ ಎದುರಾಗಿ ಗಣನೆಗೆ ತೆಗೆದುಕೊಂಡು ಮುಂಬಡ್ತಿ ಕೊಟ್ಟಿರುತ್ತಾರೆ. ಅಂದರೆ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಹಿರಿಯ ಸಹಾಯಕರ ಹುದ್ದೆಗಳಾದ 7ಕ್ಕೆ ಖಾಲಿ ಇದ್ದ 7 ಅಧೀಕ್ಷಕರ ಹುದ್ದೆಗಳನ್ನು ಹಿರಿಯ ಸಹಾಯಕರೆಂದು ಪರಿಗಣಿಸಿ</p>						

ಸದರಿಯವರನ್ನು ಮುಂಬಡ್ತಿ ಮಾಡಿರುತ್ತಾರೆ. ಒಟ್ಟಿಗೆ 14 ಹಿರಿಯ ಸಹಾಯಕರಾದಂತೆ ಆಯ್ಕೆ ಅಧೀಕ್ಷಕರಾಗಿ ಯಾರನ್ನು ನೇಮಕ ಮಾಡಿಕೊಂಡಿರುವುದಿಲ್ಲ. ಆದ್ದರಿಂದ 7 ಕಿರಿಯ ಸಹಾಯಕರಿಂದ ಹಿರಿಯ ಸಹಾಯಕರ ಹುದ್ದೆಗೆ ಮುಂಬಡ್ತಿ ಕೊಟ್ಟಿರುವುದು ನಿಯಮ ಬಾಹಿರವಾಗಿರುವುದು. ಸದರಿಯವರನ್ನು ಹಿಂಬಡ್ತಿ ಮಾಡಲು ಕ್ರಮ ತೆಗೆದುಕೊಳ್ಳುವುದು ಮತ್ತು ಹೆಚ್ಚಿನ ಪಾವತಿಸಿರುವ ವೇತನ ಮತ್ತು ಭತ್ಯೆಗಳನ್ನು ನು ವಸೂಲಿ ಮಾಡುವುದು ಅನುಬಂಧ 14ರಲ್ಲಿ ತೋರಿಸಿದಂತೆ ಸಂಬಂಧಿಸಿದ ನೌಕರರ ಬಡ್ಡಿ ಮತ್ತು ವೇತನ ಪರಿಷ್ಕರಿಸಿಕೊಳ್ಳುವುದು ಅಲ್ಲಿಯವರೆಗೆ ಸಂಬಂಧಿಸಿದ ನೌಕರರ ವೇತನ ರೂ. 283178.00ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ. ಏವರ ಈ ಕೆಳಕಂಡಂತೆ ಇರುತ್ತದೆ.

1	ಶ್ರೀ ರಿಚರ್ಡ್ ಡಿ.ಸೋಜ	40454.00
2	ಶ್ರೀ ಶಶಿಕುಮಾರ್	40454.00
3	ಶ್ರೀ ಈಟಿ ನಾಗರಾಜ	40454.00
4	ಶ್ರೀಮತಿ ಡಿ.ಪ್ರಭಾ	40454.00
5	ಶ್ರೀಹೆಚ್.ಶ್ರೀನಿವಾಸ	40454.00
6	ಶ್ರೀ ಬಸವನಗೌಡ	40454.00
7	ಶ್ರೀಮತಿ ಎಂ.ಬಿ.ಆಶಾ	40454.00
	ಒಟ್ಟು ಮೊತ್ತ	283178.00

39 ಪದೋನ್ನತಿ ಕೊಡುವಾಗ ವೇತನವನ್ನು ನಿಯಮಕ್ಕೆ ವ್ಯತಿರಿಕ್ತವಾಗಿ ನಿಗದಿಗೊಳಿಸಿರುವುದು:-
ಸೇವಾ ಪುಸ್ತಕಗಳನ್ನು ಪರಿಶೀಲಿಸಿದಾಗ ವಿಶ್ವವಿದ್ಯಾಲಯದಲ್ಲಿ ಕಿರಿಯ ಸಹಾಯಕರಿಂದ ಹಿರಿಯ ಸಹಾಯಕರಾಗಿ ಬೆರಳೆಚ್ಚುಗಾರರಿಂದ ಶ್ರೀಘೋಷಿಗಾರರಾಗಿ ಗ್ರೂಪ್ 'ಡಿ' ರಿಂದ ಕಿರಿಯ ಸಹಾಯಕರಾಗಿ ಹಾಗೂ ಕಾವಲುಗಾರರಿಂದ ಅನುಚರರಾಗಿ ಪದೋನ್ನತಿ ನೀಡಿ ವೇತನವನ್ನು ನಿಗದಿಪಡಿಸಿರುತ್ತದೆ. ಆದರೆ ವೇತನವನ್ನು ನಿಗದಿಪಡಿಸುವಾಗ ಕೆ.ಸಿ.ಎಸ್. ಆರ್. ನಿಯಮ 42 (ಬಿ) (2) ಪ್ರಕಾರ ವೇತನವನ್ನು ಮರು ನಿಗದಿಪಡಿಸಿ ಸೌಲಭ್ಯ ನೀಡಲಾಗಿದೆ. ಇದು ಸರಿಯಲ್ಲ. ಸದರಿ ನೌಕರರ ವೇತನವು ಬಡ್ಡಿ ಹುದ್ದೆಯ ಕನಿಷ್ಠ ವೇತನಕ್ಕಿಂತ ಕಡಿಮೆ ಇದ್ದು ಬಡ್ಡಿಯ ನಂತರ ಸದರಿ ನೌಕರರ ವೇತನವನ್ನು ಮುಂಬಡ್ತಿ ಶ್ರೇಣಿಯ ಕನಿಷ್ಠ ವೇತನಕ್ಕೆ ನಿಗದಿಪಡಿಸಿರುತ್ತಾರೆ. ಆದರೆ ಕೆ.ಸಿ.ಎಸ್.ಆರ್. ನಿಯಮ 42(ಬಿ-2) ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ. ಆದ್ದರಿಂದ ಕನಿಷ್ಠ ವೇತನಕ್ಕೆ ನಿಗದಿಪಡಿಸಿದ ದಿನಾಂಕದಿಂದ ಅಂದರೆ 12 ತಿಂಗಳ ನಂತರ ಅವರುಗಳ ನಿಯಮ 51 ರಂತೆ ವಾರ್ಷಿಕ ಮುಂಬಡ್ತಿಗೆ ಅರ್ಹರಿರುತ್ತಾರೆ. ಆದ್ದರಿಂದ ಅನುಬಂಧ 14ರಲ್ಲಿ ಕ್ರ.ಸಂ 1ರಿಂದ 14 ರವರೆಗೆ ಕಿರಿಯ ಸಹಾಯಕರಿಂದ ಹಿರಿಯ ಸಹಾಯಕರಾಗಿಯೂ ಕ್ರಮ ಸಂಖ್ಯೆ 15 ರವರೆಗೆ ಬೆರಳೆಚ್ಚುಗಾರರಿಂದ ಶ್ರೀಘೋಷಿಗಾರರಾಗಿಯೂ, 16 ರಿಂದ 22 ರವರೆಗೆ 'ಡಿ' ಗ್ರೂಪ್ ನಿಂದ ಕಿರಿಯ ಸಹಾಯಕರಾಗಿ ಹಾಗೂ 23 ಮತ್ತು 24 ಕಾವಲುಗಾರರಿಂದ ಅನುಚರರಾಗಿ ಮುಂಬಡ್ತಿಯನ್ನು ಕಾಲಂ 5 ರಂತೆ ನೀಡಿರುತ್ತಾರೆ. ಅಂದರೆ ಅವರ ವೇತನ ಮುಂಬಡ್ತಿಯ ದಿನಾಂಕವು ಕಾಲಂ 9ರಂತೆ ನಿಗದಿಪಡಿಸುವ ಬದಲು ಕಾಲಂ 8 ರಲ್ಲಿ ವಿವರಿಸಿದಂತೆ ನಿಗದಿಪಡಿಸಿದೆ. ಇದರಿಂದ ಹೆಚ್ಚಿಗೆ ಪಾವತಿ ಮಾಡಿದಂತೆ ಆಗುತ್ತದೆ. ಆದ್ದರಿಂದ 2:99ರವರೆಗೆ ಪಾವತಿಸಿದ ಹೆಚ್ಚುವರಿ ವೇತನ ಭತ್ಯೆಗಳಾದ ರೂ. 265070.00ಅನ್ನು ವಸೂಲಾತಿ ಮಾಡುವುದು ಹಾಗೂ ಮುಂದಿನ ಅವಧಿಗೆ ಲೆಕ್ಕ ಹಾಕಿ ವಸೂಲಾತಿ ಮಾಡಿ ವೇತನವನ್ನು ಮರು ನಿಗದಿಗೊಳಿಸಿಕೊಂಡು ಸೇವಾ ದಾಖಲೆಗಳೊಂದಿಗೆ ಹಾಜರುಪಡಿಸಲು ಕ್ರಮ ತೆಗೆದುಕೊಳ್ಳುವುದು.
ವಿಶ್ವವಿದ್ಯಾಲಯದ ಆದೇಶ ಸಂಖ್ಯೆ ಕು.ಸಿ./99.2000/5310/14/ದಿನಾಂಕ 25.01.2000ರನ್ವಯ ಅನುಬಂಧ 13 ರಲ್ಲಿ ನಮೂದಿಸಲಾದ ಸಿಬ್ಬಂದಿಗಳ ವೇತನ ಮರು ನಿಗದಿಗೊಳಿಸಲಾಗಿದೆಯಲ್ಲದೆ. ಹೆಚ್ಚುವರಿಯಾಗಿ

	ಸಂದಾಯ ಮಾಡಲಾದ ವೇತನವನ್ನು ವಸೂಲಿ ಮಾಡಲಾಗುತ್ತದೆ. ಅದರಂತೆ ಅನುಬಂಧದಲ್ಲಿ ನಮೂದಿಸಲಾದ ಕ್ರ.ಸಂ. 3,8,12 ಮತ್ತು 14 ಸಿಬ್ಬಂದಿಗಳಿಂದ ಪೂರ್ಣ ಹಣ ವಸೂಲಾತಿಯಾಗಿರುತ್ತದೆ. ಇನ್ನುಳಿಸ ಪ್ರಕರಣಗಳಲ್ಲಿ ಸಂಪೂರ್ಣ ಹಣ ವಸೂಲಾತಿ ಮಾಡುವಂತೆ ಸೂಚಿಸಲಾಗಿದೆ.																																	
40	<p>ಮನೆ ಬಾಡಿಗೆ ಭತ್ಯೆ ಕುರಿತು:-</p> <p>ಕನ್ನಡ ವಿಶ್ವವಿದ್ಯಾಲಯ ಹಂಪೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ನೌಕರರಿಗೆ ಮನೆ ಬಾಡಿಗೆ ಭತ್ಯೆಯನ್ನು ಹೊಸಪೇಯಲ್ಲಿ ನೀಡಬಹುದಾದ ಭತ್ಯೆಗೆ ಸಮವಾಗಿ ನೀಡಲಾಗುತ್ತಿದೆ. ಆದರೆ ಕನ್ನಡ ವಿಶ್ವವಿದ್ಯಾಲಯವು ಹೊಸಪೇಟೆಯು ನಗರಸಭೆಯ ವ್ಯಾಪ್ತಿಗೆ ಬಾರದೇ ಇರುವುದರಿಂದ (ಸುಮಾರು 13 ಕಿ.ಮಿ) ಈ ಬಗ್ಗೆ ವಿಚ್ಛರಣಾ ಪತ್ರದ ಸಂಖ್ಯೆ:20: 13.01.2000 ರ ವ್ಯಾರಾ 2ಕ್ಕೆ ಕೇಳಿರುವುದಕ್ಕೆ ಯಾವುದೇ ವಿವರಣೆ ನೀಡಿರುವುದಿಲ್ಲ. ಕಮಲಾಪುರ ಗ್ರಾಮ ವ್ಯಾಪ್ತಿಯಲ್ಲಿ ಬರುವ ಹಂಪಿ ವಿಶ್ವವಿದ್ಯಾಲಯದ ಸಿಬ್ಬಂದಿಗಳಿಗೆ ಅವರ ವೇತನ ಪ್ರತಿ ಶತ ಶೇ. 3ರಂತೆ ಮೊತ್ತ ಪ್ರತಿ ಶತ 7.05 ಶೇ ರಂತೆ ನೀಡಲಾದ ಮೊತ್ತವನ್ನು ಒಪ್ಪಿಕೊಳ್ಳಲಾಗದು. ಹೆಚ್ಚಿವರಿಯಾಗಿ ನೀಡಲಾದ ಮನೆ ಬಾಡಿಗೆ ಭತ್ಯೆಯನ್ನು ಲೆಕ್ಕಚಾರ ಮಾಡಿ ವಸೂಲಾತಿಗೆ ಕ್ರಮ ಜರುಗಿಸುವುದು.</p>																																	
41	<p>ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ಶ್ರೇಣಿ ಇಲ್ಲದಿದ್ದರೂ ವೇತನ ನಿಗದಿಪಡಿಸಿರುವುದು:</p> <p>ಕರ್ನಾಟಕ ವೇತನ ಸೇವಾ (ಪರಿಷ್ಕೃತ ವೇತನ) ನಿಯಮಗಳು 1994 ರಲ್ಲಿ 2200-4000ವೇತನ ಶ್ರೇಣಿಯಲ್ಲಿ ಶ್ರೇಣಿ ಇರುವುದಿಲ್ಲ. ಇಂತಹ ಪ್ರಸಂಗಗಳಲ್ಲಿ ಯಾವ ಕ್ರಮ ತೆಗೆದುಕೊಳ್ಳುವ ಬಗ್ಗೆ ನಿಖರವಾ ಸೂಚನೆ ಇರುವುದಿಲ್ಲ. ಆದರೂ ಈ ಕೆಳಕಂಡ ನೌಕರರುಗಳಿಗೆ ವಿಶ್ವವಿದ್ಯಾಲಯದ ಪರಿನಿಯಮ ಅನುಬಂಧ 1 ರಂತೆ ವೇತನ ಶ್ರೇಣಿ 2200- 4000ರಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಈ ಶ್ರೇಣಿಯ 1999ರ ವೇತನ ಶ್ರೇಣಿಯಲ್ಲಿ ಕೂಡ ಇರುವುದಿಲ್ಲ. ಆದರೆ ಈ ಶ್ರೇಣಿಯನ್ನು ಸಿಬ್ಬಂದಿಗೆ ಯಾವ ಆಧಾರದ ಮೇಲೆ ನೀಡಲಾಗಿದೆ ಎಂಬುದಕ್ಕೆ ವಿವರಣೆ ಲಭ್ಯವಿರುವುದಿಲ್ಲ. ಆದ್ದರಿಂದ ಸಕ್ಷಮ ಪ್ರಾಧಿಕಾರದಿಂದ ಮಂಜೂರಾತಿ ಪಡೆದು ಹಾಜರುಪಡಿಸಲು ಸೂಚಿಸಿದೆ. ರೂ.2200 ರಿಂದ 4000 ವೇತನ ಶ್ರೇಣಿಯಲ್ಲಿ ಸಂಬಳ ಪಡೆಯುತ್ತಿರುವ ಸಿಬ್ಬಂದಿ ವಿವರ ಈ ರೀತಿ ಇರುತ್ತದೆ.</p> <table border="1"> <tr> <td>1</td> <td>ಶ್ರೀ ಕೆ.ಎಂ. ಪ್ರೇಂಕುಮಾರ್</td> <td>ಸಹಾಯಕ ನಿರ್ದೇಶಕರು ಪ್ರಸಾರಾಂಗ</td> <td>03.9.96 /19.09.97</td> <td></td> </tr> <tr> <td>2</td> <td>ಶ್ರೀ ಹೆಚ್. ಬಿ. ರವೀಂದ್ರ</td> <td>ಸಹಾಯಕ ನಿರ್ದೇಶಕರು ಪ್ರಸಾರಾಂಗ</td> <td>24.09.94 ರಿಂದ ಈ ತನಕ</td> <td></td> </tr> <tr> <td>3</td> <td>ಶ್ರೀ ಸುಜ್ಞಾನಮೂರ್ತಿ</td> <td>ಸಹಾಯಕ ನಿರ್ದೇಶಕರು ಪ್ರಸಾರಾಂಗ</td> <td>07.05.98 ರಿಂದ ಈ ತನಕ</td> <td></td> </tr> <tr> <td>4</td> <td>ಶ್ರೀ ಜೈನುಲ್ಲಾ ಬಳ್ಳಾರಿ</td> <td>ಸಹಾಯಕ ನಿರ್ದೇಶಕರು ಪ್ರಸಾರಾಂಗ</td> <td>23.03.98 ರಿಂದ ಈ ತನಕ</td> <td></td> </tr> <tr> <td>5</td> <td>ಶ್ರೀ ಮಾಕಾಳಿ ಕೆ.ಕೆ</td> <td>ಪ್ರಸಾರಾಂಗ ವಿನ್ಯಾಸಕಾರ</td> <td>11.02.95 ರಿಂದ ಈ ತನಕ</td> <td></td> </tr> <tr> <td>6</td> <td>ಶ್ರೀ ಮತಿ ಡಿ. ಮೀನಾಕ್ಷಿ</td> <td>ಸಹಾಯಕ</td> <td>18.09.98 ರಿಂದ</td> <td></td> </tr> </table>	1	ಶ್ರೀ ಕೆ.ಎಂ. ಪ್ರೇಂಕುಮಾರ್	ಸಹಾಯಕ ನಿರ್ದೇಶಕರು ಪ್ರಸಾರಾಂಗ	03.9.96 /19.09.97		2	ಶ್ರೀ ಹೆಚ್. ಬಿ. ರವೀಂದ್ರ	ಸಹಾಯಕ ನಿರ್ದೇಶಕರು ಪ್ರಸಾರಾಂಗ	24.09.94 ರಿಂದ ಈ ತನಕ		3	ಶ್ರೀ ಸುಜ್ಞಾನಮೂರ್ತಿ	ಸಹಾಯಕ ನಿರ್ದೇಶಕರು ಪ್ರಸಾರಾಂಗ	07.05.98 ರಿಂದ ಈ ತನಕ		4	ಶ್ರೀ ಜೈನುಲ್ಲಾ ಬಳ್ಳಾರಿ	ಸಹಾಯಕ ನಿರ್ದೇಶಕರು ಪ್ರಸಾರಾಂಗ	23.03.98 ರಿಂದ ಈ ತನಕ		5	ಶ್ರೀ ಮಾಕಾಳಿ ಕೆ.ಕೆ	ಪ್ರಸಾರಾಂಗ ವಿನ್ಯಾಸಕಾರ	11.02.95 ರಿಂದ ಈ ತನಕ		6	ಶ್ರೀ ಮತಿ ಡಿ. ಮೀನಾಕ್ಷಿ	ಸಹಾಯಕ	18.09.98 ರಿಂದ				
1	ಶ್ರೀ ಕೆ.ಎಂ. ಪ್ರೇಂಕುಮಾರ್	ಸಹಾಯಕ ನಿರ್ದೇಶಕರು ಪ್ರಸಾರಾಂಗ	03.9.96 /19.09.97																															
2	ಶ್ರೀ ಹೆಚ್. ಬಿ. ರವೀಂದ್ರ	ಸಹಾಯಕ ನಿರ್ದೇಶಕರು ಪ್ರಸಾರಾಂಗ	24.09.94 ರಿಂದ ಈ ತನಕ																															
3	ಶ್ರೀ ಸುಜ್ಞಾನಮೂರ್ತಿ	ಸಹಾಯಕ ನಿರ್ದೇಶಕರು ಪ್ರಸಾರಾಂಗ	07.05.98 ರಿಂದ ಈ ತನಕ																															
4	ಶ್ರೀ ಜೈನುಲ್ಲಾ ಬಳ್ಳಾರಿ	ಸಹಾಯಕ ನಿರ್ದೇಶಕರು ಪ್ರಸಾರಾಂಗ	23.03.98 ರಿಂದ ಈ ತನಕ																															
5	ಶ್ರೀ ಮಾಕಾಳಿ ಕೆ.ಕೆ	ಪ್ರಸಾರಾಂಗ ವಿನ್ಯಾಸಕಾರ	11.02.95 ರಿಂದ ಈ ತನಕ																															
6	ಶ್ರೀ ಮತಿ ಡಿ. ಮೀನಾಕ್ಷಿ	ಸಹಾಯಕ	18.09.98 ರಿಂದ																															

		ನಿರ್ದೇಶಕರು ಮಾಹಿತಿ ಕೇಂದ್ರ	ಈ ತನಕ			
7	ಶ್ರೀ ಹೆಚ್.ಎಲ್. ರವೀಂದ್ರಪ್ರಸಾದ	ಸಹಾಯಕ ನಿರ್ದೇಶಕರು	18.09.98			
	<p>ಮೇಲೆ ವಿವರಿಸಿದ ಸಿಬ್ಬಂದಿಗಳಿಗೆ ವಿಶ್ವವಿದ್ಯಾಲಯ ಆದೇಶ ಸಂಖ್ಯೆ : ಕವಿಹಂ :ಕುಸಿ:99-2000ರಲ್ಲಿ 2049 ದಿನಾಂಕ 28.10.99 ರನ್ವಯ ವೇತನವನ್ನು ಮರು ನಿಗದಿಗೊಳಿಸಲಾಗಿದೆಯಲ್ಲದೆ ಹೆಚ್ಚುವರಿಯಾಗಿ ಸಂದಾಯ ಮಾಡಲಾದ ವೇತನವನ್ನು ವಸೂಲಾತಿ ಮಾಡಲಾಗುತ್ತಿದೆ. ಪೂರ್ತಿಯಾಗಿ ವಸೂಲಾದ ಸದರಿ ಅನುಸರಣೆಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.</p>					
41ಅ	<p>ಶ್ರೀ ಪ್ರೇಂ ಕುಮಾರ್ ಸಹಾಯಕ ನಿರ್ದೇಶಕ ಹುದ್ದೆ ಬದಲಾವಣೆ ಕುರಿತು:- ಶ್ರೀ ಪ್ರೇಂ ಕುಮಾರ್ ಸಹಾಯಕ ನಿರ್ದೇಶಕರ ಸೇವಾ ಪುಸ್ತಕವನ್ನು ಪರಿಶೀಲಿಸಲಾಗಿ ವಿಶ್ವವಿದ್ಯಾಲಯದ ಆದೇಶ ಸಂಖ್ಯೆ: ಕು.ಸಿ.ವೇ. 02.01.02.01/96-97/ಸ್ಥ 1845-1851 ರನ್ವಯ ದಿನಾಂಕ 03.09.96 ರನ್ವಯ ರೂ.2200-75-2800-100-4000 ವೇತನ ಶ್ರೇಣಿಯಲ್ಲಿ ಸಹಾಯಕ ನಿರ್ದೇಶಕರುರೆಂದು ನೇಮಕಾತಿಯಾಗಿದ್ದು, ಮುಂದೆ ವಿಶ್ವವಿದ್ಯಾಲಯದ ಆದೇಶ ಸಂಖ್ಯೆ ಕು.ಸಿ 02:01:-02.02.:96-97:10/3 ದಿನಾಂಕ 20.09.1997 ರನ್ವಯ ಸಹಾಯಕ ಕುಲಸಚಿವರ ಹುದ್ದೆಗೆ ರೂ.2375-75- 2900-100-3700-125-4450ರ ವೇತನ ಶ್ರೇಣಿಯಲ್ಲಿ ಹುದ್ದೆಗೆ ಬಟವಾಡೆಯಾಗಿದೆ. ಹೀಗೆ ಹುದ್ದೆ ಬದಲಾವಣೆ ಮಾಡಿಕೊಂಡಿರುವುದಕ್ಕೆ ಸರಕಾರದ ಮಂಜೂರಾತಿಯನ್ನು ಪಡೆಯಲಾಗಿಲ್ಲ. ಕಾರಣ ಸರಕಾರದ ಆದೇಶ ಪಡೆಯುವವರೆಗೆ ಸನ್ 1998-99ನೇ ಸಾಲಿನಲ್ಲಿ ಪಡೆಯಲಾದ ರಕಂ ರೂ. 119141.00 ನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>					
41ಆ	<p>ಕಲ್ಲಪ್ಪ ಕೆ. ಯಾಗಿಳ ವಿನ್ಯಾಸಕಾರರು ಹುದ್ದೆ ಮಂಜೂರಾತಿ ಹಾಗೂ ವೇತನ ಶ್ರೇಣಿ ಮಂಜೂರಾತಿಯಾಗದ ಕುರಿತು ವಿಶ್ವವಿದ್ಯಾಲಯದ ಮಂಜೂರಾತಿಯನ್ನು ಪರಿಶೀಲಿಸಲಾಗಿ ಶ್ರೀ ಕೆ.ಕೆ. ಮಕಾಳಿಯವರನ್ನು ವಿನ್ಯಾಸಕರೆಂದು ರೂ. 2200-75-2800-100-4000 ವೇತನ ಶ್ರೇಣಿಯಲ್ಲಿ ನೇಮಕಾತಿ ಮಾಡಲಾಗಿದೆ. ಆದರೆ ಸದರಿ ಹುದ್ದೆ ಹಾಗೂ ವೇತನ ಶ್ರೇಣಿ ಮಂಜೂರಾಗಿರುವುದಿಲ್ಲ. ಆದಾಗ್ಯೂ ಸರಕಾರಿ ಆದೇಶ ಸಂಖ್ಯೆ :ಇಡಿ 157 ಯೋಯೋ : 99 ದಿನಾಂಕ 10.11.99 ರಂದು ವಿನ್ಯಾಸಕರ ಹುದ್ದೆ ಮಂಜೂರಾಗಿದೆ. ಆದರೆ ವೇತನ ಶ್ರೇಣಿ ಮಂಜೂರಾತಿಯಾಗಿರುವುದಿಲ್ಲ. ವೇತನ ಶ್ರೇಣಿಯ ಮಂಜೂರಾತಿಯನ್ನು ಪಡೆಯುವವರೆಗೆ ಸನ್ 1998-99 ರಲ್ಲಿ ನೀಡಲಾದ ವೇತನ ರೂ.85970.00ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>					
42	<p>ವೇತನ ನಿಗದಿಯಲ್ಲಿ ವ್ಯತ್ಯಾಸ:- ಶ್ರೀ ರಾಮಮೂರ್ತಿ, ಮುಖ್ಯ ಗ್ರಂಥಪಾಲಕರು ಇವರು ದಿ: ಪ್ರಿಂಟರ್ಸ್)ಮೈಸೂರು) ಲಿಮಿಟೆಡ್, ಬೆಂಗಳೂರು ಇಲ್ಲಿಂದ ಆದೇಶ ಸಂಖ್ಯೆ : ಕವಿಹಂ :92-93 : 04.09.92 ರಲ್ಲಿ ಕನ್ನಡ ವಿಶ್ವವಿದ್ಯಾಲಯಕ್ಕೆ ಮುಖ್ಯ ಗ್ರಂಥಪಾಲಕರಾಗಿ ವೇತನ ಶ್ರೇಣಿ ರೂ. 4500-150-5700-200-7300ರಲ್ಲಿ ದಿನಾಂಕ 03.09.97 ರಲ್ಲಿ ನೇಮಕಗೊಂಡಿರುತ್ತಾರೆ. ಹಾಗೂ ಸದರಿಯವರಿಗೆ ಹಿಂದೆ ಪಡೆಯುತ್ತಿದ್ದ ವೇತನ ರಕ್ಷಣೆಯೊಂದಿಗೆ ವೇತನ ನಿಗದಿಪಡಿಸುವ ಷರತ್ತಿನೊಂದಿಗೆ ನೇಮಕ ಮಾಡಲಾಗಿದೆ, ಮತ್ತು ಇವರ ವೇತನವನ್ನು ರಕ್ಷಣೆಯೊಂದಿಗೆ ನಿಗದಿಪಡಿಸಿದ ಮತ್ತು ನಿಗದಿಸಬೇಕಾಗಿದ್ದ ವಿವರಗಳನ್ನು ಈ ರೀತಿ ಇರುತ್ತದೆ.</p>					
		ಸಾಮಾನ್ಯವಾಗಿ ನಿಗದಿಪಡಿಸಬೇಕಾದ್ದು	ಶೇ 10ರಂತೆ ನಿಗದಿ ಪಡಿಸಿರುವುದು	ಹೆಚ್ಚುವರಿ		
	03.09.92ರಲ್ಲಿ	5100	5700	600		

	ಇದ್ದ ವೇತನ						
	01.09.93	5300	5900	600			
	01.09.94	5500	6100	600			
	01.09.95	5700	6300	600			
	01.09.96	5900	6500	600			
	01.09.97	6100	6700	600			
	01.09.98	6300	6900	600			
	01.09.99	6500	7100	-			
	<p>ಕಾರ್ಯಕಾರಿ ಸಭೆ ದಿನಾಂಕ 22.08.92ರ ಭಾಗ -2 ವಿಷಯ ಸಂಖ್ಯೆ 11 ರಂತೆ ಶ್ರೀ ರಾಮಮೂರ್ತಿ ಯವರಿಗೆ 10 ರಷ್ಟು ಮೂಲ ವೇತನಕ್ಕೆ ಸೇರಿಸಿ ವೇತನವನ್ನು ನಿಗದಿ ಪಡಿಸಿರುತ್ತಾರೆ. ಈ ರೀತಿ ವೇತನ ನಿಗದಿಪಡಿಸಿದ್ದರಿಂದ ಇವರಿಗೆ ಪ್ರತಿ ತಿಂಗಳು ರೂ. 600-00 ಹೆಚ್ಚಿಗೆ ಪಾವತಿಸಿದಂತೆ ಆಗುತ್ತದೆ. ಹಿಂದೆ ಪಡೆಯುತ್ತಿದ್ದ ವೇತನ ರಕ್ಷಣೆ ಸೌಲಭ್ಯ ನೀಡಿ ಮತ್ತೆ ಮೇಲೆ ಶೇಕಡಾ 10ರ ಹೆಚ್ಚುವರಿ ವೇತನವನ್ನು ಯಾವ ಕಾರಣಕ್ಕಾಗಿ ಕೊಡಲಾಗಿದೆ ಎಂಬುದಕ್ಕೆ ವಿವರಗಳು ಲಭ್ಯವಿರುವುದಿಲ್ಲ. ಆದ್ದರಿಂದ ಸದರಿಯವರಿಗೆ ಹಾಜರಾದ ದಿನಾಂಕದಿಂದ ವೇತನವನ್ನು ಶೇಕಡಾ 10 ರಷ್ಟು ಹೆಚ್ಚಿಗೆ ಮಾಡಿ ಮೇಲೆ ಸೂಚಿಸಿರುವಂತೆ ನಿಗದಿಪಡಿಸಿ ಹೆಚ್ಚಿಗೆ ಪಾವತಿಸಿರುವ ಮಾಹೆಯಾನ ರೂ.600.00 ಮತ್ತು ಭತ್ಯೆಗಳೊಂದಿಗೆ ಲೆಕ್ಕ ಹಾಕಿ ವಸೂಲಿ ಮಾಡಲು ಸೂಚಿಸಿದೆ. ಹಾಗೂ ವೇತನವನ್ನು ಮರು ನಿಗದಿಗೊಳಿಸಿ ಕ್ರಮಬದ್ಧಗೊಳಿಸಲು ಸೂಚಿಸಿದೆ.</p>						
ಬಿ	<p>ಓರ್ವ ಸಂಖ್ಯೆ: 1481-1483:10.03.99ರಲ್ಲಿ ಮೇಲ್ಕಂಡ ಅಧಿಕಾರಿಯೇ ದಿನಾಂಕ 7:94 ರಿಂದ 12:98ರ ವರೆಗೆ ನಿಲಂಬಸೆಯಲ್ಲಿದ್ದು, ನ್ಯಾಯಾಲಯದ ತೆರವಿನಿಂದಾಗಿ ನಿಲಂಬನಾ ಅವಧಿಗೆ ವೇತನ ವ್ಯತ್ಯಾಸವಾಗಿ ಒಟ್ಟು ರೂ.429120.00 ಪಾವತಿಸಲಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಹಿಂದೆ ಪಾವತಿಸಿದ ಮೊಬಲಗಿಗೆ ಸಂಬಂಧಿಸಿದ ವಿವರಗಳನ್ನು ಹಾಜರುಪಡಿಸಲು ವಿಚ್ಛರಣಾ ಪತ್ರದ ಸಂಖ್ಯೆ: 20:13.01.2000 ನೀಡಿದ್ದರೂ ಯಾವುದೇ ದಾಖಲೆ ಹಾಜರುಪಡಿಸಿರುವುದಿಲ್ಲದ್ದರಿಂದ ವೇತನ ವ್ಯತ್ಯಾಸ ಸರಿಯಾಗಿದೆಯೇ ಎಂದು ಪರಿಶೀಲಿಸಲು ಸಾಧ್ಯವಿರುವುದಿಲ್ಲ. ಅಲ್ಲದೇ ಮೇಲಿನಂತೆ ವೇತನ ನಿಗದಿಯಾ ಸಮರ್ಪವಾಗಿ ಇಲ್ಲದೆ ಇರುವುದರಿಂದ ವೇತನ ನಿಗದಿಪಡಿಸಿ ವೇತನ ವ್ಯತ್ಯಾಸವನ್ನು ಪಾವತಿಸಬೇಕಾಗಿರುತ್ತದೆ, ಸಂಬಂಧಪಟ್ಟ ದಾಖಲೆಗಳನ್ನು ಹಾಜರುಪಡಿಸುವವರೆಗೆ ರೂ.429120.00ನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>						
ಸಿ	<p>ಶ್ರೀ ಕರೀಗೌಡ ಪ್ರವಾಚಕರು ಇವರನ್ನು ಶ್ರೀ ರಾಮಮೂರ್ತಿ ಮುಖ್ಯ ಗ್ರಂಥಪಾಲಕರು ಇವರಿಗೆ ವೇತನ ನಿಗದಿಪಡಿಸಿದಂತೆ ಮೂಲ ವೇತನಕ್ಕೆ ಶೇ.10 ಸೇರಿಸಿ ರೂ.4200.00ಕ್ಕೆ ನಿಗದಿಪಡಿಸಿರುತ್ತಾರೆ. ಹೆಚ್ಚುವರಿ ನಿಗದಿಗೆ ಸರ್ಕಾರದಿಂದ ಅನುಮೋದನೆಗೊಂಡಿಲ್ಲವಾದ್ದರಿಂದ ರೂ.3700.00ಕ್ಕೆ ವೇತನ ನಿಗದಿಪಡಿಸಿ ಕಾಲಕಾಲಕ್ಕೆ ವೇತನ ಬಡ್ಡಿ ನೀಡಿ ವೇತನ ವ್ಯತ್ಯಾಸವನ್ನು ಸಂಬಂಧಪಟ್ಟ ನೌಕರಿಂದ ವಸೂಲಿ ಮಾಡಲು ಸೂಚಿಸಿದೆ.</p>						
43	<p>ಹೆಚ್ಚುವರಿ ವೇತನ ಪಾವತಿ:- ಓರ್ವ ಸಂಖ್ಯೆ: 420:14.07.98ರಲ್ಲಿ ಶ್ರೀ ಟಿ.ಜಿ. ಕನಕೇಶ್ವರಮೂರ್ತಿ ಅಧ್ಯಾಪಕರು ಇವರಿಗೆ 01.10.97 ರಿಂದ 17.10.97ರಲ್ಲಿ ವೇತನ ಬಾಕಿಯನ್ನು ಪಾವತಿಸುವಾಗ ರೂ.3234.00ಕ್ಕೆ ಬಿಲ್ಲು ಪಾಸಾಗಿದ್ದು ಬದಲಿಗೆ ರೂ.3484.00ನ್ನು ಪಾವತಿ ಮಾಡಲಾಗಿದೆ. ಹೆಚ್ಚುವರಿಯಾಗಿ ರೂ.250.00ನ್ನು ಪಾವತಿಸುವುದನ್ನು ಸಂಬಂಧಪಟ್ಟ ನೌಕರಿಂದ ವಸೂಲಿ ಮಾಡಲು ಸೂಚಿಸಿದೆ.</p>						
44	<p>ಹೆಚ್ಚುವರಿ ವೇತನ ಬಡ್ಡಿ ನೀಡಿರುವ ವಿಚಾರ:- ಅನುಬಂಧ 15 ರಲ್ಲಿ ಮಾಡಿರುವಂತೆ ಉಪನ್ಯಾಸಕರುಗಳಿಗೆ ಎಂ.ಫಿಲ್ ಆದವರಿಗೆ ಹೆಚ್ಚುವರಿ ವೇತನ ಬಡ್ಡಿ</p>						

	ಹಾಗೂ ಪಿಎಚ್‌ಡಿ ಅದವರಿಗೆ 3 ಹೆಚ್ಚುವರಿ ವೇತನ ಬಡ್ಡಿಗಳನ್ನು ನೀಡಲಾಗಿದೆ. ಆದರೆ ವಿಶ್ವವಿದ್ಯಾಲಯ ಅನುದಾನ ಆಯೋಗದ ವೇತನ ನಿಯಮಗಳಲ್ಲಿ ಈ ರೀತಿ ಅವಕಾಶವಿರುವುದಿಲ್ಲ. ಈ ಬಗ್ಗೆ ವಿಚ್ಛೇದನಾ ಪತ್ರ ಸಂಖ್ಯೆ 19:12-01-2000ರಲ್ಲಿ ಆದೇಶದ ವಿವರವನ್ನು ಕೇಳಲಾಗಿ ಈ ಬಗ್ಗೆ ಯಾವುದೇ ವಿವರವನ್ನು ನೀಡಿರುವುದಿಲ್ಲ. ಆದ್ದರಿಂದ ಓಚರ್ ಸಂಖ್ಯೆ: 1405; 1406; 1407:23.02.99 ರಲ್ಲಿ ಪಾವತಿಸಿದ ಒಟ್ಟು ರೂ. 162970.00 ಗಳನ್ನು ಸಂಬಂಧಿಸಿದವರಿಂದ ವಸೂಲಿ ಮಾಡಲು ಸೂಚಿಸಿದೆ.																			
45	ನಿವೃತ್ತಿ ಹೊಂದಿದ ಕಿರಿಯ ಅಭಿಯಂತರರಿಗೆ ಕ್ರೋಢೀಕೃತ ವೇತನ ಪಾವತಿ ಕುರಿತು:- ಓಚರ್ ಸಂಖ್ಯೆ :1226:25.01.99ರಲ್ಲಿ ಶ್ರೀ ಬಿ. ರಂಗಪ್ಪ, ನಿವೃತ್ತಿ ಕಿರಿಯ ಅಭಿಯಂತರರು ಇವರಿಗೆ 21.02.98ರಿಂದ 20.03.98 ರವರೆಗಿನ ಕ್ರೋಢೀಕೃತ ವೇತನ ರೂ.7000.00ವನ್ನು ಪಾವತಿಸಲಾಗಿದೆ. ಆದರೆ ಅವರ ಅಂತಿಮ ವೇತನಪಟ್ಟಿ ಹಾಗೂ ಪಡೆಯುತ್ತಿರುವ ನಿವೃತ್ತಿ ವೇತನದ ವಿವರವನ್ನು ಹಾಜರುಪಡಿಸದೇ ಇರುವುದರಿಂದ ಕ್ರೋಢೀಕೃತ ವೇತನ ಹಾಗೂ ನಿವೃತ್ತಿ ವೇತನವು ಅವರು ಅಂತಿಮದಲ್ಲಿ ಪಡೆಯುತ್ತಿದ್ದ ವೇತನಕ್ಕೆ ಹೆಚ್ಚಾಗಿರುವುದೇ ಇಲ್ಲವೇ ಎಂದು ತಿಳಿಯಲು ಸಾಧ್ಯವಿರುವುದಿಲ್ಲ. ಒಟ್ಟು ಅಂತಿಮ ವೇತನಕ್ಕೆ ಹೆಚ್ಚಾಗಬಾರದೆಂಬ ನಿಯಮವಿರುವುದರಿಂದ ಸಂಬಂಧಪಟ್ಟ ದಾಖಲೆಯನ್ನು ಹಾಜರುಪಡಿಸುವವರೆಗೆ ರೂ.7000.00 ಆಕ್ಷೇಪಣೆಯಲ್ಲಿಡಲಾಗಿದೆ.																			
46	ಶ್ರೀ ಸೋಮನಾಥ ಕುಡಲಿನಿ ಇವರ ಹುದ್ದೆ ಬದಲಾವಣೆ ಕುರಿತು:- ಶ್ರೀ ಸೋಮನಾಥ ಕುಡಲಿನಿ ಇವರ ಸೇವಾ ಪುಸ್ತಕವನ್ನು ಪರಿಶೀಲಿಸಲಾಗಿ ಸೋಮನಾಥ ಕುಡಲಿನಿ ಇವರು ವಿಶ್ವವಿದ್ಯಾಲಯದ ಆದೇಶ ಸಂಖ್ಯೆ: ಕವಿಹಂ:ಕುಸ: 0.02.01 02.02:94-95 ದಿನಾಂಕ 20.09.94 ರನ್ವಯ ಪ್ರಸಾರಾಂಗಕ್ಕೆ ಪ್ಯಾಕರ್ ಹುದ್ದೆಗೆ ವೇತನ ಶ್ರೇಣಿ ರೂ.1040-20-1100-30-1400-40-1800-50-1900ರಲ್ಲಿ ನೇಮಕ ಮಾಡಲಾಗಿದ್ದು ಮುಂದೆ ವಿಶ್ವವಿದ್ಯಾಲಯದ ಆದೇಶ ಸಂಖ್ಯೆ: ಕವಿಹಂ:ಕುಸಿ:545:97-98:52 ಸ್ಥ 108-111 ದಿನಾಂಕ 29.04.97 ರನ್ವಯ ಅವರ ಹುದ್ದೆಯನ್ನು ಕಿರಿಯ ಸಹಾಯಕ ಹುದ್ದೆಗೆ ಪದನಾಮ ಬದಲಾಯಿಸಲಾಗಿದೆ. ಆದರೆ ಹೀಗೆ ಪದನಾಮ ಬದಲಾವಣೆಗೆ ಸರಕಾರದ ಮಂಜೂರಾತಿಯನ್ನು ಪಡೆಯಲಾಗಿಲ್ಲ. ಆದಾಗ್ಯೂ ಸರಕಾರ ಆದೇಶ ಸಂಖ್ಯೆ: ಇಡಿ:157: ಯೋಯೋಕೆ :99 ದಿನಾಂಕ 10.11.99 ರನ್ವಯ ಪ್ಯಾಕರ್ ಹುದ್ದೆಯ ಮಂಜೂರಾಗಿದೆ. ಹುದ್ದೆಗೆ ಅಂದರೆ ಮೂಲ ಹುದ್ದೆಗೆ ಅವರ ಸೇವೆಯನ್ನು ಮುಂದುವರಿಸಬಹುದಾಗಿದೆ. ಪದನಾಮ ಬದಲಾವಣೆ ಕುರಿತು ಸರಕಾರದಿಂದ ಮಂಜೂರಾತಿ ಪಡೆಯುವವರೆಗೆ ಸನ್1998-99 ರಲ್ಲಿ ನೀಡಲಾದ ರೂ.43532.00ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.																			
46ಬಿ	ವೇತನ ಬಾಕಿ ಪಾವತಿ ಬಗ್ಗೆ ದಾಖಲೆಗಳನ್ನು ಹಾಜರುಪಡಿಸಿಲ್ಲ:- <table border="1" data-bbox="224 1101 1344 1380"> <tr> <td>1</td> <td>ಓಚರ್ ಸಂಖ್ಯೆ: 162: 30.05.98 ಶ್ರೀ ಕೆ.ಎಂ. ಸುರೇಶ್, ನಿರ್ದೇಶಕರು</td> <td>01.01.96 ರಿಂದ 27.10.96 ವೇತನ ವ್ಯತ್ಯಾಸ</td> <td>ರೂ.10252.00</td> </tr> <tr> <td>2</td> <td>ಓಚರ್ ಸಂಖ್ಯೆ:420: 04.07.98 ಶ್ರೀಕನಕೇಶವಮೂರ್ತಿ, ಅಧ್ಯಾಪಕರು</td> <td>10: 97ರ ಬಾಕಿ ವೇತನ</td> <td>ರೂ.3484.00</td> </tr> <tr> <td>3</td> <td>ಓಚರ್ ಸಂಖ್ಯೆ: 421: 04.07.98 ಶ್ರೀ ಎನ್.ನಂಜುಂಡಸ್ವಾಮಿ</td> <td>6: 96ರ ವೇತನ ಬಾಕಿ</td> <td>ರೂ.1791.00</td> </tr> <tr> <td></td> <td></td> <td>ಒಟ್ಟು ಮೊತ್ತ</td> <td>ರೂ.15527.00</td> </tr> </table> <p>ಮೇಲ್ಕಂಡವರಿಗೆ ಬಾಕಿ ವೇತನವನ್ನು ಪಾವತಿಸಲಾಗಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಹಿಂದಿನ ವೇತನ ಪಾವತಿಸಿದೆಯೇ ಇಲ್ಲವೆ ಎಂಬುದನ್ನು ಪರಿಶೀಲಿಸಲು ಹಿಂದಿನ ವೇತನ ಪಾವತಿ ವಹಿಯನ್ನು</p>	1	ಓಚರ್ ಸಂಖ್ಯೆ: 162: 30.05.98 ಶ್ರೀ ಕೆ.ಎಂ. ಸುರೇಶ್, ನಿರ್ದೇಶಕರು	01.01.96 ರಿಂದ 27.10.96 ವೇತನ ವ್ಯತ್ಯಾಸ	ರೂ.10252.00	2	ಓಚರ್ ಸಂಖ್ಯೆ:420: 04.07.98 ಶ್ರೀಕನಕೇಶವಮೂರ್ತಿ, ಅಧ್ಯಾಪಕರು	10: 97ರ ಬಾಕಿ ವೇತನ	ರೂ.3484.00	3	ಓಚರ್ ಸಂಖ್ಯೆ: 421: 04.07.98 ಶ್ರೀ ಎನ್.ನಂಜುಂಡಸ್ವಾಮಿ	6: 96ರ ವೇತನ ಬಾಕಿ	ರೂ.1791.00			ಒಟ್ಟು ಮೊತ್ತ	ರೂ.15527.00			
1	ಓಚರ್ ಸಂಖ್ಯೆ: 162: 30.05.98 ಶ್ರೀ ಕೆ.ಎಂ. ಸುರೇಶ್, ನಿರ್ದೇಶಕರು	01.01.96 ರಿಂದ 27.10.96 ವೇತನ ವ್ಯತ್ಯಾಸ	ರೂ.10252.00																	
2	ಓಚರ್ ಸಂಖ್ಯೆ:420: 04.07.98 ಶ್ರೀಕನಕೇಶವಮೂರ್ತಿ, ಅಧ್ಯಾಪಕರು	10: 97ರ ಬಾಕಿ ವೇತನ	ರೂ.3484.00																	
3	ಓಚರ್ ಸಂಖ್ಯೆ: 421: 04.07.98 ಶ್ರೀ ಎನ್.ನಂಜುಂಡಸ್ವಾಮಿ	6: 96ರ ವೇತನ ಬಾಕಿ	ರೂ.1791.00																	
		ಒಟ್ಟು ಮೊತ್ತ	ರೂ.15527.00																	

	ಹಾಜರುಪಡಿಸಿರುವುದಿಲ್ಲ. ಹಾಜರುಪಡಿಸುವವರೆಗೆ ರೂ. 15527.00ನ್ನು ಆಕ್ಷೇಪಣೆಯಲ್ಲಿಡಲಾಗಿದೆ.																											
47	<p>ಪ್ರಸಾರಾಂಗ ವಿಭಾಗ ಭಾಗಶಃ ಉಪಯೋಗಿಸಿದ ರಸೀದಿಗಳ ವಿವರಗಳು: 98-99ರಲ್ಲಿ ಕೆಳಕಂಡ ರಸೀದಿ ಪುಸ್ತಕಗಳನ್ನು ಭಾಗಶಃ ಉಪಯೋಗಿಸಿದೆ. ನಗದು 4 401: 10.03.99 ರಿಂದ 448: 31.03.99 13 5737 : 06.01.99 ಮತ್ತು ಮುಂದಕ್ಕೆ (ಹೊಸಪೇಟೆ ಶಾಖೆ) 9 801 : ರಿಂದ 861:31.03.99 ಸಾಲ 39 2801:28.11.98 ರಿಂದ 2882:30.3.99 ನಿಯತಕಾಲಿಕೆ ನಗದು 3 301: 15.11.98 ರಿಂದ 347:27-03-98</p>																											
48	<p>ವಸೂಲು ಮಾಡಿದ ಹಣವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಇರುವುದು:- ಈ ಕೆಳಗಿನ ರಸೀದಿಗಳಲ್ಲಿ ವಸೂಲು ಮಾಡಿದ (ಪುಸ್ತಕ ಮಾರಾಟದಿಂದ ಮೊತ್ತವನ್ನು ಲೆಕ್ಕಕ್ಕೆ ತೆಗೆದುಕೊಂಡಿರುವುದಿಲ್ಲ. ಉಸೀದಿ ರಸೀದಿ ರಸೀದಿ ಸಂಖ್ಯೆ : ದಿನಾಂಕ ವಸೂಲು ಹೆಸರು ಪುಸ್ತಕ ಮಾಡಿದ ಮೊತ್ತ ಸಂಖ್ಯೆ</p> <table border="0"> <tr> <td>2</td> <td>102: 27.09.98</td> <td>30.00</td> <td>ಎಲ್. ಶ್ರೀನಿವಾಸ</td> </tr> <tr> <td></td> <td>105:28.09.98</td> <td>100.00</td> <td>ಎಲ್. ಶ್ರೀನಿವಾಸ</td> </tr> <tr> <td></td> <td>106:28.09.98</td> <td>30.00</td> <td>ಎಲ್. ಶ್ರೀನಿವಾಸ</td> </tr> <tr> <td></td> <td>8239:11.06.98</td> <td>123.50</td> <td>ಶಶಿಕುಮಾರ್</td> </tr> <tr> <td></td> <td>8241:12.06.98</td> <td>130.00</td> <td>ಶಶಿಕುಮಾರ್</td> </tr> <tr> <td></td> <td></td> <td>413.50</td> <td></td> </tr> </table> <p>ರೂ. 413500ಅನ್ನು ಸಂಬಂಧಪಟ್ಟವರಿಂದ ವಸೂಲಾತಿ ಮಾಡಿ ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡಲು ಸೂಚಿಸಿದೆ.</p>	2	102: 27.09.98	30.00	ಎಲ್. ಶ್ರೀನಿವಾಸ		105:28.09.98	100.00	ಎಲ್. ಶ್ರೀನಿವಾಸ		106:28.09.98	30.00	ಎಲ್. ಶ್ರೀನಿವಾಸ		8239:11.06.98	123.50	ಶಶಿಕುಮಾರ್		8241:12.06.98	130.00	ಶಶಿಕುಮಾರ್			413.50				
2	102: 27.09.98	30.00	ಎಲ್. ಶ್ರೀನಿವಾಸ																									
	105:28.09.98	100.00	ಎಲ್. ಶ್ರೀನಿವಾಸ																									
	106:28.09.98	30.00	ಎಲ್. ಶ್ರೀನಿವಾಸ																									
	8239:11.06.98	123.50	ಶಶಿಕುಮಾರ್																									
	8241:12.06.98	130.00	ಶಶಿಕುಮಾರ್																									
		413.50																										
49	<p>ವಸೂಲಾದ ಹಣವನ್ನು ಕಡಿಮೆ ಜಮಾ ಮಾಡಿರುವುದು:- ಈ ಕೆಳಗಿನ ದಿನಾಂಕಗಳೆಂದು ವಸೂಲಾದ ಮೊತ್ತವನ್ನು ಕಡಿಮೆ ಜಮಾ ಮಾಡಿರುತ್ತಾರೆ.</p> <table border="0"> <tr> <td>ದಿನಾಂಕ</td> <td>ವಸೂಲಾದ ಮೊತ್ತ</td> <td>ಜಮಾ ಮಾಡಿರುವುದು</td> <td>ಕಡಿಮೆ</td> </tr> <tr> <td>22.04.98</td> <td>716.75</td> <td>716.00</td> <td>0-75</td> </tr> <tr> <td>03.07.98ರಿಂದ 10.07.98</td> <td>3764.75</td> <td>3720.75</td> <td>44.00</td> </tr> <tr> <td></td> <td></td> <td></td> <td>(ಶಶಿಕುಮಾರ್)</td> </tr> <tr> <td>ರಸೀದಿ 9187 :05.11.98</td> <td>461.75</td> <td>416.15</td> <td>45.50 (ರವೀಂದ್ರ)</td> </tr> </table>	ದಿನಾಂಕ	ವಸೂಲಾದ ಮೊತ್ತ	ಜಮಾ ಮಾಡಿರುವುದು	ಕಡಿಮೆ	22.04.98	716.75	716.00	0-75	03.07.98ರಿಂದ 10.07.98	3764.75	3720.75	44.00				(ಶಶಿಕುಮಾರ್)	ರಸೀದಿ 9187 :05.11.98	461.75	416.15	45.50 (ರವೀಂದ್ರ)							
ದಿನಾಂಕ	ವಸೂಲಾದ ಮೊತ್ತ	ಜಮಾ ಮಾಡಿರುವುದು	ಕಡಿಮೆ																									
22.04.98	716.75	716.00	0-75																									
03.07.98ರಿಂದ 10.07.98	3764.75	3720.75	44.00																									
			(ಶಶಿಕುಮಾರ್)																									
ರಸೀದಿ 9187 :05.11.98	461.75	416.15	45.50 (ರವೀಂದ್ರ)																									

	<p>ಒಟ್ಟು 4943.25 4853.00 90-25</p> <p>ಉ.ರೂ. 90.25 ಅನ್ನು ವಸೂಲಾತಿ ಮಾಡಲು ಸೂಚಿಸಿದೆ.</p>																																																				
50	<p>ಸಾಲದ ರಸೀದಿ ಪುಸ್ತಕದಲ್ಲಿ ನಗದು ರಸೀದಿಗಳನ್ನು ಪಾಸು ಮಾಡಿರುವುದು:</p> <p>ಈ ಕೆಳಗಿನ ರಸೀದಿ ಪುಸ್ತಕಗಳಲ್ಲಿ ಸಾಲದ ರಸೀದಿಗಳ ಜೊತೆಗೆ ನಗದು ರಸೀದಿಗಳನ್ನು ಬರೆದಿರುತ್ತಾರೆ. ರಸೀದಿ ಪುಸ್ತಕಗಳು ಯಾವ ಉದ್ದೇಶಕ್ಕಾಗಿ ಇದೆಯೂ ಅದೇ ಉದ್ದೇಶಕ್ಕಾಗಿಯೇ ಉಪಯೋಗದಬೇಕೇ ಹೊರತು ಬೇರೆ (ಅಂದರೆ ಸಾಲದ ರಸೀದಿಯಲ್ಲಿ ನಗದನ್ನು ನಗದು ರಸೀದಿ ಪುಸ್ತಕದಲ್ಲಿ ಸಾಲದ ಮೊತ್ತವನ್ನು ಪಾಸು ಮಾಡಬಾರದೆಂದು ಸೂಚಿಸಿದೆ. ವಿವರಗಳು ಈ ಕೆಳಕಂಡಂತೆ ಇರುತ್ತದೆ.</p> <p>1) 1521:28.09.98 ರಿಂದ 1525:28.09.98 2) 39-2821:23-01.99 ರಿಂದ 2824:23.01.99, 2826:23.01.99 ರಿಂದ 2829:23.01.99 3) 1534:10.11.98 ರಿಂದ 1530:16.11.98</p>																																																				
51	<p>ತ್ರಿಪತಿ ರಸೀದಿಯನ್ನು ಸಂಬಂಧಿಸಿದವರಿಗೆ ನೀಡದೇ ಉಳಿಸಿರುವುದು:-</p> <p>ಈ ಕೆಳಗಿನ ರಸೀದಿಗಳನ್ನು ತ್ರಿಪತಿಗಳು ರಸೀದಿಗಳು ಇರುತ್ತದೆ. ಆದರೆ ಮಾರಾಟ ಮಾಡುವಾಗ ಕೇವಲ ದ್ವಿಪ್ರತಿಗಳನ್ನು ಉಪಯೋಗಿಸಿ, ತ್ರಿಪತಿಯನ್ನು ಉಪಯೋಗಿಸಿರುವುದಿಲ್ಲ.</p> <table border="0"> <tr> <td>1541</td> <td>:</td> <td>16.11.98</td> <td>4875</td> <td>ತ್ರಿಪತಿ ಹಾಗೆಯೇ ಇರುತ್ತದೆ.</td> </tr> <tr> <td>1542</td> <td>:</td> <td>16.11.98</td> <td>2850</td> <td>ದ್ವಿಪ್ರತಿ ಹಾಗೆಯೇ ಇರುತ್ತದೆ.</td> </tr> <tr> <td>1543</td> <td>:</td> <td>16.11.98</td> <td>60</td> <td>ದ್ವಿಪ್ರತಿ ಹಾಗೆಯೇ ಇರುತ್ತದೆ</td> </tr> <tr> <td>1544</td> <td>:</td> <td>16.11.98</td> <td>25</td> <td>ದ್ವಿಪ್ರತಿ ಹಾಗೆಯೇ ಇರುತ್ತದೆ</td> </tr> <tr> <td>1545</td> <td>:</td> <td>16.11.98</td> <td>25</td> <td>ದ್ವಿಪ್ರತಿ ಹಾಗೆಯೇ ಇರುತ್ತದೆ.</td> </tr> <tr> <td>1546</td> <td>:</td> <td>16.11.98</td> <td>50</td> <td>ದ್ವಿಪ್ರತಿಹಾಗೆಯೇ ಇರುತ್ತದೆ.</td> </tr> <tr> <td>1547</td> <td>:</td> <td>16.11.98</td> <td>75</td> <td>ದ್ವಿಪ್ರತಿ ಹಾಗೆಯೇ ಇರುತ್ತದೆ.</td> </tr> <tr> <td>1548</td> <td>:</td> <td>16.11.98</td> <td>15</td> <td>ದ್ವಿಪ್ರತಿ ಹಾಗೆಯೇ ಇರುತ್ತದೆ</td> </tr> <tr> <td>1549</td> <td>:</td> <td>16.11.98</td> <td>15</td> <td>ದ್ವಿಪ್ರತಿ ಹಾಗೆಯೇ ಇರುತ್ತದೆ.</td> </tr> <tr> <td>1550</td> <td>:</td> <td>16.11.98</td> <td>180</td> <td>ದ್ವಿಪ್ರತಿ ಹಾಗೆಯೇ ಇರುತ್ತದೆ</td> </tr> </table> <p>ತ್ರಿಪತಿ ರಸೀದಿಗಳಿದ್ದರೆ ಮೂಲ ರಸೀದಿಯನ್ನು ಹಾಗೆಯೇ ಉಳಿಸಿಕೊಂಡು ದ್ವಿಪ್ರತಿಯನ್ನು ಖರೀದಿದಾದರಿಗೂ ಮತ್ತು ತ್ರಿಪತಿ ಸೇಲ್ಸ್ ಸೆಕ್ಷನ್ ಪುಸ್ತಕ ವಿತರಣೆ ವಿಭಾಗದಲ್ಲಿ ಇಟ್ಟುಕೊಳ್ಳಬೇಕು. ಇನ್ನು ಮುಂದೆ ಈ ವಿಧಾನವನ್ನು ಅನುಸರಿಸಲು ಸೂಚಿಸಿದೆ.</p>	1541	:	16.11.98	4875	ತ್ರಿಪತಿ ಹಾಗೆಯೇ ಇರುತ್ತದೆ.	1542	:	16.11.98	2850	ದ್ವಿಪ್ರತಿ ಹಾಗೆಯೇ ಇರುತ್ತದೆ.	1543	:	16.11.98	60	ದ್ವಿಪ್ರತಿ ಹಾಗೆಯೇ ಇರುತ್ತದೆ	1544	:	16.11.98	25	ದ್ವಿಪ್ರತಿ ಹಾಗೆಯೇ ಇರುತ್ತದೆ	1545	:	16.11.98	25	ದ್ವಿಪ್ರತಿ ಹಾಗೆಯೇ ಇರುತ್ತದೆ.	1546	:	16.11.98	50	ದ್ವಿಪ್ರತಿಹಾಗೆಯೇ ಇರುತ್ತದೆ.	1547	:	16.11.98	75	ದ್ವಿಪ್ರತಿ ಹಾಗೆಯೇ ಇರುತ್ತದೆ.	1548	:	16.11.98	15	ದ್ವಿಪ್ರತಿ ಹಾಗೆಯೇ ಇರುತ್ತದೆ	1549	:	16.11.98	15	ದ್ವಿಪ್ರತಿ ಹಾಗೆಯೇ ಇರುತ್ತದೆ.	1550	:	16.11.98	180	ದ್ವಿಪ್ರತಿ ಹಾಗೆಯೇ ಇರುತ್ತದೆ		
1541	:	16.11.98	4875	ತ್ರಿಪತಿ ಹಾಗೆಯೇ ಇರುತ್ತದೆ.																																																	
1542	:	16.11.98	2850	ದ್ವಿಪ್ರತಿ ಹಾಗೆಯೇ ಇರುತ್ತದೆ.																																																	
1543	:	16.11.98	60	ದ್ವಿಪ್ರತಿ ಹಾಗೆಯೇ ಇರುತ್ತದೆ																																																	
1544	:	16.11.98	25	ದ್ವಿಪ್ರತಿ ಹಾಗೆಯೇ ಇರುತ್ತದೆ																																																	
1545	:	16.11.98	25	ದ್ವಿಪ್ರತಿ ಹಾಗೆಯೇ ಇರುತ್ತದೆ.																																																	
1546	:	16.11.98	50	ದ್ವಿಪ್ರತಿಹಾಗೆಯೇ ಇರುತ್ತದೆ.																																																	
1547	:	16.11.98	75	ದ್ವಿಪ್ರತಿ ಹಾಗೆಯೇ ಇರುತ್ತದೆ.																																																	
1548	:	16.11.98	15	ದ್ವಿಪ್ರತಿ ಹಾಗೆಯೇ ಇರುತ್ತದೆ																																																	
1549	:	16.11.98	15	ದ್ವಿಪ್ರತಿ ಹಾಗೆಯೇ ಇರುತ್ತದೆ.																																																	
1550	:	16.11.98	180	ದ್ವಿಪ್ರತಿ ಹಾಗೆಯೇ ಇರುತ್ತದೆ																																																	
52	<p>ವಸೂಲಾದ ಮೊತ್ತವನ್ನು ತುಂಬಾ ತಡವಾಗಿ ಜಮಾ ಮಾಡಿರುವುದು:</p> <p>ಈ ಕೆಳಗಿನ ದಿನಾಂಕಗಳೆಂದು ವಸೂಲಾದ ಮೊತ್ತವನ್ನು ತುಂಬಾ ತಡವಾಗಿ ಜಮಾ ಮಾಡಿರುತ್ತಾರೆ. ಕಾರಣಗಳನ್ನು ನೀಡಿರುವುದಿಲ್ಲ. ಈ ರೀತಿ ವಿಳಂಬವಾಗಿ ಭರಣಾ ಮಾಡಿದ್ದು, 5 ತಿಂಗಳುಗಳಿಂದ 9 ತಿಂಗಳವರೆಗೆ ಇರುತ್ತದೆ. ಈ ರೀತಿ ವಿಳಂಬವನ್ನು ತಾತ್ಕಾಲಿಕ ಹಣದ ದುರುಪಯೋಗವೆಂದು ಯಾಕೆ ಪರಿಗಣಿಸಿರುವುದಿಲ್ಲ ಎಂಬ ಅಂಶದಲ್ಲಿ ಯಾವುದೇ ವಿವರಣೆಗಳು ಲಭ್ಯವಿರುವುದಿಲ್ಲ.</p> <table border="0"> <tr> <td>5925</td> <td>:</td> <td>20.08.98</td> <td>675</td> </tr> <tr> <td>5926</td> <td>:</td> <td>20.08.98</td> <td>501</td> </tr> <tr> <td>5927</td> <td>:</td> <td>20.08.98</td> <td>37.50</td> </tr> <tr> <td>5928</td> <td>:</td> <td>21.08.98</td> <td>30</td> </tr> </table>	5925	:	20.08.98	675	5926	:	20.08.98	501	5927	:	20.08.98	37.50	5928	:	21.08.98	30																																				
5925	:	20.08.98	675																																																		
5926	:	20.08.98	501																																																		
5927	:	20.08.98	37.50																																																		
5928	:	21.08.98	30																																																		

	<p>5929 : 21.08.98 200 5930 : 21.08.98 773 2216.50 2217.00 18.05.99 / 9 ತಿಂಗಳು 9301 : 75 9302 : 33.75 9303 : 37.50 9304 : 48.75 195.00 18.05.99 /9 ತಿಂಗಳು 9596 : 11.12.98 50 9597 : 11.12.98 6 9598 : 11.12.98 12 9599 : 15.12.98 25 9600 : 15.12.98 97.50 190.00 18.05.99 /5 ತಿಂಗಳು ಪಠ್ಯ ಪುಸ್ತಕ:- 124 : 20.02.99 77 125 : 20.02.99 116.20 126 : 20.02.99 34.00 227.75 18.05.99 230.00 3 ತಿಂಗಳು</p> <p>ಈ ವಿಳಂಬಕ್ಕೆ ಕಾರಣರಾದವರ ಮೇಲೆ ಕ್ರಮ ತೆಗೆದುಕೊಳ್ಳುವುದು. ಪ್ರತಿದಿನವು ವಸೂಲಾದ ಮೊತ್ತ ಮತ್ತು ರಸೀದಿಗಳನ್ನು ಮಾರಾಟ ವಿಭಾಗದವರಿಂದ ಕಛೇರಿ ವಿಭಾಗದವರಿಂದ ಚೆಕ್ ನಂತರ ಹಣ ಪಡೆದಿರುವುದೇ ತಾ ಇರುವುದರಿಂದ ಈ ರೀತಿಯ ನ್ಯೂನತೆಗಳು ಸಂಬಂಧಿಸಬಹುದಾಗಿರುತ್ತದೆ. ಮತ್ತು ನಿರ್ದೇಶಕರು ಇಲ್ಲದೆ ಇನ್ನಾವುದೇ ಮೇಲಾಧಿಕಾರಿ ಮೇಲಿಂದ ಮೇಲೆ ಪರಿಶೀಲನೆಗೆ ಒಳಪಡಿಸಿ ದೃಢಪಡಿಸಿಲು ಕ್ರಮಕೈಗೊಳ್ಳಲು ಸೂಚಿಸಿದೆ. ಇನ್ನು ಮುಂದೆ ಇಂತಹ ನ್ಯೂನತೆಗಳನ್ನು ಆಗದಂತೆ ಕ್ರಮ ತೆಗೆದುಕೊಳ್ಳುವುದು. ಅಗತ್ಯ.</p> <p>ಅ) ವಿಳಂಬ ಮಾಡಿ ಹಣವನ್ನು ನಿಧಿಗೆ ಜಮಾ ಮಾಡಿರುವುದು:- ಚಿತ್ರದುರ್ಗ ಶರಣ ಮೇಳದಲ್ಲಿ 25.09.98 ರಿಂದ 02.10.98 ರವರೆಗೆ ಮಾರಾಟ ಮಾಡಿದ ಪುಸ್ತಕಗಳ ಮೊತ್ತ ರೂ. 4101-75ನ್ನು ದಿನಾಂಕ 05.04.98 ರಂದು ಖಾತೆ ಸಂಖ್ಯೆ 10295ಕ್ಕೆ ಜಮಾ ಮಾಡಿರುತ್ತಾರೆ. ಇನ್ನು ಮುಂದೆ ಕ್ಯಾಂಪ್ ಮುಗಿದ ನಂತರ ಮುಗಿದ ನಂತರ ಕೂಡಲೇ ಲೆಕ್ಕ ಪತ್ರಗಳನ್ನು ಕಚೇರಿಗೆ ಒಪ್ಪಿಸಿ, ವಸೂಲಾತಿ ಮೊತ್ತವನ್ನು ಜಮಾ ಮಾಡಲು ಸೂಚಿಸಿದೆ. 9305 : 25.09.98 ರಿಂದ 9336 : 25.10.98 ರೂ. 4101.75 29.10.98 ರಂದು ಕಚೇರಿಗೆ ಜಮಾ 05.11.98 ರಂದು ಬ್ಯಾಂಕ್ ಖಾತೆ 10295ಕ್ಕೆ ಕೆನರಾ ಬ್ಯಾಂಕಿಗೆ ಜಮಾ</p>		
53	<p>ಚೆಕ್ಕು ನಗದಾಗದೇ ವಾಪಸ್ಸು ಬಂದಿರುವುದು:- ಚೆಕ್ಕು ಸಂಖ್ಯೆ : 252722: 10.03.98 ರೂ. 4770. ಖಜಾನೆ ಚೆಕ್ಕನ್ನು ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬೆಂಗಳೂರು, ಇವರುಗಳು ಕಳುಹಿಸಿರುತ್ತಾರೆ. ಆದರೆ ಸದರಿ ಚೆಕ್ಕು ನಗದಾಗದೇ ಬ್ಯಾಂಕ್‌ನವರು ವಾಪಸ್ಸು ಮಾಡುತ್ತಾರೆ. ಮುಂದೆ ಚೆಕ್ಕು ನಗದಾಗಿರುವುದಿಲ್ಲ. ಸದರಿ ಚೆಕ್ಕನ್ನು ವಾಪಸ್ಸು ಮಾಡಿ ಡಿಡಿ. ರೂಪದಲ್ಲಿ ತರಿಸಿಕೊಂಡು ನಗದೀಕರಿಸಲು ಕ್ರಮಕೈಗೊಳ್ಳುವುದು.</p>		

54	<p>ಪುಸ್ತಕ ಮಾರಾಟದಿಂದ ಬರಬೇಕಾಗಿದ್ದ ಹಣ ವಸೂಲಾಗದೇ ಇರುವುದು:- 1998-99ನೇ ಸಾಲಿನಲ್ಲಿ ರೂ.440993-25 ಬೆಲೆಯ ಪುಸ್ತಕಗಳನ್ನು ಉದ್ರಿ ಆಧಾರದ ರೂಪದಲ್ಲಿ ಮಾರಿರುತ್ತಾರೆ. ಆದರೆ ಸದರಿ ಹಣವು 31.03.99 ರವರೆಗೂ ಬಂದಿರುವುದಿಲ್ಲ. ಕೂಡಲೇ ಕ್ರಮ ತೆಗೆದುಕೊಂಡು ವಸೂಲಾತಿ ಮಾಡಿ, ವಿಶ್ವವಿದ್ಯಾಲಯದ ಫಂಡ್‌ಗೆ ಜಮಾ ಮಾಡುವುದು. ವಿವರಗಳು ಈ ಕೆಳಗಿನಂತಿರುತ್ತದೆ.</p> <ol style="list-style-type: none"> 1. ಮಾರಾಟಗಾರರಿಂದ ಬರಬೇಕಾದ ಹಣ ರೂ. 417491-10 2. ವಿಶ್ವವಿದ್ಯಾಲಯದ ನೌಕರರು ಮತ್ತು ಪಿಹೆಚ್.ಡಿ. ವಿದ್ಯಾರ್ಥಿಗಳಿಗೆ ರೂ. 23742-05 3. ಒಟ್ಟು ರೂ. 440933-35 <p>ವಿವರಗಳನ್ನು ಅನುಬಂಧ -16 ರಲ್ಲಿ ತಯಾರಿಸಿ ಲಗತ್ತಿಸಿದೆ.</p>		
55	<p>ಮುದ್ರಣ ಕಾರ್ಯಕ್ಕೆ ಲೆಕ್ಕಕ್ಕಿಂತ ಹೆಚ್ಚಿಗೆ ಪಾವತಿ:- (ವೋಚರ್ ಸಂಖ್ಯೆ: 297:10.06.98 ರೂ.41930.00ಚೆಕ್ ಸಂಖ್ಯೆ 573286:10.06.98) ರೂ. 41930.00ನ್ನು ಮೆ: ರೆಡ್ಡಿ ಪ್ರಿಂಟರ್ಸ್ (Ready printers) ಮೈಸೂರು, ಇವರಿಗೆ ದ್ವಿತೀಯ ಪಿಯುಸಿ ಪಠ್ಯ ಪುಸ್ತಕಗಳಾದ ರಸಾಯನ ಶಾಸ್ತ್ರ, ಗಣಿತ ಶಾಸ್ತ್ರ ಪುಸ್ತಕಗಳ ಡಿಟಿಪಿ ಕಾರ್ಯಕ್ಕೆ ಪಾವತಿಸಿದೆ. ಆದರೆ ಪಾವತಿಸುವಾಗ ರೂ. 190.00ಗಳನ್ನು ಹೆಚ್ಚಿಗೆ ಪಾವತಿಸಿರುತ್ತಾರೆ. ಈ ಮೊತ್ತವನ್ನು ವಸಲಾತಿ ಮಾಡಲು ಸೂಚಿಸಿದೆ. ವಿವರಗಳು ಈ ಕೆಳಕಂಡಂತಿದೆ.</p> <p>ಸ್ಕ್ಯಾನಿಂಗ್ ಚಿತ್ರಗಳು 76 ಪುಟ ತಲಾ 25ರಂತೆ ಪಾವತಿಸಿದೆ. =ರೂ. 1900.00 ರೂ.22.50 ರಂತೆ x 76 ಪಾವತಿಸಬೇಕಾಗಿತ್ತು =ರೂ. 1720.00 ವ್ಯತ್ಯಾಸ 190.00</p>		
56	<p>ಹೊಂದಾಣಿಕೆ ಬಿಲ್ಲುಗಳಲ್ಲಿ ಹೆಚ್ಚಿಗೆ ಪಾವತಿ (ರೂ.240000.00 ಹೊಂದಾಣಿಕೆ ಬಿಲ್ಲುಗಳು):- ಅ) 1996 ಶಿಲ್ಕು ತಲಾ ಶಿಬಿರಕ್ಕೆ ಶ್ರೀಮತಿ ಮಲ್ಲಮ್ಮ ಗೃಹಿಣಿ ಬಸಲಿಂಗಪ್ಪ, ಗುಲ್ಬರ್ಗಾ, ಇವರಿಂದ ಪ್ರತಿಯೊಂದಕ್ಕೆ ರೂ.1000.00ರಂತೆ ಎರಡು ಕೌದಿಗಳನ್ನು ಖರೀದಿಸಿರುತ್ತಾರೆ. ಆದರೆ ಸದರಿ ಹಣವನ್ನು ಪಾವತಿಸುವಾಗ ರೂ. 3000.00ನ್ನು ಪಾವತಿಸಿದೆ. ಹೆಚ್ಚಿಗೆ ಪಾವತಿಸಿರುವ ರೂ. 1000.00ನ್ನು ಶಿಲ್ಕು ಕಲಾ ಶಿಬಿರದ ಉಸ್ತುವಾದರಾದ ಶ್ರೀ ಸುಬ್ಬಣ್ಣ ರೈ ಇವರಿಂದ ವಸೂಲಾತಿ ಮಾಡಲು ಸೂಚಿಸಿದೆ. ಆ) ಸಬ್‌ವೋಚರ್ 126 ರಲ್ಲಿ ಶ್ರೀ ಟಿ.ಎಸ್. ಶ್ರೀನಿವಾಸ್ ಡಿಸಿಇ,ಕಮಲಾಪುರ ಇವರಿಗೆ ಕಲ್ಲುಗಳ ಮತ್ತು ಡ್ರೈಸಿಂಗ್ ಬಾಬು ಈ ಕೆಳಕಂಡಂತೆ ಪಾವತಿಸಿರುತ್ತಾರೆ. 5.49 ಸಿಎಂಟಿ ರೂ. 2700-36 ರಂತೆ ರೂ. 14825-19 ರೂ. 1138-53 ಒಟ್ಟು ರೂ. 15963.75</p> <p>ಬಿಲ್ಲು ಅಧಿಕೃತ ನಮೂನೆಯಲ್ಲಿರುವುದಿಲ್ಲ. ಲೆಟರ್ ಪ್ಯಾಡ್‌ನಲ್ಲಿ ಕೊಟಿರುತ್ತಾರೆ. ಸದರಿ ಕಲ್ಲುಗಳ ದಾಸ್ತಾನು ಮತ್ತು ವಿತರಣೆ ಹಾಜರುಪಡಿಸಿರುವುದಿಲ್ಲ. ಸದರಿ ಕಲ್ಲುಗಳನ್ನು ಯಾವ ಉದ್ದೇಶಕ್ಕಾಗಿ ಬಳಸಿದೆ ಎಂಬುದನ್ನು ಸಹಾ ದೃಢೀಕರಿಸಿರುವುದಿಲ್ಲ. ಆದ್ದರಿಂದ ರೂ. 15963 ಗಳನ್ನು ಆಕ್ಷೇಪಣೆಯಲ್ಲಿರಿಸಿದೆ.</p>		
57	<p>ಹೆಚ್ಚಿಗೆ ಪ್ರಯಾಣ ಭತ್ಯೆ ಪಾವತಿಸಿರುವುದು:-</p>		

	<p>(ಚೆಕ್ ಸಂಖ್ಯೆ: 915432: 18.08.98 ರೂ. 14000.00 ಚೆಕ್ ಸಂಖ್ಯೆ 915441:19.08.98 ರೂ. 10000.00 ರೂ. 24000.00</p> <p>ಮಹಿಳಾ ಅಧ್ಯಯನ ಪೀಠದಲ್ಲಿ ವಿಚಾರ ಸಂಕೀರ್ಣ ನಡೆಸುವ ಬಗ್ಗೆ ಈ ಮೊತ್ತವನ್ನು ಖರ್ಚು ಮಾಡಿರುತ್ತಾರೆ. ಇದರಲ್ಲಿ ರೂ. ಪ್ರಯಾಣ ಭತ್ಯೆ ಈ ಕೆಳಗಿನಂತೆ ಪಾವತಿಸಿದೆ.</p> <p>1) ಶ್ರೀಮತಿ ಪೂರ್ಣಿಮಾ ಆರ್. ಮಂಗಳೂರು. 20.09.98 ಮಂಗಳೂರು ಹೊಸಪೇಟೆ ರೈಲು (ಬೆಂಗಳೂರು ಮಾರ್ಗ) 1112.00 21.08.98 (730) ಹೊಸಪೇಟೆ, ಮಂಗಳೂರು, ರಾತ್ರಿ 8-00 1112.00 2224.00</p> <p>ಈ ಬಿಲ್ಲಿನಲ್ಲಿ ಪ್ರವಾಸದ ಪ್ರಾರಂಭದ ವೇಳೆ ಮಾತ್ರ ನಮೂದಿಸಿದೆ, ಸೇರಿದ ಸಮಯವನ್ನು ಎಲ್ಲೂ ನಮೂದಿಸಿರುವುದಿಲ್ಲ. 1 ನೇ ದರ್ಜೆ ರೈಲಿನಲ್ಲಿ ಪ್ರಯಾಣಿಸಿದೆ ಎಂದು ದೃಢೀಕರಿಸಿಲ್ಲ. ಆದ್ದರಿಂದ ಒಂದನೇ ದರ್ಜೆ ದರ ಕೊಟ್ಟಿರುವುದು ಸರಿ ಆಗಿರುವುದಿಲ್ಲ.</p> <p>2) ಆದರೆ ಶ್ರೀಮತಿ ಗೀತಾ ಬಾಲಿ ನಾಯಕ ಮಂಗಳೂರು, ವಿಶೇಷ ಆಹ್ವಾನಿತರಾಗಿ ಮಹಿಳಾ ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿರುತ್ತಾರೆ. ಅವರಿಗೆ ಈ ಕೆಳಕಂಡಂತೆ ಪ್ರವಾಸಭತ್ಯೆಯನ್ನು ಪಾವತಿಸಿರುತ್ತಾರೆ. 20.08.98 ಮಂಗಳೂರು ಹೊಸಪೇಟೆ ರಾತ್ರಿ 8-30 ಬಸ್ಸು 120 21.08.98 ಹೊಸಪೇಟೆ ಮಂಗಳೂರು ರಾತ್ರಿ 7-30 ಬಸ್ಸು 120 ಒಟ್ಟು ಬಸ್ಸು 240</p> <p>ಈವರೆಗೂ ಮಹಿಳಾ ವಿಚಾರ ಸಂಕೀರ್ಣದಲ್ಲಿ ಭಾಗವಹಿಸಲು ಒಂದೇ ಊರಿನಿಂದ ಬಂದಿರುತ್ತಾರೆ. ಆದರೂ ಬೇರೆ ಬೇರೆ ದರದ ಪ್ರವಾಸ ಭತ್ಯೆಯನ್ನು ಪಾವತಿಸಿರುತ್ತಾರೆ. ಹೆಚ್ಚಿಗೆ ಶ್ರೀಮತಿ ಆರ್. ಪೂರ್ಣಿಮಾರವರಿಗೆ ಪಾವತಿಸಿದಂತಾಯಿತು. ಆದ್ದರಿಂದ ಹೆಚ್ಚಿಗೆ ಪಾವತಿಸಿರುವ ರೂ. 1984ನ್ನು ವಸೂಲಾತಿ ಮಾಡಿ ವಿಶ್ವವಿದ್ಯಾಲಯದ ಫಂಡಿಗೆ ಜಮಾ ಮಾಡಲು ಸೂಚಿಸಿದೆ.</p>		
58	<p>ವೈದ್ಯಕೀಯ ವೆಚ್ಚಕ್ಕಾಗಿ ಪರಿಹಾರ ನೀಡಿದ ಬಗ್ಗೆ:- 1998-99ನೇ ಸಾಲಿನ ಲೆಕ್ಕ ತನಿಖೆಯ ಅವಧಿಯಲ್ಲಿ ವೈದ್ಯಕೀಯ ವೆಚ್ಚಕ್ಕಾಗಿ ಪರಿಹಾರ ನೀಡಲಾಗಿದೆ. 1) ಶಶಿಕುಮಾರ, ಹಿರಿಯ ಸಹಾಯಕರು, ರೂ.15000.00ಗಳು 2) ಶಿವಾನಂದ ವಿರಕ್ತವೃತ್ತ, ಇವರಿಗೆ ರೂ. 10000.00ಗಳೂ ನೀಡಿದೆ. ವಿಚಾರಣೆ ಸಂಖ್ಯೆ- ದಿನಾಂಕ 24.12.99ರ ಮರು ಉತ್ತರವಾಗಿ ಕನ್ನಡ ವಿಶ್ವವಿದ್ಯಾಲಯದ ಕ್ರಿಯಾಶಕ್ತಿ ಕಚೇರಿಯಲ್ಲಿ ನಡೆದ ಕಾರ್ಯಕಾರಿ ಸಂಹಿತಿ ಸಭೆ 56 ರಲ್ಲಿ ಅಧ್ಯಕ್ಷರ ಅಪ್ಪಣೆ ಮೇರೆಗೆ ಕಂಡಿಕೆ 1ರಲ್ಲಿ ತಿಳಿಸಿದಂತೆ ವೈದ್ಯಕೀಯ ಪರಿಹಾರ ಧನವನ್ನು ನೀಡಬಹುದೆಂದು ಸಭೆಯ ನಿರ್ಣಯದ ಪ್ರಕಾರ ನೀಡಲಾಗಿದೆ.</p> <p>ಕರ್ನಾಟಕ ಸಿವಿಲ್ ಸಿರ್ವಿಸ್ ವೈದ್ಯಕೀಯ ಹಾಜರತಿ ನಿಯಮಾವಳಿ 1965 ರ ಪ್ರಕಾರ ಯಾವುದೇ ನೌಕರರು ವೈದ್ಯಕೀಯ ಚಿಕಿತ್ಸೆ ಪಡೆಯಬೇಕಾದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅದರಲ್ಲಿ ಮಾಡಿದ ವೆಚ್ಚಕ್ಕೆ ಪರಿಹಾರ ನೀಡಬಹುದಾಗಿದೆ. ಆದರೆ ಶಶಿಕುಮಾರ್, ಹಿರಿಯ ಸಹಾಯಕರು ಮತ್ತು ಶಿವಾನಂದಾ ವಿರಕ್ತವೃತ್ತ, ಇವರ ಚಿಕಿತ್ಸೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಖರ್ಚಿನ ಬಿಲ್ಲನ್ನು ಮರುಪಾವತಿಗೆ ಸಲ್ಲಿಸಿರುತ್ತಾರೆ. ನಿಯಮಗಳಲ್ಲಿ ಅವಕಾಶವಿದ್ದರೂ ವೈದ್ಯಕೀಯ ವೆಚ್ಚವನ್ನು ಪಾವತಿಸಿರುವುದರಿಂದ ರೂ. 25000.00 ನ್ನು</p>		

	<p>ಆಕ್ಷೇಪಣೆಯಲ್ಲಿರಿಸಿದೆ. ವಿವರ ವೋ. 1231 : 27.01.99 ರೂ. 10000.00 ಚೆಕ್ ನಂ 926189; 27.11.99 ವೋ. 1235 : 27.01.99 ರೂ. 15000.00 ಚೆಕ್ ನಂ 926192; 27.11.99 ಒಟ್ಟು ರೂ. 25000.00</p>																		
59	<p>ಹೆಡ್‌ಸ್ಟಾಕ್ ರಿಜಿಸ್ಟ್ರಾರ್ ನಿರ್ವಹಿಸದಿರುವುದು:- 98-99ನೇ ಸಾಲಿನ ಲೆಕ್ಕ ತನಿಖೆಯಲ್ಲಿ ಕಂಡು ಬಂದ ವಾಹನ ರಿಪೇರಿಯಲ್ಲಿ ಅನುಪಯುಕ್ತ ಸಾಮಾನುಗಳ ಹಾಗೂ ಯಂತ್ರಗಳ ಬಿಡಿ ಭಾಗಗಳು ಪೀಠೋಪಕರಣಗಳು ಸಾಮಾನುಗಳನ್ನು ಹೆಡ್‌ಸ್ಟಾಕ್ ರಿಜಿಸ್ಟ್ರಾರ್‌ನ್ನು ನಿರ್ವಹಿಸಿ ವಾಹನಗಳ ಬಿಡಿ ಭಾಗಗಳು ಅನುಪಯುಕ್ತ ಸಾಮಾನುಗಳ ಲಿಸ್ಟ್ ಬರೆದು ವರ್ಷಾಂತಕ್ಕೆ ಟೆಂಡರ್ ಕರೆದು ಆಯಾ ಸಾಮಗ್ರಿಗಳನ್ನು ಮಾರಾಟಮಾಡಿ ಬಂದ ಪ್ರಸಕ್ತ ವರ್ಷದಲ್ಲಿ ವಿಶ್ವವಿದ್ಯಾಲಯ, ಹಂಪಿ ಇದರ ನಿಧಿಗೆ ಜಮಾ ಮಾಡಲು ಸೂಚಿಸಿದೆ. ಪ್ರಸಕ್ತ ವರ್ಷದಲ್ಲಿ ಒಟ್ಟು ರಿಪೇರಿಗಾಗಿ ಖರ್ಚು ಮಾಡಿದ ಮೊತ್ತ ರೂ. 148014.00ಗಳೂ ಆಗಿರುತ್ತದೆ.</p>																		
60	<p>ಬೆಂಗಳೂರಿನಲ್ಲಿ ಕಚೇರಿ ಕೆಲಸಕ್ಕಾಗಿ ಒಡಾಡಲು ಟ್ಯಾಕ್ಸಿ ಬಾಡಿಗೆ ಪಾವತಿಸಿದ ಬಗ್ಗೆ:- ಬೆಂಗಳೂರಿನಲ್ಲಿ ಇತಿಹಾಸ ಸಂಪುಟಕ್ಕಾಗಿ ಕಾರ್ಯಕಾರಿ ಸಮಿತಿಯ ಸಭೆಯ ಸದಸ್ಯರಿಗಾಗಿ ಕಾರ್ಯನಿಮಿತ್ತ ಬಾಡಿಗೆ ಟ್ಯಾಕ್ಸಿ ಬಳಸಲಾಗಿದೆ. ನ್ಯೂಕಾರ್ ಲಿಂಕ್ಸ್ , ಬೆಂಗಳೂರು, ಬಿಲ್ಲು ಸಂಖ್ಯೆ: 11001: 15.10.97 462: 01.12.97 355:29.11.99, 341:29.11.97 1340: 16.02.98 ಈ ಬಿಲ್ಲುಗಳ ಮೊತ್ತ ರೂ. 4081ಗಳು ಆಗಿರುತ್ತದೆ. ಬಿಲ್ಲುಗಳನ್ನು ಪರಿಶೀಲಿಸಲಾಗಿ 15.10.97 ರಿಂದ 16.02.98 ರವರೆಗೆ ಬಿಲ್ಲು ಹಾಗೆ ಇಟ್ಟು ಚೆಕ್ ಸಂಖ್ಯೆ :915987:27.11.98 ರಂದು ಪಾವತಿಸಲಾಗಿದೆ. ಆದರೆ ನ್ಯೂಕಾರ್ ಲಿಂಕ್ಸ್, ಬೆಂಗಳೂರು, ಇವರಿಗೆ ಪಾವತಿಸಿದ ನೇರವಾಗಿ ಮಾನ್ಯ ಕುಲಪತಿಯವರ ಆಪ್ತ ಸಹಾಯಕರಿಗೆ, ಚೆಕ್ ಕೊಡಲಾಗಿದೆ. ಆದರೂ ಸಹ ನ್ಯೂಕಾರ್ ಲಿಂಕ್ಸ್, ಬೆಂಗಳೂರು, ಇವರಿಂದ ಹಣ ಮುಟ್ಟಿದ್ದಕ್ಕೆ ಸ್ವೀಕೃತಿ ಪತ್ರ ಪಡೆದು ಹಾಜರ್ಪಡಿಸುವುದೇ ಇರುವುದರಿಂದ ಒಟ್ಟು ಖರ್ಚು ಮಾಡಿದ ಮೊತ್ತ ರೂ. 5281.00ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ. ಮತ್ತು ಸ್ವೀಕೃತಿ ಪತ್ರ ಪಡೆದು ಹಾಜರ್ಪಡಿಸಲು ಸೂಚಿಸಿದೆ.</p> <table border="1" data-bbox="224 1037 1344 1197"> <thead> <tr> <th>ಒಚರ್ ಸಂ</th> <th>ದಿನಾಂಕ</th> <th>ಚೆಕ್ ಸಂಖ್ಯೆ</th> <th></th> <th>ಮೊಬಲಗು</th> </tr> </thead> <tbody> <tr> <td>1002</td> <td>27.11.98</td> <td>915987</td> <td>27.11.98</td> <td>4081.00</td> </tr> <tr> <td>1158</td> <td>01.01.99</td> <td>926122</td> <td>02.01.99</td> <td>1200.00</td> </tr> </tbody> </table>	ಒಚರ್ ಸಂ	ದಿನಾಂಕ	ಚೆಕ್ ಸಂಖ್ಯೆ		ಮೊಬಲಗು	1002	27.11.98	915987	27.11.98	4081.00	1158	01.01.99	926122	02.01.99	1200.00			
ಒಚರ್ ಸಂ	ದಿನಾಂಕ	ಚೆಕ್ ಸಂಖ್ಯೆ		ಮೊಬಲಗು															
1002	27.11.98	915987	27.11.98	4081.00															
1158	01.01.99	926122	02.01.99	1200.00															
61	<p>ದೂರವಾಣಿ ಕರೆಗಳನ್ನು ನಮೂದಿಸಿದ ರಿಜಿಸ್ಟ್ರಾರ್‌ಗಳನ್ನು ತನಿಖೆಗೆ ಹಾಜರುಪಡಿಸಿಲ್ಲ:- ಕನ್ನಡ ವಿಶ್ವವಿದ್ಯಾಲಯ, ಹಂಪಿ, ಇದಕ್ಕೆ ಸಂಬಂಧಿಸಿದ ಒಟ್ಟು ದೂರವಾಣಿಗಳು 11 ಇದ್ದ ಇವುಗಳಿಗೆ ಸಂಬಂಧಿಸಿದ ರಿಜಿಸ್ಟ್ರಾರ್‌ಗಳನ್ನು ತನಿಖೆಗೆ ಹಾಜರುಪಡಿಸಿಲ್ಲ. ಕನ್ನಡ ವಿಶ್ವವಿದ್ಯಾಲಯದ ಆಡಿಟ್ ಮ್ಯಾನುಯಲ್ ಪುಟ ಸಂಖ್ಯೆ 104ರ ಪ್ರಕಾರ ದೂರವಾಣಿ ರಿಜಿಸ್ಟ್ರಾರ್‌ನಲ್ಲಿ ಕಚೇರಿ ಕರೆಗಳು ಹಾಗೂ ಖಾಸಗಿ ಕರೆಗಳ ಯಾವುವು ಎಂಬುದನ್ನು ನಮೂದಿಸಬೇಕಾಗಿದೆ. ಆದ್ದರಿಂದ ಇನ್ನು ಮುಂದೆ ದೂರವಾಣಿ ರಿಜಿಸ್ಟ್ರಾರ್‌ನಲ್ಲಿ ಪ್ರತಿದಿನ ದೂರವಾಣಿ ಕರೆಗಳನ್ನು ನಮೂದಿಸಿ ಅದರಲ್ಲಿ ಖಾಸಗಿ ಕರೆಗಳೆಷ್ಟು, ಕಚೇರಿ ಕರೆಗಳೆಷ್ಟು ಎಂಬುದನ್ನು ಬರೆದು ಖಾಸಗಿ ಕರೆಗಳಿದ್ದಲ್ಲಿ ಸಂಬಂಧಪಟ್ಟವರಿಂದ ವಸೂಲಿ ಮಾಡಿ</p>																		

	ಸಂಬಂಧಪಟ್ಟು ಮಾಡಲು ಸೂಚಿಸಿದೆ. ಅಲ್ಲಿಯವರೆಗೆ ದೂರವಾಣಿಗಳಿಗೆ ಖರ್ಚು ಮಾಡಿದ ಮೊತ್ತ ರೂ. 318421.00 ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.																																	
62	<p>ಕುಲಪತಿಗಳ ಗೃಹ ನಿವಾಸಕ್ಕೆ ಲೋಕೋಪಯೋಗಿ ಇಲಾಖೆಯಿಂದ ಬಾಡಿಗೆ ನಿಗದಿಪಡಿಸಿಲ್ಲ:-</p> <p>ಕನ್ನಡ ವಿಶ್ವವಿದ್ಯಾಲಯ, ಹಂಪಿ ಇದರ ಕುಲಪತಿಗಳ ಗೃಹನಿವಾಸಕ್ಕೆ ಲೋಕೋಪಯೋಗಿ ಇಲಾಖೆಯಿಂದ ಬಾಡಿಗೆಯನ್ನು ನಿಗದಿಪಡಿಸಿದ ಬಗ್ಗೆ ಲೆಕ್ಕ ತನಿಖೆಗೆ ಒದಗಿಸಿಲ್ಲ. ಕಾರ್ಯನಿರ್ವಾಹಕ ಅಭಿಯಂತರರು ಕುಲಪತಿಗಳ ವಾಸಿಸುವ ಮನೆಯ ಬಾಡಿಗೆ ಪಾವತಿಸಿದ ವಿವರ ಈ ಕೆಳಗಿನಂತಿದೆ. ಪ್ರತಿ ತಿಂಗಳು ರೂ. 14000 ರಂತೆ 01-98 ಮತ್ತು 2-98ಕ್ಕೆ ಮತ್ತು 3-98 ರಿಂದ 3-99 ರವರೆಗೆ ಮಾಹೆಯಾನುಸಾರ ರೂ.6500.00ಗಳನ್ನು ಕೂಡ ಮಾಡಿದ್ದು ರೂ. 14000.00 ರಿಂದ ರೂ 6500.00 ಬಾಡಿಗೆ ಇಳಿಸಿ ಸಂದಾಯ ಮಾಡಲಾಗಿದ್ದು, ಸದರೀ ವೆಚ್ಚವನ್ನು ಯಾವ ಆಧಾರದ ಮೇಲಿಂದ ಭರಿಸಲಾಗಿದೆ ಎಂಬ ಬಗ್ಗೆ ವಿವರಗಳನ್ನು ನೀಡುವವರೆಗೆ ರೂ. 103400.00 ನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p> <table border="1" data-bbox="224 526 952 813"> <tr> <td>1</td> <td>324</td> <td>16.06.98</td> <td>1, 2-98</td> <td>28000.00</td> </tr> <tr> <td>2</td> <td>15511</td> <td>25.03.98</td> <td>3-98 ರಿಂದ 8-98</td> <td>39000.00</td> </tr> <tr> <td>3</td> <td>769</td> <td>06.10.98</td> <td>9-98 ರಿಂದ 11-98</td> <td>10400.00</td> </tr> <tr> <td></td> <td>1029</td> <td>03.11.98</td> <td>16.11.98ರಿಂದ1-99</td> <td>13000.00</td> </tr> <tr> <td>4</td> <td>1251</td> <td>28.01.99</td> <td>01-99ರಿಂದ3-99</td> <td>13000.00</td> </tr> <tr> <td></td> <td></td> <td></td> <td>ಒಟ್ಟು</td> <td>103400.00</td> </tr> </table>	1	324	16.06.98	1, 2-98	28000.00	2	15511	25.03.98	3-98 ರಿಂದ 8-98	39000.00	3	769	06.10.98	9-98 ರಿಂದ 11-98	10400.00		1029	03.11.98	16.11.98ರಿಂದ1-99	13000.00	4	1251	28.01.99	01-99ರಿಂದ3-99	13000.00				ಒಟ್ಟು	103400.00			
1	324	16.06.98	1, 2-98	28000.00																														
2	15511	25.03.98	3-98 ರಿಂದ 8-98	39000.00																														
3	769	06.10.98	9-98 ರಿಂದ 11-98	10400.00																														
	1029	03.11.98	16.11.98ರಿಂದ1-99	13000.00																														
4	1251	28.01.99	01-99ರಿಂದ3-99	13000.00																														
			ಒಟ್ಟು	103400.00																														
63	<p>ಕಲಾ ತಂಡದವರಿಗೆ ನೀಡಿದ ಹಣದ ಬಾಬು:-</p> <p>98-99ನೇ ಸಾಲಿನಲ್ಲಿ ರಾಜ್ಯೋತ್ಸವ ಕಾರ್ಯಕ್ರಮಕ್ಕಾಗಿ ಸಂಗೀತ ಮತ್ತು ನೃತ್ಯ ವಿಭಾಗದವರು 10000.00ಗಳನ್ನು ಮುಂಗಡ ಪಡೆದು ಶ್ರೀ ಪಂಡಿತ ಮಾಧವ ಗುಡಿ, ಸಂಗೀತಗಾರರು ಇವರು ಕಾರ್ಯಕ್ರಮ ನೀಡಿದ್ದಕ್ಕಾಗಿ ಸಂಭಾವನೆ ನೀಡಲಾಗಿದೆ.</p> <p>ಒಚರ್ ಸಂ: ದಿನಾಂಕ ಸಂಭಾವನೆ ಮೊತ್ತ ಚೆಕ್ ಸಂ. ದಿನಾಂಕ ವಿವರಣೆ 917 : 10.11.98 7000.00 915914: 31.03.99 ಶ್ರೀ ಪಂಡಿತ ಮಾಧವ ಗುಡಿ ಸಂಗೀತಗಾರರು, . 2025.00 ಇತರೆ ಖರ್ಚು . 9025.00</p> <p>ಸಂಗೀತಗಾರರು ಕಾರ್ಯಕ್ರಮಕ್ಕೆ ಸಮಯದ ಆಧಾರದ ಮೇಲೆ ಇಲ್ಲದೆ ದಿನ ಒಂದಕ್ಕೆ ಅಥವಾ ತಂಡದ ಸದಸ್ಯರ ಆಧಾರದ ಮೇಲಿಂದ ಸಂಭಾವನೆ ಪಡೆಯುವರು ಎಂಬ ಬಗ್ಗೆ ವಿವರಗಳು ಇರುವುದಿಲ್ಲ. ಕಲಾವಿದರಿಂದ ಈ ರೀತಿಯಾಗಿ ಯಾವುದೇ ವಿವರ ಪಡೆದುಕೊಳ್ಳದೇ ಸಾರ್ವಜನಿಕ ಹಣದ ವಿನಿಯೋಗ ಆಕ್ಷೇಪಣಾರ್ಹವಾಗಿರುತ್ತದೆ. ಆದ್ದರಿಂದ ಸೂಕ್ತ ವಿವರಗಳನ್ನು ಪ್ರಾಧಿಕಾರ ಸಹಿತವಾಗಿ ನೀಡುವವರೆಗೆ ರೂ. 9025.00 ಆಕ್ಷೇಪಣೆಯಲ್ಲಿಡಲಾಗಿದೆ.</p>																																	
64	<p>ಮುಖ್ಯ ಗ್ರಂಥಪಾಲರಾಗಿ ಕಾರ್ಯಭಾರ ನಿರ್ವಹಿಸಿದ್ದಕ್ಕೆ ಪ್ರಭಾರ ಭತ್ಯೆಯನ್ನು ಪಡೆದಿದ್ದು, ಸರ್ಕಾರದ ಘಟನೋತ್ತರ ಮಂಜೂರಾತಿಯನ್ನು ಪಡೆಯದಿರುವುದು:-</p> <p>98-99ನೇ ಸಾಲಿನಲ್ಲಿ ಗ್ರಂಥಾಲಯ ವಿಭಾಗದ ವೆಚ್ಚಗಳನ್ನು ಪರಿಶೀಲಿಸಲಾಗಿ ಶ್ರೀಮತಿ ನಾಗವೇಣಿ ಇವರು</p>																																	

	<p>ಮುಖ್ಯ ಗ್ರಂಥಪಾಲಕರ ಹುದ್ದೆಯ ಕಾರ್ಯಭಾರವನ್ನು ದಿನಾಂಕ 03.05.98 ರಿಂದ 31.12.98 ರವರೆಗೆ ಅಂದರೆ 43 ತಿಂಗಳು 8 ದಿನಗಳ ಕಾಲ ಪ್ರಭಾರ ಕಾರ್ಯನಿರ್ವಹಿಸಿದ್ದಕ್ಕೆ ಈ ಕೆಳಗಿನಂತೆ ಒಟ್ಟು ರೂ. 14607.00ಗಳನ್ನು ಪ್ರಭಾರ ಭತ್ಯೆಯನ್ನು ನೀಡಲಾಗಿದೆ. ಒಂದು ವರ್ಷದ ಮೇಲ್ಪಟ್ಟು ಅವಧಿಯಾದ ಪ್ರಯುಕ್ತ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ 1958 ರನ್ವಯ ಪುಟ 32 ರನ್ವಯ ಪ್ರಭಾವ ಭತ್ಯೆಯನ್ನು ಸರ್ಕಾರದ ಅನುಮೋದನೆಯ ಮೇರೆಗೆ ಸಂದಾಯ ಮಾಡಬಹುದಾಗಿದೆ. ಆದ್ದರಿಂದ ಖರ್ಚು ಪಾವತಿ ಸಂಖ್ಯೆ 1427; 25.02.99ರಲ್ಲಿ ನೀಡಿದ ರೂ. 14607.00ನ್ನು ಮಾನ್ಯ ಮಾಡಲು ಸಾಧ್ಯವಿಲ್ಲ. ಸದರ ಅಂಶದಲ್ಲಿ ಸರ್ಕಾರದ ಅನುಮೋದನೆ ಪಡೆದುಕೊಂಡು ಹಾಜರುಪಡಿಸುವವರೆಗೆ ರೂ. 14607.00 ನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>			
65	<p>ವಿತ್ತವಿಭಾಗದಿಂದ ಧನಾದೇಶಗಳನ್ನು ಪಡೆದಿದ್ದು, ಸ್ವೀಕೃತಿಗಳನ್ನು ಹಾಜರುಪಡಿಸದಿರುವುದು: 98-99ನೇ ಸಾಲಿನಲ್ಲಿ ಗ್ರಂಥಾಲಯ ವಿಭಾಗಕ್ಕೆ ಪುಸ್ತಕಗಳನ್ನು ಖರೀದಿಸಲು ವಿತ್ತ ವಿಭಾಗದಿಂದ ಧನಾದೇಶಗಳನ್ನು ಪಡೆದಿದ್ದು, ಈ ಹಣ ಮುಟ್ಟಿದ ಬಗ್ಗೆ ಸಂಬಂಧಪಟ್ಟ ಓರ್ವರನ್ನು (ಸ್ವೀಕೃತಿ) ಹಾಜರುಪಡಿಸಬೇಕಾಗಿದ್ದು ಹಾಜರುಪಡಿಸಿರುವುದಿಲ್ಲ ಕಾರಣ ಈ ವರದಿಗೆ ಲಗತ್ತಿಸಿರುವ ಅನುಬಂಧ-17ರಲ್ಲಿ ತಿಳಿಸಿದಂತೆ ಒಟ್ಟು ರೂ. 390.32.00ಗಳಿಗೆ ಸ್ವೀಕೃತಿಗಳನ್ನು ಹಾಜರುಪಡಿಸಿಲ್ಲವಾದ್ದರಿಂದ ಆಕ್ಷೇಪಣೆಯಲ್ಲಿಡಲಾಗಿದೆ, ಈ ರೀತಿ ಪಾವತಿಯಾದ ಹಣ ಸಂಬಂಧಿಸಿದವರಿಗೆ ತಲುಪಿದೆಯೋ ಇಲ್ಲವೋ ಎಂಬ ಬಗ್ಗೆ ದಾಖಲೆಗಳನ್ನು ಒದಗಿಸಲು ಸೂಚಿಸಿದೆ.</p>			
66	<p>ಗ್ರಂಥಾಲಯದ ಪುಸ್ತಕಗಳ ಸಂಗ್ರಹ ಲೆಕ್ಕವನ್ನು ವಾರ್ಷಿಕವಾಗಿ ಪರಿಶೀಲನೆ ಮಾಡದಿರುವುದು:- ಹಿಂದಿನ ಲೆಕ್ಕ ಪರಿಶೋಧನೆಯ ಕಂಡಿಕೆ ಸಂಖ್ಯೆ:63 ರಲ್ಲಿ ತಿಳಿಸಿದಂತೆ ಗ್ರಂಥಾಲಯ ವಿಭಾಗದಲ್ಲಿನ ಪುಸ್ತಕಗಳ ಸಂಗ್ರಹ ಲೆಕ್ಕವನ್ನು ವಾರ್ಷಿಕವಾಗಿ ಪರಿಶೀಲನೆ ಮಾಡಿ ದೃಢೀಕರಿಸಲು ಸೂಚಿಸಲಾಗಿದೆ. ಆದರೆ ಸದ್ರಿ ಅವಧಿಯಲ್ಲಿ ಕೂಡ ಪರಿಶೀಲನೆ ಮಾಡದಿರುವುದು ಕುರಿತು ಬಂದಿದೆ. ಲೆಕ್ಕ ಪರಿಶೋಧನಾ ವಿಚಾರಣಾ ಸಂ.17 ದಿ:12.01.2000ರಲ್ಲಿ ತಿಳಿಸಲಾಗಿದ್ದರೂ ಕೂಡ ಯಾವ ಕ್ರಮಗಳನ್ನು ಕೈಗೊಂಡಿರುವುದಿಲ್ಲ. ಗ್ರಂಥಾಲಯ ವಿಭಾಗಕ್ಕೆ 92-93 ರಿಂದ 98-99 ರವರೆಗೆ ಒಟ್ಟು 38239 ಪುಸ್ತಕಗಳನ್ನು ಪಡೆದಿದ್ದು, ಅವುಗಳ ಒಟ್ಟು ಮೌಲ್ಯ ರೂ. 3411777.00ಗಳು ಇದ್ದು ಈ ಪುಸ್ತಕಗಳು ಯಾವ ಸ್ಥಿತಿಯಲ್ಲಿವೆ. ಅವುಗಳ ಸ್ಥಿತಿ ಗತಿಯ ಬಗ್ಗೆ ಕರ್ನಾಟಕ ಆರ್ಥಿಕ ಸಂಹಿತೆ ಪರಿಚ್ಛೇದ 173 ರನ್ವಯ ವಾರ್ಷಿಕವಾಗಿ ಭೌತಿಕ ಪರಿಶೀಲನೆ ಮಾಡಿ ದೃಢೀಕರಿಸಲು ಗ್ರಂಥಾಲಯದ ಮುಖ್ಯಸ್ಥರು ಕ್ರಮವನ್ನು ಕೈಗೊಳ್ಳುವುದು.</p>			
67	<p>ಪಾವತಿ ಪುಸ್ತಕಗಳ ಸಂಗ್ರಹ ಲೆಕ್ಕ: 98-99ನೇ ಸಾಲಿನ ಗ್ರಂಥಾಲಯ ವಿಭಾಗದ ಉಪಯೋಗಿಸದಿರುವ ಪಾವತಿ ಪುಸ್ತಕಗಳನ್ನು ಪರಿಶೀಲಿಸಲಾಗಿ ಉಪಯೋಗಿಸದೇ ಪಾವತಿ ಪುಸ್ತಕಗಳು 6 ಇದ್ದು (ಆರು) ಅವು ಸಂಗ್ರಹ ಪುಸ್ತಕದ ಅಂತ್ಯ ಶಿಲ್ಕಿಗೆ ತಾಳೆ ಹೊಂದಿರುತ್ತದೆ.</p>			
68	<p>ಮುಖ್ಯ ಗ್ರಂಥಪಾಲಕರ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯನ್ನು ತೆರೆದಿರುವುದು:- 98-99ನೇ ಸಾಲಿನಲ್ಲಿ ಗ್ರಂಥಾಲಯದ ಪುಸ್ತಕಗಳನ್ನು ಓದುವುದಕ್ಕೆ ಪಡೆದು ನಿಗದಿಪಡಿಸಿದ ಸಮಯದಲ್ಲಿ ಹಿಂದಿರುಗಿಸದೇ ತಡವಾಗಿ ಹಿಂದಿರುಗಿಸಿರುವುದರಿಂದ ಸದರಿ ಓದುಗರಿಂದ ದಂಡದ ರೂಪದಲ್ಲಿ ಸಾಮಾನ್ಯ ರಸೀದಿಯಲ್ಲಿ ಹಣವನ್ನು ವಸೂಲಿ ಮಾಡಲಾಗಿದೆ. ಆದರೆ ಈ ರೀತಿ ವಸೂಲಿಯಾದ ಹಣವನ್ನು ಹಣಕಾಸು ವಿಭಾಗಕ್ಕೆ ಸಂದಾಯ ಮಾಡಬೇಕಾಗಿದ್ದು ಸಂದಾಯ ಮಾಡಿರುವುದಿಲ್ಲ. ಈ ರೀತಿ ವಸೂಲಿ ಮಾಡಿದ ಹಣವನ್ನು ಮುಖ್ಯ ಗ್ರಂಥಪಾಲಕರ ಹೆಸರಿನಲ್ಲಿ ಬ್ಯಾಂಕ್ ಉಳಿತಾಯ ಖಾತೆಯನ್ನು ತೆರೆದು ಅದಕ್ಕೆ ಜಮಾ ಮಾಡಲಾಗಿದೆ. ವಸೂಲಿ ಮಾಡಿದ ಒಟ್ಟು ರೂ. 3983.00ಗಳನ್ನಯ ವಿಶ್ವವಿದ್ಯಾಲಯ ನಿಧಿಗೆ ಭರ್ತಿ ಮಾಡಲು ಕ್ರಮಕೈಗೊಳ್ಳುವುದು.</p>			

69	<p>ದಿನ ಪತ್ರಿಕೆಗಳನ್ನು ಮಾರಾಟ ಮಾಡಿಲ್ಲ: 98-99ನೇ ಸಾಲಿನಲ್ಲಿ ದಿನಪತ್ರಿಕೆಗಳನ್ನು ಗ್ರಂಥಾಲಯದ ಶೀರ್ಷಿಕೆಯಡಿ ಖರೀದಿ ಮಾಡಲಾಗಿದ್ದು ಈ ದಿನ ಪತ್ರಿಕೆಗಳನ್ನು ವಾರ್ಷಿಕ ಕೊನೆಯಲ್ಲಿ ಮಾರಾಟ ಮಾಡಬೇಕಾಗಿದ್ದು ಮಾರಾಟ ಮಾಡಿರುವುದಿಲ್ಲ. ವಿವರ ಈ ರೀತಿಯಾಗಿರುತ್ತದೆ.</p> <table border="1" data-bbox="226 252 1146 933"> <thead> <tr> <th>ಕ್ರ.ಸಂ</th> <th>ಓಚರ್ ಸಂ</th> <th>ದಿನಾಂಕ</th> <th>ಮೊತ್ತ</th> <th>ವಿವರ</th> </tr> </thead> <tbody> <tr> <td>1</td> <td>475</td> <td>08.07.98</td> <td>3074.00</td> <td>ನಿಯತಕಾಲಿಕೆ ಹಾಗೂ ದಿನಪತ್ರಿಕೆ ಖರೀದಿಸಿರುವುದು.</td> </tr> <tr> <td>2</td> <td>764ರಿಂದ</td> <td>06.10.98</td> <td>6065.00</td> <td>ನಿಯತಕಾಲಿಕೆ ಹಾಗೂ ದಿನಪತ್ರಿಕೆ ಖರೀದಿಸಿರುವುದು</td> </tr> <tr> <td>3</td> <td>989ರಿಂದ 997</td> <td>25.11.98</td> <td>4581.00</td> <td>ನಿಯತಕಾಲಿಕೆ ಹಾಗೂ ದಿನಪತ್ರಿಕೆ ಖರೀದಿಸಿರುವುದು</td> </tr> <tr> <td>4</td> <td>1386ರಿಂದ 99</td> <td>-</td> <td>2009-00</td> <td></td> </tr> <tr> <td>5</td> <td>-</td> <td>11.02.99</td> <td>4281.00</td> <td>ನಿಯತಕಾಲಿಕೆ ಹಾಗೂ ದಿನಪತ್ರಿಕೆ ಖರೀದಿಸಿರುವುದು</td> </tr> <tr> <td></td> <td></td> <td>ಒಟ್ಟು ಮೊತ್ತ</td> <td>20010 .00</td> <td></td> </tr> </tbody> </table> <p>ಕಾರಣ ಸದರಿ ದಿನಪತ್ರಿಕೆಗಳನ್ನು ನಿಯಮಾನುಸಾರ ದರಪಟ್ಟಿ ಕರೆದು ಅತಿ ಹೆಚ್ಚಿನ ಬಿಡ್ಡಿದಾರರಿಗೆ ಮಾರಾಟ ಮಾಡಿ ಬಂದ ಹಣವನ್ನು ಸಂಸ್ಥೆಯ ನಿಧಿಗೆ ಜಮಾ ಮಾಡಲು ಕ್ರಮವನ್ನು ಕೈಗೊಳ್ಳುವುದು.</p>	ಕ್ರ.ಸಂ	ಓಚರ್ ಸಂ	ದಿನಾಂಕ	ಮೊತ್ತ	ವಿವರ	1	475	08.07.98	3074.00	ನಿಯತಕಾಲಿಕೆ ಹಾಗೂ ದಿನಪತ್ರಿಕೆ ಖರೀದಿಸಿರುವುದು.	2	764ರಿಂದ	06.10.98	6065.00	ನಿಯತಕಾಲಿಕೆ ಹಾಗೂ ದಿನಪತ್ರಿಕೆ ಖರೀದಿಸಿರುವುದು	3	989ರಿಂದ 997	25.11.98	4581.00	ನಿಯತಕಾಲಿಕೆ ಹಾಗೂ ದಿನಪತ್ರಿಕೆ ಖರೀದಿಸಿರುವುದು	4	1386ರಿಂದ 99	-	2009-00		5	-	11.02.99	4281.00	ನಿಯತಕಾಲಿಕೆ ಹಾಗೂ ದಿನಪತ್ರಿಕೆ ಖರೀದಿಸಿರುವುದು			ಒಟ್ಟು ಮೊತ್ತ	20010 .00			
ಕ್ರ.ಸಂ	ಓಚರ್ ಸಂ	ದಿನಾಂಕ	ಮೊತ್ತ	ವಿವರ																																		
1	475	08.07.98	3074.00	ನಿಯತಕಾಲಿಕೆ ಹಾಗೂ ದಿನಪತ್ರಿಕೆ ಖರೀದಿಸಿರುವುದು.																																		
2	764ರಿಂದ	06.10.98	6065.00	ನಿಯತಕಾಲಿಕೆ ಹಾಗೂ ದಿನಪತ್ರಿಕೆ ಖರೀದಿಸಿರುವುದು																																		
3	989ರಿಂದ 997	25.11.98	4581.00	ನಿಯತಕಾಲಿಕೆ ಹಾಗೂ ದಿನಪತ್ರಿಕೆ ಖರೀದಿಸಿರುವುದು																																		
4	1386ರಿಂದ 99	-	2009-00																																			
5	-	11.02.99	4281.00	ನಿಯತಕಾಲಿಕೆ ಹಾಗೂ ದಿನಪತ್ರಿಕೆ ಖರೀದಿಸಿರುವುದು																																		
		ಒಟ್ಟು ಮೊತ್ತ	20010 .00																																			
70	<p>ಹಳೆಯ ದಿನಪತ್ರಿಕೆಗಳನ್ನು ವಿಲೇವಾರಿ ಮಾಡುವುದು:- ಹಿಂದಿನ ಲೆಕ್ಕ ಪರಿಶೋಧನಾ ವರದಿಯ ಕಂಡಿಕೆಯ ಸಂಖ್ಯೆ 99ರಲ್ಲಿ ಸರ್ಕಾರದ ಆದೇಶ ಸಂಖ್ಯೆ ಎಸ್.ಡಬ್ಲ್ಯೂ. ಎಲ್. 39 ಎಸ್.ಡಬ್ಲ್ಯೂ. 92 ಬೆಂಗಳೂರು :ದಿನಾಂಕ 04.02.92 ರಂದು ಹಳೆಯ ದಿನಪತ್ರಿಕೆಗಳನ್ನು ವಿಲೇವಾರಿ ಮಾಡಿ ಬಂದ ಹಣವನ್ನು ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡಲು ಸೂಚಿಸಿದೆ. ಆದರೂ 98-99ನೇ ಸಾಲಿನಲ್ಲಿ ಕೂಡ ಖರೀದಿಸಿದ ದಿನ ಪತ್ರಿಕೆಗಳನ್ನು ವಿಲೇವಾರಿ ಮಾಡಿರುವುದಿಲ್ಲ. ಕಾರಣ ಮೇಲಿನ ಆದೇಶಗಳನ್ನು ಪಾಲಿಸುವುದು.</p>																																					
71	<p>ನಿಯತಕಾಲಿಕೆಗಳನ್ನು ಪಡೆದು ವಿಲೇವಾರಿ ಮಾಡಿದ ಬಗ್ಗೆ ದೃಢೀಕರಿಸಿಲ್ಲ: 98-99ನೇ ಸಾಲಿನ ಲೆಕ್ಕ ಶೋಧನೆಯಲ್ಲಿ ನಿಯತಕಾಲಿಕೆಗಳನ್ನು ಪಡೆದು ವಿತರಿಸಲಾಗಿದೆ. ಆದರೆ ಗ್ರಂಥಾಲಯದ ಮುಖ್ಯಸ್ಥರು ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳನ್ನು ಬಂದ ನಂತರ ವಿಲೇ ಮಾಡಿದ ಬಗ್ಗೆ ದೃಢೀಕರಿಸಬೇಕಾಗಿದ್ದು, ದೃಢೀಕರಿಸಿರುವುದಿಲ್ಲ. ಕಾರಣ ಇನ್ನು ಮುಂದೆ ನಿಯತಕಾಲಿಕೆಗಳು ಬಂದು ವಿಲೇವಾರಿ ಮಾಡಿದ ನಂತರ ದೃಢೀಕರಿಸಲು ಸೂಕ್ತ ಕ್ರಮ ಕೈಗೊಳ್ಳುವುದು.</p>																																					

72	<p>ಗ್ರಂಥಾಲಯ ವಿಭಾಗದಿಂದ ಪುಸ್ತಕಗಳನ್ನು ಪಡೆದು ವಿದ್ಯಾರ್ಥಿಗಳಿಂದ ಠೇವಣಿ ಪಡೆದಿರುವುದು:- 98-99ನೇ ಸಾಲಿನ ಗ್ರಂಥಾಲಯ ವಿಭಾಗದಲ್ಲಿ ವಿದ್ಯಾರ್ಥಿಗಳು ಪುಸ್ತಕಗಳು ಓದುವ ಉದ್ದೇಶದಿಂದ ತೆಗೆದುಕೊಂಡು ಹೋಗಿರುವುದು ಕಂಡು ಬಂದಿದೆ. ತೆಗೆದುಕೊಂಡು ಹೋದವರು ತಡವಾಗಿ ಮರಳಿರುವುದು ಕಂಡು ಬಂದಿದೆ. ಅಂತಹ ವ್ಯಕ್ತಿಗಳಿಂದ ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಪುಸ್ತಕಗಳನ್ನು ವಾಪಸ್ಸು ಗ್ರಂಥಾಲಯಕ್ಕೆ ಮಾಡದಿದ್ದರೆ ವಿಶ್ವವಿದ್ಯಾಲಯಕ್ಕೆ ವಷ್ಟವನ್ನುಂಟು ಮಾಡಿದಂತಾಗುತ್ತದೆ. ಕಾರಣ ಇನ್ನು ಮುಂದೆ ಪುಸ್ತಕಗಳನ್ನು ಅಭ್ಯಾಸ ಮಾಡಲು ತೆಗೆದುಕೊಂಡು ಹೋಗುವ ವಿದ್ಯಾರ್ಥಿಗಳಿಂದ ಸ್ವಲ್ಪ ನಿರ್ದಿಷ್ಟ ಠೇವಣಿಯನ್ನು ಪಡೆದು ಪುಸ್ತಕಗಳನ್ನು ವಿಲೇವಾರಿ ಮಾಡುವುದು.</p>														
73	<p>ಗ್ರಂಥಾಲಯ ವಿಭಾಗದ ನಗದು ಗುಮಾಸ್ತೆಯರ ಠೇವಣಿಯನ್ನು ಪಡೆಯದಿರುವುದು:- 98-99ನೇ ಸಾಲಿನ ಲೆಕ್ಕ ಪರಿಶೋಧನೆಯಲ್ಲಿ ಗ್ರಂಥಾಲಯ ವಿಭಾಗದ ಹಣಕಾಸಿನ ಜವಾಬ್ದಾರಿಯನ್ನು ನೋಡಿಕೊಳ್ಳಲು ಒಬ್ಬ ಖಜಾಂಚಿಯನ್ನು (Cashier) ನೇಮಕಾತಿಸಿರುವುದು ಕಂಡು ಬಂದಿದೆ. ಗ್ರಂಥಾಲಯ ವಿಭಾಗಕ್ಕೆ ಬರುವ ಬರುವ ಹಣ ಹಾಗೂ ಧನಾದೇಶಗಳನ್ನು ಪಡೆಯುವ ನಗದೀಕರಣ ಮಾಡುವ ಮುಂತಾದ ಹಣಕಾಸಿನ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿರುವುದರಿಂದ ಸದರಿಯಾದವರಿಂದ (ಮುಂಜಾಗೃತ ಶುಲ್ಕ) ಠೇವಣಿಯನ್ನು ಪಡೆಯಬೇಕೆಂದು ಠೇವಣಿಯನ್ನು ಪಡೆಯದಿರುವುದು ಕಂಡು ಬಂದಿದೆ. ಕೂಡಲೇ ಭದ್ರತಾ ಠೇವಣಿಯನ್ನು ಪಡೆದು ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡಲು ಸೂಚಿಸಿದೆ.</p>														
74	<p>ಕುಲಪತಿಗಳ ಗೃಹ ಕಚೇರಿಯಲ್ಲಿ ಅತಿಥಿಗಳಿಗೆ ಮಾಡಲಾದ ಔಪಚಾರಿಕ ವೆಚ್ಚ:- 98-99ನೇ ಸಾಲಿನಲ್ಲಿ ಲೆಕ್ಕಪರಿಶೋಧನೆಯಲ್ಲಿ ಕುಲಪತಿಗಳ ಗೃಹ ಕಚೇರಿಯಲ್ಲಿ ಉಪಕುಲಪತಿಗಳವರನ್ನು ಕಾಣಲು ಬಂದಂತಹ ಅತಿಥಿಗಳಿಗೆ ಮಾಡಲಾದ ಔಪಚಾರಿಕ ವೆಚ್ಚದ ಬಗ್ಗೆ ಪರಿಶೀಲನೆ ಮಾಡಲಾಗಿ ಅತಿಥಿಗಳ ಊಟ ಮತ್ತು ಉಪಚಾರಕ್ಕಾಗಿ ಕಿರಾಣಿ ವಸ್ತುಗಳು, ನಂದಿನಿಹಾಲು, ತರಕಾರಿ ಹಾಗೂ ಟೀ ಪುಡಿ ಮುಂತಾದ ವಸ್ತುಗಳನ್ನು ಖರೀದಿಸಿದ ಬಾಬು ಎಂದು ಪ್ರತಿ ತಿಂಗಳಿಗೆ ರೂ. 8000 ಗಳಂತೆ ಕಾರ್ಯಕಾರಿ ಸಮಿತಿ ಸಭೆ (49) ದಿನಾಂಕ 21.03.98 ರನ್ವಯ ಸನ್ 98-99ನೇ ಸಾಲಿನಲ್ಲಿ ಒಟ್ಟು ರೂ.96000.00 ಸಂದಾಯ ಮಾಡಿ ವೆಚ್ಚವನ್ನು ಭರಿಸಲಾಗಿದೆ. ಆದರೆ ಈ ವಸ್ತುಗಳನ್ನು ತೆಗೆದುಕೊಂಡು ಬಂದ ನಂತರ ಸಂಗ್ರಹ ಮತ್ತು ವಿತರಣಾ ಪುಸ್ತಕದಲ್ಲಿ ಸಂಗ್ರಹ ತೆಗೆದುಕೊಂಡು ನಂತರ ಉಪಯೋಗಿಸುವಾಗ ವಿಲೇವಾರಿ ತಿಳಿಸಿದ ವಸ್ತುಗಳನ್ನು ಸಂಗ್ರಹ ಮತ್ತು ವಿತರಣಾ ಪುಸ್ತಕದಲ್ಲಿ ಸಂಗ್ರಹ ತೆಗೆದುಕೊಂಡು ವೆಚ್ಚವನ್ನು ಭರಿಸಲು ಕ್ರಮವನ್ನು ಕೈಗೊಳ್ಳುವುದು.</p>														
75	<p>ಕನ್ನಡ ಭಾಷಾಭಿವೃದ್ಧಿ ವಿಭಾಗಕ್ಕೆ ನಿಯತಕಾಲಿಕ ಹಾಗೂ ದಿನಪತ್ರಿಕೆಗಳನ್ನು ಖರೀದಿಸಿ ಮಾರಾಟ ಮಾಡಿಲ್ಲ:- 98-99ನೇ ಸಾಲಿನ ಕನ್ನಡ ಭಾಷಾಭಿವೃದ್ಧಿ ವಿಭಾಗದ ಲೆಕ್ಕ ಪರಿಶೋಧನೆಯಲ್ಲಿ ವೆಚ್ಚಗಳನ್ನು ಪರಿಶೀಲಿಸಲಾಗಿ ಈ ವಿಭಾಗಕ್ಕೆ ನಿಯತಕಾಲಿಕ ಹಾಗೂ ದಿನಪತ್ರಿಕೆಗಳನ್ನು ಖರೀದಿಸಲಾದ ಬಾಬು ಎಂದೂ ಖರ್ಚುಗಳನ್ನು ಹಾಕಲಾಗಿದೆ. ಆದರೆ ವಾರ್ಷಿಕ ಕೊನೆಯಲ್ಲಿ ಅವುಗಳನ್ನು ಮಾರಾಟ ಮಾಡಿರುವುದು ಕಂಡು ಬಂದಿದೆ. ಕಾರಣ ನಿಯಮಾನುಸಾರ ದರಪಟ್ಟಿಯನ್ನು ಅತಿ ಹೆಚ್ಚಿನ ಬಡ್ಡಿದಾರರಿಗೆ ಮಾರಾಟ ಮಾಡಿ ಬಂದ ಹಣವನ್ನು ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡುವುದು. 98-99ನೇ ಸಾಲಿನಲ್ಲಿ ಈ ಕೆಳಗಿನಂತೆ ದಿನಪತ್ರಿಕೆಗಳನ್ನು ಹಾಗೂ ನಿಯತಕಾಲಿಕಗಳನ್ನು ತರಿಸಿದ ಒಟ್ಟು ರೂ. 5044/-ಗಳಿದ್ದು ಅವುಗಳನ್ನು ಮಾರಾಟ ಮಾಡಿಲ್ಲವಾದ್ದರಿಂದ ಆಕ್ಷೇಪಣೆಯಿಲ್ಲದಿರಲಾಗಿದೆ.</p> <table border="1" data-bbox="224 1324 1164 1489"> <thead> <tr> <th>ಕ್ರ.ಸಂ</th> <th>ಓಚರ್ ಸಂ</th> <th>ಚೆಕ್ ಸಂ</th> <th>ದಿನಾಂಕ</th> <th>ಮೊತ್ತ</th> <th>ಷರಾ</th> </tr> </thead> <tbody> <tr> <td>1</td> <td>782</td> <td></td> <td>10.10.98</td> <td>2078</td> <td>ನಿಯತಕಾಲಿಕ ಹಾಗೂ ನಿಯತಕಾಲಿಕಗಳನ್ನು</td> </tr> </tbody> </table>	ಕ್ರ.ಸಂ	ಓಚರ್ ಸಂ	ಚೆಕ್ ಸಂ	ದಿನಾಂಕ	ಮೊತ್ತ	ಷರಾ	1	782		10.10.98	2078	ನಿಯತಕಾಲಿಕ ಹಾಗೂ ನಿಯತಕಾಲಿಕಗಳನ್ನು		
ಕ್ರ.ಸಂ	ಓಚರ್ ಸಂ	ಚೆಕ್ ಸಂ	ದಿನಾಂಕ	ಮೊತ್ತ	ಷರಾ										
1	782		10.10.98	2078	ನಿಯತಕಾಲಿಕ ಹಾಗೂ ನಿಯತಕಾಲಿಕಗಳನ್ನು										

					ತರಿಸಿಕೊಳ್ಳುವುದು			
2	1042		30.11.98	868	ನಿಯತಕಾಲಿಕೆ ನಿಯತಕಾಲಿಕೆಗಳನ್ನು ತರಿಸಿಕೊಳ್ಳುವುದು	ಹಾಗೂ		
3	1169		07.01.99	512	ನಿಯತಕಾಲಿಕೆ ನಿಯತಕಾಲಿಕೆಗಳನ್ನು ತರಿಸಿಕೊಳ್ಳುವುದು	ಹಾಗೂ		
4	1268		30.01.99	388	ನಿಯತಕಾಲಿಕೆ ನಿಯತಕಾಲಿಕೆಗಳನ್ನು ತರಿಸಿಕೊಳ್ಳುವುದು	ಹಾಗೂ		
5	1382		19.02.99	430	ನಿಯತಕಾಲಿಕೆ ನಿಯತಕಾಲಿಕೆಗಳನ್ನು ತರಿಸಿಕೊಳ್ಳುವುದು	ಹಾಗೂ		
6	926680		11.03.99	384	ನಿಯತಕಾಲಿಕೆ ನಿಯತಕಾಲಿಕೆಗಳನ್ನು ತರಿಸಿಕೊಳ್ಳುವುದು	ಹಾಗೂ		
7	1489		11.03.99	384	ನಿಯತಕಾಲಿಕೆ ನಿಯತಕಾಲಿಕೆಗಳನ್ನು ತರಿಸಿಕೊಳ್ಳುವುದು	ಹಾಗೂ		
			ಒಟ್ಟು ಮೊತ್ತ	5044.00				
76	<p>ಕಾಮಗಾರಿ ವೆಚ್ಚಗಳನ್ನು :- ಅರ್ಯವೇದ ನರ್ಸರಿ ಸುತ್ತಲು ಮುಳ್ಳು ಬೇಲಿ ತಂತಿ ಅಳವಡಿಸುವುದು ಹಾಗೂ ಸಸಿಗಳನ್ನು ನಡೆಸಲು ತೊಟ್ಟಿಗಳನ್ನು ತೋಡುವುದು ಹಾಗೂ ಪೈಪೆಲ್ಯೆಗಳನ್ನು ಹಾಕುವುದು. ಅಂದಾಜು ದರಮು:- ರೂ.59,917.00 ಗುತ್ತಿಗೆದಾರ : ಶ್ರೀ ಹನುಮಂತಪ್ಪ ಸಾ: ಕಮಲಾಪುರ ಕರಾರು ಪತ್ರ ದಿನಾಂಕ ರಹಿತ ತುಂಡು ಗುತ್ತಿಗೆ ಕ್ರಮಸಂ.37: 96-97 ಖರ್ಚಿನ ಪಾವತಿ ಸಂಖ್ಯೆ: 136: ದಿನಾಂಕ 27.05.98ರನ್ವಯ ರೂ. 21214ಗಳನ್ನು ಸಂದಾಯ ಮಾಡಲಾಗಿದ್ದು ಈ ಕೆಳಗೆ ವಿವರಿಸಲಾದ ನ್ಯೂನತೆಗಳು ಕಂಡು ಬರುತ್ತಿವೆ.</p> <ol style="list-style-type: none"> 1. ಅಳತೆಯ ಪುಸ್ತಕವನ್ನು ಪರಿಶೀಲಿಸಲಾಗಿ 150 ಮಿ 70 ಮಿಮಿ ವ್ಯಾಸದ ಪಿಪಿಸಿ ಪೈಪನ್ನು ಇಲಾಖೆಯಿಂದ ಪೂರೈಸಲಾಗಿದೆಯಷ್ಟೆ. ಆದರೆ ಪಿಪಿಸಿ ಪೈಪಿನ ಬೆಲೆ ರಕಮ್‌ಗಳನ್ನು ಬಿಲ್ಲಿನಲ್ಲಿ ನಮೂದಿಸಿ ಒಟ್ಟು ಬಿಲ್ಲಿನಲ್ಲಿ ನಿಯಮಾನುಸಾರ ಕಡಿತಗೊಳಿಸಲಾಗಿಲ್ಲ. 2. ಇಲಾಖೆಯಿಂದ ಪೈಪು ಪುರವರೆ ಮಾಡಿದ ಕುರಿತು ಸಂಬಂಧಿಸಿದ ದಾಸ್ತಾನು ರಿಜಿಸ್ಟರ್ ಲೆಕ್ಕ ತಪಾಸಣೆಗೆ ಹಾಜರುಪಡಿಸಲಾಗಿಲ್ಲ. 							

	<p>3. ಕಾಮಗಾರಿ ನಿರ್ವಹಿಸಲು ಟೆಂಡರ್ ಕರೆಯಲಾಗಿಲ್ಲ. ತುಂಡು ಗುತ್ತಿಗೆಯ ಆಧಾರದ ಮೇಲೆ ಕೆಲಸವನ್ನು ನೀಡಬಾರದೆಂದು ಸರ್ಕಾರಿ ಆದೇಶ ಇದ್ದರೂ ಸಹ ನೇರವಾಗಿ ಗುತ್ತಿಗೆ ನೀಡಲಾಗಿದೆ.</p> <p>4. ಕಾಮಗಾರಿ ನಿರ್ವಹಿಸಲು ಕಲ್ಲು ಉಸುಕುಗಳನ್ನು ಉಪಯೋಗಿಸಲಾಗಿದ್ದರೂ ಸಹ ನಿಯಮಾನುಸಾರ ರಾಜಧನ ಕಾಮಗಾರಿ ಜಿಲ್ಲೆನಲ್ಲಿ ವಸೂಲಾತಿ ಮಾಡಲಾಗಿಲ್ಲ. ರೂ. 553.00 ರಾಜಧನ ವಸೂಲಾತಿ ಮಾಡಿ ಸರ್ಕಾರಕ್ಕೆ ಭರಣ ಮಾಡಬೇಕು.</p> <p>1) ಕಲ್ಲು 6.2 ಘ ಮೀ x 14 87.00</p> <p>2) ಉಸುಕು 19.44 ಘ.ಮಿ. x 24 466.00</p> <p>ಒಟ್ಟು ರೂ. 553.00</p> <p>ಮೇಲೆ ವಿವರಿಸಲಾದ ನ್ಯೂನತೆ 1 ರಿಂದ 3ರ ವರೆಗಿನ ಕಾರಣ ರೂ. 21214.00ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>		
77	<p>ಕ್ರಿಯಾ ಶಕ್ತಿ ಕಟ್ಟಡಕ್ಕೆ ದ್ವಾರ ಬಾಗಿಲು ಕೊಂಡ ಕುರಿತು</p> <p>ಖರ್ಚಿನ ಪಾವತಿ ಸಂಖ್ಯೆ 452 ದಿನಾಂಕ 14.07.98 ರನ್ವಯ ರೂ. 135000.00 ಗಳನ್ನು ಮೆ: ನಂದಿನಿ ವುಡ್ ಇಂಡಸ್ಟ್ರೀಸ್ ಸಾಗರ್ ಇವರಿಗೆ 5 x 6 ಅಳತೆಯ ಹಲಸಿನ ಮರದ ಬಾಗಿಲನ್ನು ಕ್ರಿಯಾ ಶಕ್ತಿ ಕಟ್ಟಡ ಕುರಿತು ಪುರವರೆ ಮಾಡಲಾದ ಕುರಿತು ಸಂದಾಯ ಮಾಡಲಾಗಿದ್ದು ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಲಾಗಿ ಈ ಕೆಳಗೆ ವಿವರಿಸಲಾದ ನ್ಯೂನತೆಗಳು ಕಂಡು ಬರುತ್ತಿವೆ.</p> <ol style="list-style-type: none"> 1. ಸದರೀ ಕಟ್ಟಡಕ್ಕೆ ಬಾಗಿಲು ಕೊಳ್ಳುವ ಕುರಿತು ಖರೀದಿ ಸಮಿತಿ ನಡವಳಿಕೆ ಕ್ರ.ಸಂ 9 ದಿನಾಂಕ 31.05.98 ಹಾಗೂ ಕಾರ್ಯಕಾರಿ ಸಮಿತಿಯ ನಡವಳಿಕೆ ಕ್ರಮಸಂ 9 ದಿನಾಂಕ 13.07.98 ರನ್ವಯ ಆಡಳಿತಾತ್ಮಕ ಮಂಜೂರಾತಿಯನ್ನು ನೀಡಲಾಗಿದ್ದು ಈಗಾಗಲೇ ಈ ಹಿಂದೆ ಸದರೀ ಕಟ್ಟಡಕ್ಕೆ ಬಾಗಿಲು ಇದಾಗೂ ಕೂಡ ಹೊಸದಾಗಿ ಬಾಗಿಲು ಕೊಳ್ಳುವ ಔಚಿತ್ಯವನ್ನು ವಿವರಿಸಲಾಗಿದೆ. 2. ಟೆಂಡರ್ ಕರೆದು ಖರೀದಿಯನ್ನು ಮಾಡಲಾಗಿಲ್ಲ. 3. ತಾಂತ್ರಿಕ ಮಂಜೂರಾತಿಯಿರುವುದಿಲ್ಲ. 4. ಸೀಲ್ ಬಂಡಿ ದರಪಟ್ಟಿಗಳನ್ನು ಕರೆಯಲಾದ ಕುರಿತು ದಾಖಲಾತಿಯಿರುವುದಿಲ್ಲ. ಆದರೆ ದರಪಟ್ಟಿಗಳನ್ನು ಪಡೆಯಲಾಗಿದ್ದು, ಈ ಕ್ರಮದಿಂದ ಸ್ಪರ್ಧಾತ್ಮಕ ದರಗಳ ಲಾಭ ವಿಶ್ವವಿದ್ಯಾಲಯಕ್ಕೆ ಕಟ್ಟಲಾಗಿದೆ ಎಂದು ಹೇಳಲಿಕ್ಕಾಗದು. 5. ಸೀಲ್ ಬಂಡಿ ದರಪಟ್ಟಿಗಳನ್ನು ಯಾರ ಸಮಕ್ಷಮ ತೆರೆಯಲಾಗಿದೆ. ಎಂಬ ಕುರಿತು ದಾಖಲಾತಿಗೊಳಿಸಿರುವುದಿಲ್ಲ. ದರಪಟ್ಟಿಗಳ ಮೇಲೆ ದಿನಾಂಕ ರಹಿತ ಕುಲಸಚಿವರ ಸಹಿ ಮಾತ್ರ ಇದೆ. 6. ಈ ಕೆಳಗೆ ವಿವರಿಸಲಾದ ಮೂರು ದರಪಟ್ಟಿಗಳನ್ನು ಸ್ವೀಕರಿಸಲಾಗಿದೆ. <p>ಅ) ಮೆ: ನಂದಿನಿ ಪುಡ್ ಇಂಡಸ್ಟ್ರೀಸ್, ಸಾಗರ್ ದಿನಾಂಕ 02.09.97 8 x 6 ಬಾಗಿಲು ರೂ.125000.00 ಸಾಕಾಣಿಕೆ ವೆಚ್ಚ ರೂ. 5500+ ತೆರಿಗೆ ಪ್ರತ್ಯೇಕ.</p> <p>ಆ) ಮೆ: ಶ್ರೀ ಗೋಪಾಲ ಕ್ಲಾಸ್ 3 ಗುತ್ತಿಗೆದಾರರು ಕಮಲಾಪುರ, ತಾ.ಹೊಸಪೇಟೆ, ದಿನಾಂಕ 1.09.97 8 x 6 ಬಾಗಿಲು ದರ ರೂ. 135000.00 ಸಾಕಾಣಿಕೆಯ ವೆಚ್ಚ ರೂ, 5500 ತೆರಿಗೆ ಪ್ರತ್ಯೇಕ</p> <p>ಇ) ಮೆ: ಶಾಂತಿ ವುಡ್ ಇಂಡಸ್ಟ್ರೀಸ್ ಸಾಗರ್ ಇವರು ಸಾಗರ್ ಇವರ ಒರಪಟ್ಟಿ ದಿನಾಂಕ 04.09.97 8 x 6 ಬಾಗಿಲು ದರ ರೂ. 138500-00+ ಸಾಕಾಣಿಕೆ ವೆಚ್ಚ+ ದರಗಳು ಪ್ರತ್ಯೇಕ.</p> <p>ಮೇ:ನಂದಿನಿ ವುಡ್ ಇಂಡಸ್ಟ್ರೀಸ್ ಸಾಗರ್ ಇವರು ಸಾಗರ್‌ದಿಂದ ಒಂದು ಬಾಗಿಲನ್ನು ಸಾಗಿಸಲು ರೂ. 5500ಗಳನ್ನು ನಮೂದಿಸಲಾಗಿದೆ. ಅದರಂತೆ ಮೆ; ಗೋಪಾಲ ಕ್ಲಾಸ್ 3 ಗುತ್ತಿಗೆದಾರ ಸಾ: ಕಮಲಾಪುರ</p>		

	<p>ಅವರು ಸಹ ಒಂದೇ ಅಳತೆಯ ಒಂದು ಬಾಗಿಲನ್ನು 3ಕಿ.ಮೀ ಅಂತರ ಸಾಗಿಸಲು ರೂ. 5500.00 ನಮೂದಿಸಲಾಗಿದ್ದು, ಸದರೀ ದರಪಟ್ಟಿಗಳನ್ನು ಕರೆಯಲಾಗಿಲ್ಲ) ಪಡೆಯಲಾಗಿದ್ದು ಎಂದು ಎನಿಸುತ್ತಿದೆ.</p> <p>7. ಸದರೀ ಬಿಲ್ಲಿನ ಮೊತ್ತವನ್ನು ಕ್ರ.ಸಂ ಚೆಕ್ ಎಲ್ಲ ಪುರವೆದಾರರಿಗೆ, ಗುತ್ತಿಗೆದಾರರಿಗೆ ನೀಡುವ ಬದಲಾಗಿ ಡಿಮ್ಯಾಂಡ್ ಡ್ರಾಫ್ಟ್ ಮುಖಾಂತರ ಕಳಿಸಲಾಗಿದ್ದು, ಸದರೀ ವ್ಯವಹಾರವು ಪಾರದರ್ಶಿಕ ವ್ಯವಹಾರವೆಂದು ಪರಿಗಣಿಸಲಾಗಿದ್ದು, ಕಾರಣ ಮೆ: ನಂದಿನಿ ಇಂಡಸ್ಟ್ರೀಸ್ ಪಾರದರ್ಶಿಕ ವ್ಯವಹಾರವೆಂದು ಮಾಡಲಾದ ಎಲ್ಲಾ ವ್ಯವಹಾರಗಳನ್ನು ತನಿಖೆಗೆ ಒಳಪಡಿಸುವುದು ಸೂಕ್ತವೆನಿಸುತ್ತದೆ.</p> <p>(ಅ) ಇದೇ ಖರ್ಚಿನ ಪಾವತಿ ಸಂ. 452 ರನ್ವಯ ದಿನಾಂಕ : 14.07.98 ರಂದು ಕೊಳ್ಳುಲಾದ 100 ಕುರ್ಚಿಗಳ ಸಾಗಾಣಿಕೆ ವೆಚ್ಚ ರೂ.5500/-ಗಳನ್ನು ಇದೇ ದಾಸ್ತಾನುದಾರರು ಸಾಗಾಣಿಕೆ ವೆಚ್ಚ ಕ್ಲೇಮು ಮಾಡಿದ್ದು ಕುರ್ಚಿ ಹಾಗೂ ಬಾಗಿಲನ್ನು ದಿನಾಂಕ:05.01.98 ರಂದೇ ದಾಸ್ತಾನು ರಿಜಿಸ್ಟ್ರಾರಿಗೆ ಜಮಾ ತೆಗೆದುಕೊಳ್ಳಲಾಗಿದ್ದು ಒಂದೇ ಸಾಗಾಣಿಕೆ ವೆಚ್ಚದಲ್ಲಿ ಸಾಗಾಣಿಕೆ ಮಾಡಲಾಗಿದ್ದ ರೂ. 5500/- ಹೆಚ್ಚಿಗೆ ಸಂದಾಯ ಮಾಡಿದಂತಾಗಿದ್ದು ವಸೂಲಾತಿಗೆ ಸೂಚಿಸಲಾಗಿದೆ.</p> <p>7) ಬಾಗಿಲನ್ನು ಖರೀದಿ ಮಾಡಿ ಸದರೀ ಉದ್ದೇಶಕ್ಕಾಗಿ ಅಳವಡಿಸಲಾದ ಕುರಿತು ದಾಖಲಾಗಲಿರುವುದಿಲ್ಲ. ಒಂದು ವೇಳೆ ಅಳವಡಿಸಲಾಗದಿದ್ದಲ್ಲಿ ಸರ್ಕಾರದ (ಅನುದಾನ) ನಿಧಿಯನನು ಸುಮಾರು ಎರಡು ವರ್ಷದಿಂದ ತಡೆಯೊಡೆದಂತಾದ ಕುರಿತು ವಿವರಿಸಬೇಕು. ಮಾರಾಟ ತೆರಿಗೆ ಶೇ 4ರಂತೆ ರೂ. 5400 ಹಾಗೂ 2-1 ಆದಾಯ ತೆರಿಗೆ ರೂ.2750ಗಳನ್ನು ಕಡಿತಗೊಳಿಸಲಾಗಿಲ್ಲ. ಕಾರಣ ಸದರಿ ಮೊತ್ತವನ್ನು ವಸೂಲಾತಿ ಮಾಡಿ ಸರ್ಕಾರದ ನಿಧಿಗೆ ಭರಣಾ ಮಾಡಬೇಕು. ಒಟ್ಟು ಮೊತ್ತ ರೂ. 8150.00 ಅ.ಸಂ. 1 ರಿಂದ 7ರ ವರೆಗಿನ ನ್ಯೂನತೆಗಳ ಕಾರಣ ರೂ.135000/-ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>		
78	<p>ಶ್ರೀಶೈಲ ಅತಿಥಿ ಗೃಹಕ್ಕೆ ರಸ್ತೆ ರಚಿಸುವ ಕುರಿತು:- ಅಂದಾಜು ರಕಮು ರೂ: 150000.00</p> <p>ಕರಾರು ಪತ್ರ: ತುಂಡು ಗುತ್ತಿಗೆಯ ಕರಾರು ಪತ್ರ 14:97-98 ದಿನಾಂಕ 13.12.97 ಗುತ್ತಿಗೆದಾರ ಶ್ರೀ ಅಯ್ಯಸ್ವಾಮಿ ಗುತ್ತಿಗೆದಾರರಿಗೆ ಸಂದಾಯ ಮಾಡಲಾಗಿದ್ದು ಈ ಕೆಳಗೆ ವಿವರಿಸಿದಂತೆ ನ್ಯೂನತೆಗಳು ಕಂಡು ಬರುತ್ತದೆ.</p> <ol style="list-style-type: none"> 1) ಕಾಮಗಾರಿಯ ವೆಚ್ಚವು ರೂ.25000ಕ್ಕಿಂತ ಹೆಚ್ಚಿನ ನ ಮೊತ್ತದ್ದಾಗಿದ್ದರೆ. ಪಿಡಬ್ಲ್ಯುಡಿ: ಎಫ್ಫಿ: ಆರ್. 93 ದಿನಾಂಕ 02.03.95 ವ್ಯತಿರಿಕ್ತವಾಗಿ ತುಂಡು ಗುತ್ತಿಗೆಯ ಆಧಾರದ ಮೇಲೆ ನೀಡಲಾಗಿದೆಯಲ್ಲದೆ, ಡಿ.ಕೋಡಿನಲ್ಲಿ ವಿವರಿಸಿದಂತೆ 167(2) ರನ್ವಯ ಸರ್ಕಾರದ ಮಂಜೂರಾತಿಯನ್ನು ಪಡೆಯಲಾಗಿಲ್ಲ. 2) ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಇಲಾಖೆಯಿಂದ ತಾಂತ್ರಿಕ ಮಂಜೂರಾತಿಯನ್ನು ಪಡೆಯಲಾಗಿಲ್ಲ. 3) ರಾಜಧನವನ್ನು ಸರ್ಕಾರದ ಸುತ್ತೋಲೆ ಸಂಖ್ಯೆ: ಸಿವಿ 302: ಎಂಆರ್‌ಸಿ: 91, ದಿನಾಂಕ 16.08.95ರನ್ವಯ ಪರಿಷ್ಕೃತ ದರದಲ್ಲಿ ಮುರುಯಬೇಕಾಗಿದ್ದು ಒಟ್ಟು ರೂ. 1011 ಕಡಿಮೆ ಕಡಿತಗೊಳಿಸಲಾದ ದರವನ್ನು ಸಂಬಂಧಿಸಿದ ಗುತ್ತಿಗೆದಾರನಿಂದ ವಸೂಲಾತಿ ಮಾಡಿ ಸರ್ಕಾರದ ನಿಧಿಗೆ ಭರಿಸಬೇಕು. 4) ಮೇಲೆ ವಿವರಿಸಲಾದ ನ್ಯೂನತೆಗಳ ಕಾರಣ ರೂ. 150417ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ. 		
79	<p>ಟ್ರೆಷರಿ ಕಟ್ಟಡದಲ್ಲಿ ಅಧ್ಯಾಪಕರ ಕೊಠಡಿಗಳಿಗೆ ಪಾರ್ಟಿಷನ್ ರಚಿಸುವ ಕುರಿತು:</p> <p>ಟ್ರೆಷರಿ ಕಟ್ಟಡದಲ್ಲಿ ಅಧ್ಯಾಪಕರ ಕೊಠಡಿಗಳಿಗೆ ಪಾರ್ಟಿಷನ್ ರಚಿಸುವ ಕುರಿತು ಕಟ್ಟಡ ಸಲಹಾ ಸಮಿತಿಯ ಅನುಮೋದನೆ ದಿನಾಂಕ :09.11.97ರನ್ವಯ ಮೆ: ಟೆಂಬರ್ ಹೌಸ್ ಹೊಸಪೇಟೆ ಇವರಿಗೆ ಕಾರ್ಯನಿರ್ವಹಿಸಿಕೊಡಲಾಗಿದ್ದು, ಅವರಿಗೆ ಖರ್ಚಿನ ಪಾವತಿ ಸಂಖ್ಯೆ 142 ದಿನಾಂಕ 28.05.98 ರನ್ವಯ ರೂ. 13464 ಸಂದಾಯ ಮಾಡಲಾಗಿದ್ದು, ಈ ಕೆಳಗೆ ವಿವರಿಸಲಾದ ನ್ಯೂನತೆಗಳು ಕಂಡು ಬರುತ್ತದೆ.</p>		

	<ol style="list-style-type: none"> 1. ಕಾಮಗಾರಿಯನ್ನು ನಿರ್ವಹಿಸುವ ಕುರಿತು ಅಂದಾಜು ಪತ್ರಿಕೆ, ನಕ್ಷೆಗಳನ್ನು ತಯಾರಿಸಿಲ್ಲ. 2. ದರಪಟ್ಟಿಗಳನ್ನು ಕರೆಯಲಾದ ಕುರಿತು ಯಾವುದೇ ದಾಖಲಾತಿಯಿರುವುದಿಲ್ಲ. ನಿಯಮಾನುಸಾರ ದರಪಟ್ಟಿ ಕರೆಯದೆ ಪಡೆಯಲಾಗಿದ್ದು ಸ್ಪರ್ಧಾತ್ಮಕ ಧರಣಿಯ ಲಾಭವು ವಿಶ್ವವಿದ್ಯಾಲಯಕ್ಕೆ ಕಟ್ಟಲಾಗಿದೆ ಎಂದು ಹೇಳಲಿಕ್ಕಾಗದು. 3. ಅಳತೆಯ ಪುಸ್ತಕದಲ್ಲಿ ನಮೂದಿಸಿಲ್ಲ. 4. ಬಿಲ್ಲಿನಲ್ಲಿ ಪ್ರತಿಶತ 4 ರಂತೆ ಮಾರಾಟ ತೆರಿಗೆ ರೂ.539 ಹಾಗೂ ಪ್ರತಿ ಶತ ಶೇ.2ರಂತೆ ಆದಾಯ ತೆರಿಗೆ ರೂ 269ಗಳನ್ನು ಕಡಿತಗೊಳಿಸಲಾಗಿಲ್ಲ. ಕಾರಣ ಆದಾಯ ತೆರಿಗೆ ಹಾಗೂ ಮಾರಾಟ ತೆರಿಗೆಗೆ ಒಟ್ಟು ರಕಂ ರೂ. 808ಗಳನ್ನು ಸಂಬಂಧಿಸಿದವರಿಂದ ವಸೂಲಾಗಿ ಸೂಚಿಸಲಾಗಿದೆ. 5. ನ್ಯೂನತೆ- 1 ರಿಂದ 3 ರನ್ವಯ ರೂ 13464-00 ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ. 																										
80	<p>ಸಹಾಯಕ ಅಭಿಯಂತರಿಂದ 5ನೇ ನುಡಿ ಹಬ್ಬಕ್ಕೆ ತಗಲಿದ ವೆಚ್ಚಗಳ ಮುಂಗಡ ಹೊಂದಾಣಿಕೆ ಕುರಿತು:</p> <p>ಸಹಾಯಕ ಅಭಿಯಂತರರು ಶ್ರೀ ನಂಜಯ್ಯ ಇವರಿಗೆ ಖರ್ಚಿನ ಪಾವತಿ ಸಂಖ್ಯೆ 1121 ದಿನಾಂಕ 29.12.98 ಲೆಕ್ಕ ಶೀರ್ಷಿಕೆ 610ರಡಿಯಲ್ಲಿ ರೂ.129094 ಮುಂಗಡ ಹಾಗೂ ಖರ್ಚಿನ ಪಾವತಿ ಸಂಖ್ಯೆ 1428 ರಿಂದ 1430ರಂತೆ ರವರೆಗೆ ದಿನಾಂಕ 25.02.99ರ ರಂದು ರೂ. 60001.00ಗಳನ್ನು ಲೆಕ್ಕ ಶೀರ್ಷಿಕೆ 910ರಡಿಯಲ್ಲಿ ಹೀಗೆ ಒಟ್ಟು ರೂ. 189095ಗಳ ಒಟ್ಟು ವೆಚ್ಚಕ್ಕೆ ಶ್ರೀ ನಂಜಯ್ಯ ರವರಿಂದ ಈ ಕೆಳಗೆ ವಿವರಿಸಿದಂತೆ ಖರ್ಚಿನ ವಿವರಗಳನ್ನು ನೀಡಲಾಗಿದೆ.</p> <p>(1)ಮೆ: ಹೊಸಪೇಟೆ ಸಪ್ಲಿಯರ್ಸ್ ಹೊಸಪೇಟೆ ಬಿಲ್ ನಂ ದಿನಾಂಕ 11.01.99</p> <table style="width: 100%; border-collapse: collapse;"> <tr> <td style="width: 80%;"></td> <td style="text-align: right;">ರೂ. 85000.00</td> </tr> <tr> <td>2. ಸ್ಟೇಜ್ ಶಾಮಿಯಾನ್ ಸೈಟವಾಲ್ , ಸ್ಟೀಸ್ ಡೆಕೋರೇಷನ್</td> <td style="text-align: right;">ರೂ. 35000.00</td> </tr> <tr> <td>3. ಫೋಲ್ಡಿಂಗ್ ಖರ್ಚಿಗಳ ಪ್ರತಿಯೊಂದಕ್ಕೆ ದಿನಕ್ಕೆ ರೂ. 1.50 ರಂತೆ 7066 ಖರ್ಚಿಗಳ ಬಾಡಿಗೆ</td> <td style="text-align: right;">ರೂ .21200.00</td> </tr> <tr> <td>4. ಪ್ಲಾಸ್ಟಿಕ್ 1000 ಖರ್ಚಿಗಳ ದಿನ ಬಾಡಿಗೆ 0.5</td> <td style="text-align: right;">ರೂ. 8800.00</td> </tr> <tr> <td>5. ವಾದಿ ಖರ್ಚಿಗಳ ಬಾಡಿಗೆ 2ದಿನಕ್ಕೆ 2.50</td> <td style="text-align: right;">ರೂ.5000.00</td> </tr> <tr> <td>(ಇ) ಲಾರಿ ಬಾಡಿಗೆ ಎರಿಸುವುದು ಇಳಿಸುವುದು</td> <td style="text-align: right;">ರೂ. 15000.00</td> </tr> <tr> <td></td> <td style="text-align: right;">ರೂ. 85000.00</td> </tr> </table> <p>2)ಮೆ: ವನಶ್ರೀ ವುಡ್ ಇಂಡಸ್ಟ್ರೀಸ್ ಸಾಮಿಲ್ ಹೊಸಪೇಟೆ ಬಿಲ್ ದಿನಾಂಕ 08.01.99</p> <table style="width: 100%; border-collapse: collapse;"> <tr> <td style="width: 80%;">ಬ್ಯಾರಿಕಟ್ಟೆ 2512 x 1250</td> <td style="text-align: right;">ರೂ. 31400.00</td> </tr> <tr> <td>2) ಲೈಟಿಂಗ್ ಪೋಲ್ಸ್ ನಿಲ್ಲಿಸಿದ್ದು 100 x 20</td> <td style="text-align: right;">ರೂ. 2000.00</td> </tr> <tr> <td></td> <td style="text-align: right;">ರೂ. 33400.00</td> </tr> <tr> <td></td> <td style="text-align: right;">33400.00</td> </tr> </table> <p>3) ಮೆ: ಸೌಮ್ಯ ಡೆಕೋರೇಷನ್ ಬಿಲ್ ದಿನಾಂಕ 08.01.99 ಲಾಯ್ಡು ಹಾಗೂ ಮೈಕ್‌ಸೆಟ್ ಬಾಡಿಗೆ</p> <table style="width: 100%; border-collapse: collapse;"> <tr> <td style="width: 80%;"></td> <td style="text-align: right;">ರೂ.30000.00</td> </tr> </table>		ರೂ. 85000.00	2. ಸ್ಟೇಜ್ ಶಾಮಿಯಾನ್ ಸೈಟವಾಲ್ , ಸ್ಟೀಸ್ ಡೆಕೋರೇಷನ್	ರೂ. 35000.00	3. ಫೋಲ್ಡಿಂಗ್ ಖರ್ಚಿಗಳ ಪ್ರತಿಯೊಂದಕ್ಕೆ ದಿನಕ್ಕೆ ರೂ. 1.50 ರಂತೆ 7066 ಖರ್ಚಿಗಳ ಬಾಡಿಗೆ	ರೂ .21200.00	4. ಪ್ಲಾಸ್ಟಿಕ್ 1000 ಖರ್ಚಿಗಳ ದಿನ ಬಾಡಿಗೆ 0.5	ರೂ. 8800.00	5. ವಾದಿ ಖರ್ಚಿಗಳ ಬಾಡಿಗೆ 2ದಿನಕ್ಕೆ 2.50	ರೂ.5000.00	(ಇ) ಲಾರಿ ಬಾಡಿಗೆ ಎರಿಸುವುದು ಇಳಿಸುವುದು	ರೂ. 15000.00		ರೂ. 85000.00	ಬ್ಯಾರಿಕಟ್ಟೆ 2512 x 1250	ರೂ. 31400.00	2) ಲೈಟಿಂಗ್ ಪೋಲ್ಸ್ ನಿಲ್ಲಿಸಿದ್ದು 100 x 20	ರೂ. 2000.00		ರೂ. 33400.00		33400.00		ರೂ.30000.00		
	ರೂ. 85000.00																										
2. ಸ್ಟೇಜ್ ಶಾಮಿಯಾನ್ ಸೈಟವಾಲ್ , ಸ್ಟೀಸ್ ಡೆಕೋರೇಷನ್	ರೂ. 35000.00																										
3. ಫೋಲ್ಡಿಂಗ್ ಖರ್ಚಿಗಳ ಪ್ರತಿಯೊಂದಕ್ಕೆ ದಿನಕ್ಕೆ ರೂ. 1.50 ರಂತೆ 7066 ಖರ್ಚಿಗಳ ಬಾಡಿಗೆ	ರೂ .21200.00																										
4. ಪ್ಲಾಸ್ಟಿಕ್ 1000 ಖರ್ಚಿಗಳ ದಿನ ಬಾಡಿಗೆ 0.5	ರೂ. 8800.00																										
5. ವಾದಿ ಖರ್ಚಿಗಳ ಬಾಡಿಗೆ 2ದಿನಕ್ಕೆ 2.50	ರೂ.5000.00																										
(ಇ) ಲಾರಿ ಬಾಡಿಗೆ ಎರಿಸುವುದು ಇಳಿಸುವುದು	ರೂ. 15000.00																										
	ರೂ. 85000.00																										
ಬ್ಯಾರಿಕಟ್ಟೆ 2512 x 1250	ರೂ. 31400.00																										
2) ಲೈಟಿಂಗ್ ಪೋಲ್ಸ್ ನಿಲ್ಲಿಸಿದ್ದು 100 x 20	ರೂ. 2000.00																										
	ರೂ. 33400.00																										
	33400.00																										
	ರೂ.30000.00																										

<p>4)ಮೆ: ಶಕ್ತಿ ಕ್ಲಬ್ ಪ್ಲೇಟ್ ವರ್ಕ್ ಸಂಪೂರ್ಣ ಬಿಲ್ ದಿನಾಂಕ 03.1.99 63 ಕೆ.ವಿ. ಜನರೇಟರ್ 6000.00 ಬಾಡಿಗೆ ಸಾಗಾಣಿಕೆ ವೆಚ್ಚ 1000.00 ರೂ. 7000.00</p> <p>5) ಶ್ರೀ ಟಿ.ಎಂ. ನಟರಾಜ್ ಬಿಲ್ ದಿನಾಂಕ 06.01.99 ಗರಸು ಹಾಕಿದ್ದು 30 ಟ್ರಿಪ್ x 145ರಂತೆ ರೂ. 7250.00</p> <p>6) ಶ್ರೀ ಟಿ.ಎಂ. ನಟರಾಜನ್ ಬಿಲ್ ದಿನಾಂಕ 06.01.99 ಕಲ್ಲು ಸಾಗಾಣಿಕೆ 138 ಟ್ರಿಪ್ x 120ರಂತೆ 16560.00</p> <p>7) ದಿನಗೂಲಿಗಳ ಕೂಲಿ 29.12.98 ರಿಂದ 04.01.99 ರೂ. 6500.00</p> <p>8) ಎಲೆಕ್ಟ್ರೀಷಿಯನ್ ಕೂಲಿ 01.01.99 ರಿಂದ 05.01.99 ರೂ. 980.00</p> <p>9) ಮೆ: ಶ್ರೀ ವಿನಾಯಕ ಎಲೆಕ್ಟ್ರಿಕಲ್ಸ್ ಬಿಲ್ ದಿನಾಂಕ 03.01.99 ಬಿಲ್ಲು ಟೇಪ್ ಕುರಿತು ರೂ.548.00</p> <p>10) ಮೆ: ಮಹೇಂದ್ರ ಎಲೆಕ್ಟ್ರಿಕಲ್ಸ್ ಬಿಲ್ ದಿನಾಂಕ 02.01.99 ವಿದ್ಯುತ್ ಸಾಮಗ್ರಿ ರೂ. 750.00</p> <p>11) ಶ್ರೀ ವಿನಾಯಕ ಎಲೆಕ್ಟ್ರಿಕಲ್ಸ್ ಬಿಲ್ ದಿನಾಂಕ 03.01.99 ರೂ.640.00</p> <p>12) ಮೆ: ಎಂ.ಕೆ. ಹಾರ್ಡ್‌ವೇರ್ ಬಿಲ್ ದಿನಾಂಕ 02.01.99 ರೂ. 17.00</p> <p>13) ಮೆ: ಶಕ್ತಿ ಕ್ಲಬ್ ಪ್ಲೇಟ್ ವರ್ಕ್ ಸಂಪೂರ್ಣ, ಬಿಲ್ ದಿನಾಂಕ:04.01.99 63 ಕೆ.ವಿ. ಜನರೇಟರ್ ಬಿಲ್ ದಿನಾಂಕ 04.01.99 63 ಕೆ.ವಿ ಜನರೇಟರ್ ಬಾಡಿಗೆ ಮುಂಗಡ. ರೂ. 500.00 ಒಟ್ಟು ರೂ. 189095.00</p> <p>ಮೇಲೆ ವಿವರಿಸಿದ ವೆಚ್ಚಗಳಿಗೆ ಕುರಿತಂತೆ ಈ ಕೆಳಗೆ ವಿವರಿಸಲಾದ ನ್ಯೂನತೆಗಳು ಕಂಡ ಬರುತ್ತದೆ.</p> <ol style="list-style-type: none"> 1. ಸಹಾಯಕ ಅಭಿಯಂತರರು ಇಷ್ಟೊಂದು ಮೊತ್ತದ ಮುಂಗಡವನ್ನು ಪಡೆದು ಸಹಾಯಕ ಅಭಿಯಂತರರು ಪ್ರತ್ಯೇಕ ಖಾತೆಗೆ ಜಮಾ ಮಾಡಿಕೊಂಡು ಆರ್ಥಿಕ ವ್ಯವಹಾರಗಳನ್ನು ನಿರ್ವಹಿಸುತ್ತಿರುತ್ತಿದ್ದು , ಕರ್ನಾಟಕ ಆರ್ಥಿಕ ಕಾಯಿದೆಯ ಅನುಚ್ಛೇದ 243ರ ಪ್ರಕಾರ ಹಾಗೂ ವಿಶ್ವವಿದ್ಯಾಲಯದ ಪರಿನಿಯಮ 45(3)ಕ್ಕೆ ವ್ಯತಿರಿಕ್ತವಾಗುತ್ತಿದೆ. 2. ಮುಂಗಡವನ್ನು ಪಡೆಯಲಾದ ಅಧಿಕಾರಿಯು ಸಹಾಯಕ ಅಭಿಯಂತರರು ಕಾರ್ಯನಿರ್ವಹಿಸುತ್ತಿದ್ದರೂ, ಸಹ ಪ್ಲಾನು ಎಸ್ಪೆಮೇಟು ತಯಾರಿಸಿ ಸಂಬಂಧಿಸಿದ ತಾಂತ್ರಿಕ ಅಧಿಕಾರಿಯಿಂದ ಮಂಜೂರಾತಿಯನ್ನು ಪಡೆದು ನಿಯಮಾನುಸಾರ ಟೆಂಡರ್ ಕರೆದು ಸ್ಪರ್ಧಾತ್ಮಕ ದರಪಟ್ಟಿ ಒಪ್ಪಿ ಕಾರ್ಯನಿರ್ವಹಿಸಬೇಕಾಗಿತ್ತು. ಇದರಿಂದ ಲೋಕೋಪಯೋಗಿ ಇಲಾಖೆಯ 'ಡಿ' ಕೋಡಿನಲ್ಲಿ ನಮೂದಿಸಿದ ಕಂಡಿಕೆ 167ನ್ನು ಪಾಲಿಸಲಾಗಿಲ್ಲ. 3. ಅ.ನಂ. ಬಿಲ್ಲನ್ನು ಪರಿಶೀಲಿಸಲಾಗಿ ಶಾಮಿಯಾನ ಹಾಕಲಾದ ಕ್ಷೇತ್ರ ದರ ಪ್ರತಿ ತಿಳಿಯಪಡಿಸಲಾಗಿಲ್ಲ. ಖುರ್ಚಿ ಶಾಮಿಯಾನ ಸಾಗಾಣಿಕೆಯ ಏರುವ ಇಳಿಸುವ ವೆಚ್ಚ ರೂ. 15000.00ಗಳನ್ನು ಕ್ಲೇಮ ಮಾಡಲಾಗಿದ್ದು, (ಹೊಸಪೇಟೆ) ರಿಂದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಜೂರಾದ ಡಿ.ಎಸ್.ಆರ್. ಪ್ರಕಾರ ಲಾರಿ ಬಾಡಿಗೆಯನ್ನು ಗಣನೆಗೆ ತೆಗೆದುಕೊಂಡರೆ ತೀರ ಹೆಚ್ಚೆಂದು ಎನಿಸುತ್ತಿದೆ. ಈ ಕುರಿತು ಸೂಕ್ತ ಕ್ರಮ ಜರುಗಿಸುವುದು ಸೂಕ್ತ. 4. ಅನುಕ್ರಮ ಸಂಖ್ಯೆ 5 ಮತ್ತು 6 ರನ್ವಯ ಶ್ರೀ ಟಿ.ಎಂ. ನಟರಾಜನ್ ಗುತ್ತಿಗೆದಾರರಿಗೆ 50 ಟ್ರಿಪ್ ಗರಸು ದರ 145 ರಂತೆ ಸ್ವಚ್ಛಗೊಳಿಸಿ ಕಲ್ಲು, ಮಣ್ಣು ಸಾಗಾಣಿಕೆ 138 ಟ್ರಿಪ್ ಪ್ರತಿಯೊಂದಕ್ಕೆ ರೂ. 120.00ರಂತೆ ಒಟ್ಟು ರೂ.23810 ನೀಡಲಾಗಿದ್ದು, ಗರಸನ್ನು ಸಾಗಾಣಿಕೆ ಮಾಡಿದ ಅಂತರ, ಕಸ ಸಾಗಾಣಿಕೆಯ ಅಂತರಗಳನ್ನು ನಮೂದಿಸಲಾಗಿಲ್ಲ. ಒಬ್ಬ ಗುತ್ತಿಗೆದಾರನಿಗೆ ಕೈ ಪಾವತಿಯ ಮೇಲೆ ಹಣ ಸಂದಾಯ ಮಾಡಲಾಗಿದೆ. ಅಂದಾಜು ಪತ್ರಿಕೆ ತಯಾರಿಸದೆ ಇರುವ ಕುರಿತು ಅಳತೆಯ ಪುಸ್ತಕದಲ್ಲಿ ತಯಾರಿಸಿದ್ದು ಕುರಿತು ವಿವರಿಸಬೇಕಲ್ಲದೆ ರಾಜಧನ ರೂ.131.00ನ್ನು ವಸೂಲಾತಿ ಮಾಡಲಾಗಿಲ್ಲ. ಸದರಿ ರಕಂಯನ್ನು ವಸೂಲಾತಿಗೆ ಸೂಚಿಸಲಾಗಿದೆ. 5. ದಿನಗೂಲಿಗಳ ಕೂಲಿ ರೂ.6500 ಅ.ನಂ 77: ಸಂದಾಯ ಮಾಡಿದ ಕುರಿತು ಕೂಲಿಯಾಳುಗಳಿಂದ 		
--	--	--

	<p>ಸ್ವೀಕೃತಿ ಪತ್ರಗಳಿರುವುದಿಲ್ಲ. ಕಾರಣ ರೂ.6500ನ್ನು ವಸೂಲಾತಿಗೆ ಸೂಚಿಸಲಾಗಿದೆ.</p> <p>6. ಅನುಕ್ರಮ ಸಂ.8 ದಿನಾಂಕ 01.01.99 ರಿಂದ 05.01.99ರ ವರೆಗೆ ಎಲೆಕ್ಟ್ರಿಕಲ್ಸ್‌ರವರಿಗೆ ಕೂಲಿ ರೂ. 980.00 ನೀಡಲಾಗಿದೆ. ಆದರೆ ಎಲ್ಲಾ ಎಲೆಕ್ಟ್ರಿಕಲ್ಸ್ ಕೆಲಸಗಳನ್ನು ಗುತ್ತಿಗೆ ನಿರ್ವಹಿಸಬೇಕಾಗಿರುವುದರಿಂದ ಹಾಗೂ ವಿಶ್ವವಿದ್ಯಾಲಯದ ತಾಂತ್ರಿಕ ಸಿಬ್ಬಂದಿ 3) ಎಲೆಕ್ಟ್ರೀಷಿಯನ್ ಇದ್ದಾಗ್ಯೂ ಸಹ ಸದರೀ ರೂ. 980 ವೆಚ್ಚವನ್ನು ಒಪ್ಪದೆ ವಸೂಲಾತಿಗೆ ಸೂಚಿಸಲಾಗಿದೆ.</p> <p>7. ಅನುಕ್ರಮ 4 ರನ್ವಯ ಮೆ: ಶಕ್ತಿ ಕ್ಲಬ್ ಫ್ಲೇಟ್ ವಕ್ಸ್ ಇವರಿಗೆ ಸಂದಾಯಮಾಡಬೇಕಾದ ಬಾಡಿಗೆ ರೂ. 7000ಗಳಲ್ಲಿ ಅನುಕ್ರಮ ನಂ.13ರಲ್ಲಿ ನೀಡಲಾದ ಮುಂಗಡ ಹಣ ರೂ. 500ಗಳನ್ನು ನೀಡಲಾದದ್ದನ್ನು ಕಡಿತಗೊಳಿಸಲಾಗಿಲ್ಲ. ಕಾರಣ ರೂ.500.00ಗಳನ್ನು ವಸೂಲಾತಿಗಾಗಿ ಸೂಚಿಸಲಾಗಿದೆ.</p> <p>8. ನುಡಿ ಹಬ್ಬದ ವೆಚ್ಚಗಳನ್ನು ಶೀರ್ಷಿಕೆ 610 ರಡಿಯಲ್ಲಿ ಭರಿಸಬೇಕಾಗಿದ್ದು ರೂ. 60001/-ಗಳನ್ನು ಶೀರ್ಷಿಕೆ 910ರಲ್ಲಿ ಭರಿಸಲಾಗಿದ್ದು ಸದರೀ ಶೀರ್ಷಿಕೆಗೆ ಲೆಕ್ಕ ಶೀರ್ಷಿಕೆ 610 ವರ್ಗಾವಣೆ ಮಾಡುವಂತೆ ಸೂಚಿಸಲಾಗಿದೆ.</p> <p>9. ಮೇಲೆ ವಿವರಿಸಲಾದ ನ್ಯೂನತೆಗಳ ಪ್ರಕಾರ ರೂ.1,81,115ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>		
81	<p>ನಿಯಮಬಾಹಿರವಾಗಿ ಖರ್ಚುಗಳನ್ನು ಖರೀದಿಸಿರುವ ಕುರಿತು:</p> <p>ಖರ್ಚಿನ ಪಾವತಿ ಸಂಖ್ಯೆ.452: ದಿನಾಂಕ 14.07.98 ರನ್ವಯ ರೂ. 19946ಗಳನ್ನು ಮೆ: ನಂದಿನಿ ವುಡ್ ವರ್ಕ್ಸ್, ಸಾಗರ ಇವರಿಂದ 100 ಸಾಗವಾಣಿ ಖರ್ಚು 1ಕ್ಕೆ 1865-00 ಸಂದಾಯ ಮಾಡಲಾಗಿದ್ದು, ಈ ಕೆಳಗೆ ವಿವರಿಸಿದಂತೆ ನ್ಯೂನತೆಗಳೂ ಕಂಡು ಬರುತ್ತದೆ.</p> <ol style="list-style-type: none"> 1. ದೊಡ್ಡ ಪ್ರಮಾಣದ ಸಾಮಗ್ರಿಗಳನ್ನು ಖರೀದಿಸುವಾಗ ಲೋಕೋಪಯೋಗಿ ಕಾಮಗಾರಿಗಳ ಕಂಡಿಕೆ ರನ್ವಯ ಟೆಂಡರ್ ಕರೆಯಲಾಗಿಲ್ಲ. ಇದರಿಂದ ವಿಶ್ವವಿದ್ಯಾಲಯಕ್ಕೆ ಸ್ಪರ್ಧಾತ್ಮಕ ದರಗಳ ಲಾಭ ಕಟ್ಟಿದೆಯೋ ಹೇಗೆಂಬ ಕುರಿತು ಹೇಳಲಿಕ್ಕಾಗದು. ಈಗ ಸಂದಾಯ ಮಾಡಿದ ದರಕೂ 1865 ಸೂಕ್ತವೋ ಎಂಬ ಬಗ್ಗೆ ಯಾವುದೇ ದೃಢೀಕೃತ ದಾಖಲಾತಿ ಇಲ್ಲ. 2. ದರಗಳನ್ನು ಕರೆಯುವ ಕುರಿತು ಸ್ಥಳೀಯ ದಿನಪತ್ರಿಕೆಗಳಲ್ಲಿ ಸಹ ಪ್ರಚುರಪಡಿಸಲಾಗಿಲ್ಲ. ದರಪಟ್ಟಿಗಳನ್ನು ಕರೆಯುವ ಕುರಿತು ದಾಖಲಾತಿಗಳನ್ನು ಒದರಿಸುವ ಕುರಿತಂತೆ ಆಕ್ಷೇಪಣೆ ಪತ್ರ ನಂ.3 ದಿನಾಂಕ :29.12.99 ರಂದು ನೀಡಲಾಗಿದ್ದರೂ ಸಹ ಯಾವುದೇ ಕ್ರಮ ಜರುಗಿಸಲಾಗಿಲ್ಲ. 3. ಸಾಮಗ್ರಿಗಳನ್ನು ಕೊಳ್ಳುವ ಪೂರ್ವದಲ್ಲಿ ಸಣ್ಣ ಕೈಗಾರಿಕಾ ಇಲಾಖೆಯವರನ್ನು ಸಂಪರ್ಕಿಸಲಾಗಿಲ್ಲ. ಅಥವಾ ಸೆಂಟ್ರಲ್ ಜೈಲ್, ಬಳ್ಳಾರಿ, ಬೆಳಗಾಂ ಇವರಿಂದ ಸಾಮಗ್ರಿಗಳನ್ನು ಪೂರೈಸುವ ಕುರಿತು ಸಂಪರ್ಕಿಸಬಹುದಾಗಿತ್ತು; ಅಥವಾ ಸರ್ಕಾರದ ಸ್ಟೋರ್ ಪರ್ಚೇಸಿಂಗ್ ಇಲಾಖೆಯನ್ನು ಸಹ ಸಂಪರ್ಕಿಸಲಾಗಿಲ್ಲ. 4. ಪುರವಾಣಿದಾರರಿಗೆ ಕ್ರಾಸ್ ಚೆಕ್ ನೀಡುವ ಬದಲಾಗಿ ಡಿಮಾಂಡ್ ಡ್ರಾಫ್ಟ್ ನೀಡಲಾದ ಕುರಿತು ವಿವರಿಸಬೇಕು. 5. ಜಂಗಮ ಅಸ್ತಿಗೆ ನಮೂದಿಸಲಾದ ಕುರಿತು ದಾಖಲೆಯಿಲ್ಲ. ಮೇಲೆ ವಿವರಿಸಲಾದ ನ್ಯೂನತೆಗಳನ್ವಯ ರೂ.1,99,460.00ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ. 		
82	<p>ಆಡಳಿತ ಕಟ್ಟಡಕ್ಕೆ ಕೂಲರ್‌ಗಳನ್ನು ಕೊಂಡ ಕುರಿತು</p> <p>ಆಡಳಿತ ಕಚೇರಿಯಲ್ಲಿ ಏರ್ ಕೂಲರ್‌ಗಳನ್ನು ಅಳವಡಿಸುವ ಕುರಿತು ಕಾರ್ಯ ಸಮಿತಿಯ ಸಭೆ 52 ನಡವಳಿಗೆ ನಂ-7 ದಿನಾಂಕ 17.08.98 ರನ್ವಯ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಸದರಿ ಉದ್ದೇಶಕ್ಕಾಗಿ ಸಹಾಯಕ</p>	'ಟ	

	<p>ಕುಲಸಚಿವರಿಗೆ ಚೆಕ್ ನಂ.255381 ದಿನಾಂಕ 15.06.97 ರಂದು ರೂ.25500.00ಗಳ ಮುಂಗಡ ನೀಡಲಾಗಿದ್ದು, ಏರ್ ಕೂಲರ್ ಪುರವರೆಯ ಮೊತ್ತ ರೂ. 31000.00ಗಳಾಗಿದ್ದು ಇನ್ನೂಳಿದ ರಕಂ ರೂ. 5500.00ಗಳನ್ನು ಉಪಕುಲಸಚಿವರಾದ ಶ್ರೀ ಎಸ್.ಸಿ. ರಮೇಶ್‌ವರಿಗೆ ನೀಡಲಾಗಿದ್ದು, ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲಿಸಲಾಗಿ ಈ ಕೆಳಗೆ ವಿವರಿಸಲಾದ ನ್ಯೂನತೆಗಳು ಕಂಡು ಬರುತ್ತದೆ.</p> <ol style="list-style-type: none"> 1. ಎಸ್ಸಿಮೇಟ್ ತಯಾರಿಸಿ ತಾಂತ್ರಿಕ ಮಂಜೂರಾತಿಗಳನ್ನು ಪಡೆಯಲಾಗಿಲ್ಲ. 2. ದರಪಟ್ಟಿಗಳನ್ನು ಕರೆಯಲಾದ ಕುರಿತು ಕೂಡಲೇ ದಾಖಲಾತಿಯಿಂದ ಕಾರಣ ದರಪಟ್ಟಿಗಳನ್ನು ಪಡೆಯಲಾಗಿದ್ದು ನಿಜವಾದ ಸ್ಪರ್ಧಾತ್ಮಕ ಕರಗಳ ಲಾಭವು ವಿಶ್ವವಿದ್ಯಾಲಯಕ್ಕೆ ಕಟ್ಟಿದೆ ಎಂದು ಕಂಡು ಹಿಡಿಯಲಾಗದು. 3. ಮೆ: ಪ್ರಕಾಶ ಎಲೆಕ್ಟ್ರಿಕಲ್ಸ್ ಹೊಸಪೇಟೆ ಇವರಿಂದ 4 ಎರ್ ಕೂಲರ್‌ಗಳು (2 x 7200+1 x8300+1x 7200+2 ಕೆಪಾನೆಟರ್ x550= 31000.00ಗಳು ಪೂರೈಕೆ ಬಿಲ್ ದಿನಾಂಕ:13.06.97 ಎಂದು ಬಿಲ್ಲುಗಳ ಮೇಲೆ ನಮೂದಿಸಲಾಗಿದ್ದು, ದಾಸ್ತಾನು ರಿಜಿಸ್ಟ್ರಾರ್ ನಂ.4 ಪಾಸ್ ನಂ.264 ಹಾಗೂ 260ಗಳಲ್ಲಿ ಜಮಾ ತೆಗೆದುಕೊಳ್ಳಲಾಗಿದ್ದು, ದಿನಾಂಕ 17.09.98 ರನ್ವಯ ಮುಂಗಡ ಹೊಂದಾಣಿಕೆ ಮಾಡಿಕೊಳ್ಳಲಾಗಿದ್ದು, ಕಾರ್ನಾಟಕ ಆರ್ಥಿಕ ಸಂಹಿತೆ ಅನುಚ್ಛೇದ 242ರ ಉಲ್ಲಂಘನೆ ಮಾಡಿದಂತಾಗಿದೆ. 4. ಸದರೀ ಸಾಮಗ್ರಿಗಳನ್ನು ಅಳವಡಿಸಲಾದ ಕುರಿತು ಅಳತೆಯ ಪುಸ್ತಕದಲ್ಲಿ ನಮೂದಿಸಲಾಗಿಲ್ಲ. 5. ಮಾರಾಟ ತೆರಿಗೆ ರೂ. 1240.00+ ಆದಾಯ ತೆರಿಗೆ ರೂ. 1240.00ಗಳನ್ನು ಬಿಲ್ಲಿನಲ್ಲಿ ಕಡಿತಗೊಳಿಸಲಾಗಿದ್ದ ಕಾರಣ ರೂ.1860.00ಗಳನ್ನು ವಸೂಲಾತಿ ಮಾಡಿ ಸರ್ಕಾರದ ಆಯಾ ಸಂಬಂಧಪಟ್ಟ ಶೀರ್ಷಿಕೆಗಳಿಗೆ ಜಮಾ ಮಾಡಬೇಕು. 6. ಕಂಡಿಕೆ 1 ರಿಂದ 4 ರ ವರೆಗಿನ ನ್ಯೂನತೆಗಳ ಕಾರಣ ರೂ.31000/-ಗಳನ್ನು ಆಕ್ಷೇಪಣೆಉಯಲ್ಲಿಡಲಾಗಿದೆ. 		
83	<p>ದೀಪಸ್ತಂಭದ ಮೇಲೆ ಫೈಬರ್ ಗ್ಲೇಸ್ ಡೂಮ್ (ಕಳಿಸಿ) ಕೂಡಿಸಿದ ಕುರಿತು.</p> <p>ದೀಪಸ್ತಂಭದ ಮೇಲೆ ಫೈಬರ್‌ಗ್ಲಾಸ್ ಡೂಮ್ (ಕಳಿಸಿ) ಕೂಡಿಸುವ ಕುರಿತು ಸಹಾಯಕ ಕುಲಸಚಿವರು, ಅಭಿವೃದ್ಧಿ ವಿಭಾಗ ಇವರು ಚೆಕ್ ನಂ.256454 ದಿನಾಂಕ 03.10.97 ರನ್ವಯ ರೂ. 10000.00 ಮತ್ತು ಚೆಕ್ ನಂ 257298 ದಿನಾಂಕ 15.12.97 ರನ್ವಯ ರೂ. 5000.00 ಒಟ್ಟು ರೂ. 15000.00 ಗಳ ಮುಂಗಡ ಹಣ ಪಡೆದು ಮುಂಗಡಕ್ಕೆ ಪ್ರತಿಯಾಗಿ ಒಟ್ಟು ರೂ. 36966.00ಗಳ ಖರ್ಚಿನ ಪಾವತಿಗಳನ್ನು ಸಲ್ಲಿಸಿ ಹೆಚ್ಚಾಗಿ ವೆಚ್ಚ ಮಾಡಲಾದ ರೂ. 21966.00ಗಳನ್ನು ಖರ್ಚಿನ ಪಾವತಿ ನಂ 993 ದಿನಾಂಕ 26.11.98 ರಂದು ಪಡೆಯಲಾಗಿದ್ದು ಈ ಖರ್ಚಿನ ಪಾವತಿಗಳನ್ನು ಪರಿಶೀಲಿಸಲಾಗಿ ಈ ಕೆಳಗೆ ವಿವರಿಸಿದ ನ್ಯೂನತೆಗಳು ಕಂಡು ಬರುತ್ತಿವೆ.</p> <p>ಖರ್ಚಿನ ಪಾವತಿ ವಿವರಗಳು:-</p> <ol style="list-style-type: none"> 1. ಸ್ತಂಭ ನಿರ್ಮಿಸುವ ಕಾರ್ಯವನ್ನು ತಾಂತ್ರಿಕ ಶಾಖೆಯಿಂದ ನಿರ್ವಹಿಸಲಾಗಿದ್ದು ಸದರೀ ಕಾರ್ಯವು ಸಹ ತಾಂತ್ರಿಕತೆಯಿಂದ ಕೂಡಿದ್ದು, ಒಂದೇ ಅಂದಾಜು ತಯಾರಿಸಿ ಟೆಂಡರ್ ಕರೆದು ಕಾರ್ಯವು ಸಹ ತಾಂತ್ರಿಕತೆಯಿಂದ ಕೂಡಿದ್ದು, ಒಂದೇ ಅಂದಾಜು ತಯಾರಿಸಿ ಟೆಂಡರ್ ಕರೆದು ಕಾರ್ಯನಿರ್ವಹಿಸದೇ ಇರುವ ಕುರಿತು ವಿವರಿಸಬೇಕು. <p>ಅ) ವಿನ್ಯಾಸ ಕಲಾವಿದ ಆರ್ಟ್, ಬೆಂಗಳೂರು, ಇವರಿಗೆ 4.5 ಅಡಿ ಎತ್ತರದ ಫೈಬರ್ ಡೂಮು ಪೂರೈಕೆ ಬಿಲ್ಲು ಕ್ರ.ಸಂ ಇಲ್ಲ ದಿನಾಂಕ 30.08.97 ರೂ. .30000.00</p> <p>ಬ) ದೀಪಸ್ತಂಭಕ್ಕೆ ಗಿರಣಿ ಕಟ್ಟುವ ಕೂಲಿ ಬಿಲ್ ದಿನಾಂಕ 02.12.97 ರೂ.500.00</p> <p>ದ) ರಾಜನ್ ಟ್ರಾನ್ಸ್ ಪೋರ್ಟ್, ಮೈಸೂರು, ಸಾಗಾಣಿಕೆ ವೆಚ್ಚ ಬಿಲ್ಲು ದಿನಾಂಕ 27.09.97 ರೂ.3500.00</p>		

<p>ಡ)ದೀಪಸ್ತಂಭಕ್ಕೆ ಡೂಮು ಖರೀದಿಸುವ ಕೆಲಸಕ್ಕೆ ಶ್ರೀ ಕೆ.ಕೆ ಮಕಾಳಿ ಇವರಿಗೆ, ಪ್ರವಾಸಭತ್ಯೆ ದಿನಾಂಕ:17.09.97 ರೂ. 1140.00</p> <p>ಇ) ಶ್ರೀ ವಿ.ಎಲ್. ಶೇಖರಮಹಮ್ಮದ್, ಹೊಸಪೇಟೆ ಡೂಮು ಪೈಪ್ ಕ್ಲಾಂಪ್ ಖರೀದಿ ದಿನಾಂಕ:29.08.97 ರೂ. 1700.00</p> <p>ಈ) ಡೂಂ ಕೆಲಸಕ್ಕಾಗಿ ಬೆಂಗಳೂರಿನಲ್ಲಿ ರಿಕ್ವಾ ಚಾರ್ಜ್ ರೂ.126.00</p> <p style="text-align: right;">ಒಟ್ಟು ರೂ. 36966.00</p> <p>2) ಮೇಲೆ ವಿವರಿಸಲಾದ ಎಲ್ಲಾ ಖರ್ಚಿನ ಪಾವತಿಗಳನ್ನು ಪರಿಶೀಲಿಸಲಾಗಿ ಸಹಾಯಕ ಕುಲಸಚಿವರು ಮುಂಗಡವನ್ನು ಪಡೆಯುವ ಪೂರ್ವದಲ್ಲಿಯವು, ಅಂದರೆ ದಿನಾಂಕ ಹಣ ಸಂದಾಯ, ಅವರಿಂದ ಮಾಡಲ್ಪಟ್ಟಿದೆ ಎಂಬ ಕುರಿತು ವಿವರಿಸಬೇಕು.</p> <p>3) ಮೆ: ವಿನ್ಯಾಸ ಕಲಾವಿದ ಅಟ್, ಬೆಂಗಳೂರು, ಇವರ ದರ ಪಟ್ಟಿಯನ್ನು ಪರಿಶೀಲಿಸಲಾಗಿ ಡೂಮು ಕಿಮ್ಮತ್ತಿನ ಪ್ರತಿ ಶೇ.50 ರಂತೆ ಮುಂಗಡ ಕೇಳಲಾಗಿದೆ. ಆದರೆ ಪೂರ್ತಿ ಹಣ ರೂ.30000/-ಗಳ ನೀಡುವ ಅಗತ್ಯವೇನಿತ್ತು. ಅಲ್ಲದೇ ಸದರಿಯವರಿಂದ ಹಣ ಸ್ವೀಕೃತಿಯ ಮೇಲೆ ಆದಾಯ ತೆರಿಗೆಯ ಚೀಟಿಯ ಮೇಲೆ ಸಹಿ ಇರುವುದಿಲ್ಲ. ಖರೀದಿ ಮೊತ್ತವನ್ನು ಚೆಕ್‌ನ ಮುಖಾಂತರ ಕರ್ನಾಟಕ ಆರ್ಥಿಕ ಸಂಹಿತೆಗೆ ವ್ಯತಿರಿಕ್ತವಾಗಿದೆ.</p> <p>4) ದಿನಾಂಕ 27.09.97 ರಂದು ಸಾಗಾಣಿಕೆ ವೆಚ್ಚ ಕುರಿತು ರೂ.3500.00ಗಳನ್ನು ಸಂದಾಯ ಮಾಡಲಾಗಿದ್ದು ದರಪಟ್ಟಿಯನ್ನು ಕರೆದಿಲ್ಲ. ಕಾರಣ ಸ್ಪರ್ಧಾತ್ಮಕ ಧರಣಿಯ ಲಾಭಕಟ್ಟಿದೆ ಎಂದು ಹೇಳಲಿಕ್ಕಾಗದು.</p> <p>5) ದಿನಾಂಕ 17.09.97 ರಂದು ದೀಪಸ್ತಂಭ ಡೂಮು ಕೆಲಸಕ್ಕಾಗಿ ಶ್ರೀ ಕೆ.ಕೆ. ಮಕಾಳಿಯವರು, ಬೆಂಗಳೂರಿಗೆ ದಿನಾಂಕ 17.09.97 ರಿಂದ 19.09.97 ರವರೆಗೆ ಪ್ರವಾಸ ಕೈಗೊಳ್ಳಲಾಗಿದ್ದು, ಹೊಸಪೇಟೆಯಿಂದ ಬೆಂಗಳೂರಿಗೆ ಪ್ರಥಮ ದರ್ಜೆ ರೈಲು ಪ್ರವಾಸ ದರ ರೂ. 530.00ರಂತೆ ರೂ.1060.00ಕ್ಕೇಮು ಮಾಡಲಾಗಿದ್ದು, ರೈಲು ಪ್ರಥಮ ದರ್ಜೆಯಲ್ಲಿ ಪ್ರಯಾಣಿಸಿದ ಕುರಿತು ಟಿಕೆಟ್ ನಂ. ಹಾಜರುಪಡಿಸಲಾಗಿಲ್ಲ. ಕಾರಣ ಬಸ್ ಪ್ರಯಾಣ ವೆಚ್ಚ ರೂ.92+92 ರೂ.184.00 ಕ್ಕಿಂತ ಹೆಚ್ಚಿಗೆ ಪಡೆಯಲಾದರೂ 876.00 (ರೂ. 1060-184)ಗಳನ್ನು ವಸೂಲಾತಿಗೆ ಸೂಚಿಸಲಾಗಿದೆ. ಅಲ್ಲದೆ ಪ್ರಯಾಣ ಭತ್ಯೆಯ ಬಿಲ್ಲು ಹಣಕಾಸು ಅಧಿಕಾರಿಗಳಿಂದ ಪಾಸು ಆಗಿರುವುದಿಲ್ಲ.</p> <p>6) ಖರ್ಚಿನ ಪಾವತಿಗಳ ಕ್ರ.ಸ(6) ಇವರಿಂದ ಮಾರಾಟ ತೆರಿಗೆ ರೂ.1200 ಹಾಗೂ ಆದಾಯ ತೆರಿಗೆ ರೂ. 600 ಹೀಗೆ ಒಟ್ಟು ರೂ.1800/-ಗಳನ್ನು ಅ.ಸಂ.ಕ್ರ ಇವರಿಂದ ರೂ.70 ಆದಾಯ ತೆರಿಗೆ ಬಿಲ್ಲುಗಳಲ್ಲಿ ಕಡಿತಗೊಳಿಸಲಾಗಿಲ್ಲ. ಕಾರಣ ಸಂಬಂಧಿಸಿದವರಿಂದ ರೂ. 1870ಗಳನ್ನು ವಸೂಲಾತಿ ಮಾಡಿ ಸರ್ಕಾರಕ್ಕೆ ಭರಣಾ ಮಾಡಬೇಕು.</p> <p>7) ಸದರಿ ಕಾಮಗಾರಿಯು ಅಳತೆಯ ಪುಸ್ತಕದಲ್ಲಿ ನಮೂದಿಸಲಾಗಿಲ್ಲ..</p> <p>8)ಡೂಮು ಪೂರೈಕೆದಾರರು ದಿನಾಂಕ:0310.97ರಂದು ಪುರವಾಣಿ ಮಾಡಲಾಗಿದ್ದರೂ ದಿನಾಂಕ 27.02.97ರಂದು ಸಾಗಾಣಿಕೆ ಮಾಡಲಾಗಿದ್ದರೂ, ಸಹ ದಾಸ್ತಾನು ರಿಜಿಸ್ಟ್ರಾರ್‌ಗೆ ದಿನಾಂಕ: 17.01.98ಕ್ಕೆ ಜಮಾ ತೆಗೆದುಕೊಳ್ಳಲಾಗಿದೆ.</p> <p>9) ಮುಂಗಡಗಳನ್ನು ದಿನಾಂಕ 03.10.97 ಹಾಗೂ ದಿನಾಂಕ 15.12.97 ರಂದು ಪಡೆಯಲಾಗಿದ್ದರೂ ಡೂಮ್ ಕೂಡಿಸುವ ಕೆಲಸ ದಿನಾಂಕ 02.12.97 ರಂದು ಮುಕ್ತಾಯವಾಗಿದ್ದರೂ, ಸಹ ಹೊಂದಾಣಿಕೆಯನ್ನು ದಿನಾಂಕ 26.11.98 ರಂದು ಮಾಡಲಾಗಿದ್ದುಮ ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಛೇದ 243 ಹಾಗೂ ಪರಿನಿಯಮ 45(3) ವ್ಯತಿರಿಕ್ತವಾಗಿದೆ.</p> <p>ಮೇಲೆ ವಿವರಿಸಲಾದ ನ್ಯೂನತೆಗಳ ಕಾರಣ ರೂ. 36,966ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>		
--	--	--

84	<p>ಮೆ: ನಂದಿನಿ ವುಡ್ ಇಂಡಸ್ಟ್ರೀಸ್, ಸಾಗರ ಇವರ ಖರೀದಿ ಬಿಲ್ಲಿನಲ್ಲಿ ಕಡಿಮೆ ಆದಾಯ ತೆರಿಗೆ ಮಾರಾಟ ತೆರಿಗೆಗಳನ್ನು ವಸೂಲಾತಿ ಕುರಿತು.</p> <p>ಖರ್ಚಿನ ಪಾವತಿ ಸಂಖ್ಯೆ: 1185: ದಿನಾಂಕ 18.01.99ರನ್ವಯ ಸನ್.1997-98ನೇ ಸಾಲಿನಲ್ಲಿ ನಂದಿನಿ ವುಡ್ ಇಂಡಸ್ಟ್ರೀಸ್ ಇವರಿಂದ ವಸೂಲಾತಿ ಮಾಡಿದ ರೂ.11928 ಆದಾಯ ತೆರಿಗೆ ರೂ. 34121ಗಳ ಮಾರಾಟ ತೆರಿಗೆ ಹೀಗೆ ಒಟ್ಟು ರೂ. 46049.00ಗಳನ್ನು ಸಂಬಂಧಿಸಿದ ಶೀರ್ಷಿಕೆಗಳಿಗೆ ಭರಣಾ ಮಡಲಾಗಿದೆ. ಆದರೆ ಸನ್ 1997-98ರ ಪುರವಣಿ ಬಿಲ್ಲುಗಳನ್ನು ಪರಿಶೀಲಿಸಲಾಗಿದೆ. ಖರ್ಚಿನ ಪಾವತಿ ನಂ.83: ದಿನಾಂಕ:29.08.97ರ ಬಿಲ್ಲು ರಶೀದಿ ರೂ.400030ಗಳ ಬಿಲ್ಲಿನಲ್ಲಿ ರೂ.16000.00 ಮಾರಾಟ ತೆರಿಗೆ ರೂ.8000 ಆದಾಯ ತೆರಿಗೆಗಳನ್ನು ಕಡಿತಗೊಳಿಸುವ ಬದಲಾಗಿ ಅನುಕ್ರಮವಾಗಿ ರೂ.14000.00 ಮಾರಾಟ ತೆರಿಗೆ ಹಾಗೂ ರೂ.7000/- ಆದಾಯ ತೆರಿಗೆಯನ್ನು ಲೆಕ್ಕ ಹಾಕಿ ಮುರಿಯಲಾಗಿದೆ. ಇದರಿಂದ ರೂ. 1000 ಆದಾಯ ತೆರಿಗೆ ರೂ.2000.00 ಮಾರಾಟ ತೆರಿಗೆ ಕಡಿಮೆ ಕಡಿತಗೊಳಿಸಿದಂತಾಗಿದ್ದು, ಸದರಿ ರೂ 3000ಗಳನ್ನು ಸಂಬಂಧಿಸಿದ ಪುರವಣಿದಾರರಿಂದ ಒಟ್ಟು ರೂ. 3000ಗಳನ್ನು ವಸೂಲಾತಿ ಮಾಡಿ ಸರ್ಕಾರಕ್ಕೆ ಭರಣಾ ಮಾಡಬೇಕು.</p>		
85	<p>ಗ್ರಂಥಾಲಯ ಕಟ್ಟಡದ ರಿಪೇರಿ ಕುರಿತು:</p> <p>ಖರ್ಚಿನ ಪಾವತಿ ನಂ. 457 ದಿನಾಂಕ: 15.07.98ರನ್ವಯ ರೂ. 50000.00ಗಳನ್ನು ಹಾಗೂ ಖರ್ಚಿನ ಪಾವತಿ ಸಂಖ್ಯೆ: 497 ದಿನಾಂಕ 24.07.98 ರನ್ವಯ ರೂ. 60000.00 ಹೀಗೆ ಒಟ್ಟು ರೂ.1,10,000.00ಗಳನ್ನು ಮೆ; ಕಡೂರ್ ಇಂಜಿನಿಯರಿಂಗ್ ಪ್ರೈ.ಲಿ., ಕಡೂರು ಇವರಿಗೆ ಗ್ರಂಥಾಲಯ ಕಟ್ಟಡದ ರಿಪೇರಿ ಕುರಿತು ಸಂದಾಯ ಮಾಡಲಾಗಿದ್ದು, ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲಿಸಿದಾಗ ಈ ಕೆಳಗೆ ವಿವರಿಸಲಾದ ನ್ಯೂನತೆಗಳು ಕಂಡು ಬರುತ್ತವೆ.</p> <ol style="list-style-type: none"> 1. ಕಟ್ಟಡದ ರಿಪೇರಿ ಕುರಿತು ಪ್ಲಾನು ಎಸ್ಪಿಮೇಟ್‌ಗಳನ್ನು ತಯಾರಿಸಲಾಗಿಲ್ಲ. 2. ತಾಂತ್ರಿಕ ಮಂಜೂರಾತಿಯನ್ನು ಪಡೆಯಲಾಗಿಲ್ಲ. 3. ಟೆಂಡರ್ ಕರೆಯಲಾಗಿಲ್ಲ ಅಥವಾ 4. ದರಪಟ್ಟಿಗಳನ್ನು ಸಹ ಕರೆಯಲಾಗಿಲ್ಲ. 5. ಕಾಮಗಾರಿಯನ್ನು ನಿರ್ವಹಿಸಲಾದ ಕುರಿತು ಅಳತೆಯ ಪುಸ್ತಕದಲ್ಲಿ ನಮೂದು ಮಾಡಿರುವುದಿಲ್ಲ. 6. ಬಿಲ್ಲನ್ನು ಲೆಟರ್ ಪ್ಯಾಡಿನ ಮೇಲೆ ನೀಡಲಾಗಿದೆ. ನಿಗದಿತ ನಮೂನೆಯಲ್ಲಿ ಬಿಲ್ಲು ತಯಾರಿಸಿ ಹಣ ಸಂದಾಯ ಮಾಡಲಾಗಿಲ್ಲ. 7. ಬಿಲ್ಲಿನಲ್ಲಿ ಆದಾಯ ತೆರಿಗೆ ಹಾಗೂ ಮಾರಾಟ ತೆರಿಗೆಗಳನ್ನು ವಸೂಲಾತಿ ಮಾಡಲಾಗಿಲ್ಲ. ರೂ. 2200.00 ಆದಾಯ ತೆರಿಗೆ ರೂ. 3300.00 ಮಾರಾಟ ತೆರಿಗೆ ಹೀಗೆ ಒಟ್ಟು ರೂ.5500.00ಗಳನ್ನು ವಸೂಲಾತಿಗೆ ಸೂಚಿಸಲಾಗಿದೆ. <p>ಮೇಲೆ ವಿವರಿಸಲಾದ ನ್ಯೂನತೆಗಳನ್ವಯ ರೂ.110000.00ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>		
86	<p>ಪ್ರವೇಶದ್ವಾರ ಮಂಟಪ ರಚಿಸುವ ಕುರಿತು:-</p> <p>ಖರ್ಚಿನ ಪಾವತಿ ಸಂ 135: ದಿನಾಂಕ: 27.05.98 ರನ್ವಯ ರೂ. 97426.00 ಒಟ್ಟು ಬಿಲ್ಲಿನ ಪ್ರತಿಶತ 75/-ರಷ್ಟು (129901.00) ಅಂದರೆ ಬಿಲ್ಲನ್ನು ಕವಿವಿ ಪ್ರವೇಶ ದ್ವಾರ ಮಂಟಪ ರಚಿಸುವ ಕುರಿತು ಶ್ರೀ.ಟಿ.ಎಂ. ನಟರಾಜನ್ ಗುತ್ತಿಗೆದಾರರಿಗೆ ಸಂದಾಯ ಮಾಡಲಾಗಿದ್ದು, ಈ ಕೆಳಗೆ ವಿವರಿಸಿದ ನ್ಯೂನತೆಗಳು ಕಂಡು ಬರುತ್ತಿದೆ.</p> <ol style="list-style-type: none"> 1. ಇದೇ ಕಾರ್ಯ ಕುರಿತು ಈಗಾಗಲೇ ದಿನಾಂಕ 15.10.97 ರಂದು 277357.00 ರೂಗಳನ್ನು ಸಂದಾಯ ಮಾಡಲಾಗಿದ್ದು ಈಗ ಮತ್ತೆ ಅದೇ ಕಾಮಗಾರಿಗಾಗಿ ಮತ್ತೆ ರೂ.129901.00 ರೂಗಳ ಮೊತ್ತದ 		

	<p>ಕೈಗೊಳ್ಳುವ ಬಜೆಟ್ ಮೇನಿಲ್ ಎಂಬ ಕುರಿತು ವಿವರಿಸಲಾಗಿಲ್ಲ. ಈಗಾಗಲೇ ಅಂದಾಜು ಪತ್ರಿಕೆಯನ್ನಯ ಕಾರ್ಯನಿರ್ವಹಿಸಲಾಗಿದೆಯೇ? ಹೇಗೆ ಮೂಲ ಅಂದಾಜಿಗೆ ವ್ಯತ್ಯಾಸಗಳು ಎನಿಸಿದ್ದರೂ ಅವುಗಳ ವಿವರಣೆ (ಡೆಲಿಯರಿನ್ ಸ್ಟೇಟ್‌ಮೆಂಟ್ ಮೆಂಟ್) ನೀಡಿ ಸಂಬಂಧಿಸಿದ ಅಧಿಕಾರಿಗಳಿಂದ ತಾಂತ್ರಿಕ ಮಂಜೂರಾತಿಯನ್ನು ಪಡೆಯಲಾಗಿಲ್ಲ.</p> <p>2. ಎರಡೂ ಒಂದೇ ಕಾಮಗಾರಿಯಾಗಿದ್ದರೂ ಒಂದೇ ಅಂದಾಜು ಪತ್ರಿಕೆಗಳನ್ನು ತಯಾರಿಸಿ ಸಂಬಂಧಿಸಿದ ಅಧಿಕಾರಿಗಳಿಂದ ತಾಂತ್ರಿಕ ಮಂಜೂರಾತಿಯನ್ನು ಪಡೆಯದೆಯಿರುವ ಕುರಿತು ವಿವರಿಸಬೇಕು.</p> <p>3. ಪ್ಲಾನ್ ಎಸ್ಪಿಮೇಟ್ ತಯಾರಿಸಿ ಮಂಜೂರಾತಿಯನ್ನು ಪಡೆಯಲಾಗಿಲ್ಲ.</p> <p>4. ಟೆಂಡರ್ ಕರೆಯಲಾಗಿಲ್ಲ</p> <p>5. ಕಾಮಗಾರಿ ಆದೇಶ ನೀಡಲಾಗಿಲ್ಲ.</p> <p>6. ಶೇ. 5 ಭದ್ರತಾ ಠೇವಣಿ ಪಡೆಯಲಾಗಿಲ್ಲ.</p> <p>7. ಕಾಮಗಾರಿ ಮುಕ್ತಾಯಗೊಂಡ ಕುರಿತು ಪ್ರಯಾಣ ಪತ್ರ ಇರುವುದಿಲ್ಲ.</p> <p>8. ರಾಜಧನ ಒಟ್ಟು ಮೊತ್ತ ರೂ.353.00 ಆಗುತ್ತಿದ್ದು, ಅದರ ಬದಲಾಗಿ ರೂ.220 ಮುರವಳಿ ಮಾಡಲಾಗಿದೆ. ರಶೀದಿ ರೂ. 135ಗಳನ್ನು ಸಂಬಂಧಿಸಿದ ಗುತ್ತಿಗೆದಾರರಿಂದ ರಾಜಧನ ವಸೂಲಾತಿ ಮಾಡಿ ಸರ್ಕಾರಕ್ಕೆ ಭರಣಾ ಮಾಡಬೇಕು.</p> <p>ಮೇಲೆ ವಿವರಿಸಿದ ನ್ಯೂನತೆಗಳ ಕಾರಣ ರೂ. 97426.00ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>		
87	<p>ಕೂಡಲ ಸಂಗಮ, ತುಂಗಭದ್ರ ಕಟ್ಟಡಗಳ ಛಾವಣಿಗಳಿಗೆ ಕ್ಲೇ ಟಾಯಿಲ್ಸ್ ಹೊಂದಿಸುವ ಕುರಿತು.</p> <p>ಅಂದಾಜು ವೆಚ್ಚ:- ರೂ. 251154.00</p> <p>ಆಡಳಿತಾತ್ಮಕ ಮಂಜೂರಾತಿ ಕಟ್ಟಡ ಸಲಹಾ ಸಮಿತಿ ಸಭೆಯ ನಡವಳಿಕೆ ಸಂ(3) (ಅ) ದಿನಾಂಕ 17.09.96 ತಾಂತ್ರಿಕ ಮಂಜೂರಾತಿ ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆಯಲಾಗಿಲ್ಲ. ಗುತ್ತಿಗೆದಾರರು : ಶ್ರೀ ಟಿ.ಎಂ. ನಟರಾಜನ್, ಕಮಲಾಪುರ ತುಂಡು ಗುತ್ತಿಗೆದಾರರ ಮೇಲೆ.</p> <p>ಮೇಲೆ ವಿವರಿಸಲಾದ ಕಟ್ಟಡಗಳ ಮೇಲ್ಛಾವಣಿಗಳಿಗೆ ಕ್ಲೇ ಟೈಲ್ಸ್ ಕೂಡಿಸುವ ಕುರಿತಂತೆ ಈ ಕೆಳಗೆ ವಿವರಿಸಿದಂತೆ ಗುತ್ತಿಗೆದಾರ ಶ್ರೀ ಟಿ.ಎಂ ನಟರಾಜನ್ ಇವರಿಗೆ ಒಟ್ಟು ರೂ. 225273ಗಳನ್ನು ಸಂದಾಯ ಮಾಡಲಾಗಿದೆ.</p> <p>1) ಕ್ಲೇ ಟೈಲ್ಸ್ 14100ಗಳು ದಿ:27.05.98, 0.09.86 ಖರ್ಚಿನ ಪಾವತಿ ಸಂಖ್ಯೆ: 35: ದಿನಾಂಕ 27.05.98 ರೂ. 139026.00</p> <p>2) ಕ್ಲೇ ಟೈಲ್ಸ್ ಅಳವಡಿಸಲಾದ ಕುರಿತು (ಬಜೆಟಿನ ಪಾವತಿ) ಸಂ.135: 27.05.98 ರೂ. 86247.00</p> <p>ಒಟ್ಟು ರೂ. 225273.00</p> <p>ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲಿಸಲಾಗಿ ಈ ಕೆಳಗೆ ವಿವರಿಸಲಾದ ನ್ಯೂನತೆಗಳು ಕಂಡು ಬರುತ್ತಿವೆ.</p> <p>1) ಅಂದಾಜು ಪತ್ರಿಕೆಗಳನ್ನು ಕಿರಿಯ ಅಭಿಯಂತರರಿಂದ ತಯಾರಿಸಲ್ಪಟ್ಟಿದ್ದು ಸಹಾಯಕ ಅಭಿಯಂತರರಿಂದ ಮಾತ್ರ ಅನುಮೋದಿಸಲ್ಪಟ್ಟಿರುತ್ತದೆ. ಕಾರ್ಯನಿರ್ವಾಹಕ ಅಭಿಯಂತರಿಂದ ತಾಂತ್ರಿಕ ಮಂಜೂರಾತಿಯನ್ನು ಪಡೆಯಲಾಗಿಲ್ಲ.</p> <p>2) ಕಾಮಗಾರಿಯು ಒಂದೇ ಆಗಿದ್ದರೂ ಸಹ ಕಾಮಗಾರಿಯನ್ನು ಟೈಲ್ಸ್ ಪೂರೈಕೆಯ ಕುರಿತು ಹಾಗೂ ಜೋಡಿಸುವುದು ಹೀಗೆ ಎರಡು ಭಾಗಗಳನ್ನಾಗಿ ಮಾಡಲಾಗಿದೆ. ಶ್ರೀ ಟಿ.ಎಂ. ನಟರಾಜನ್ ಒಬ್ಬರೇ</p>		

	<p>ಗುತ್ತಿಗೆದಾರರಿದ್ದರೂ ಸಹ ಕಾಮಗಾರಿಯನ್ನು ವಿಂಗಡಿಸಿ ತುಂಡು ಗುತ್ತಿಗೆಯ ಮೇಲೆ ನೀಡಲಾದ ಕುರಿತು ವಿವರಿಸಬೇಕು.</p> <p>3) ಕಾಮಗಾರಿಯನ್ನು ಪಿ.ಡಬ್ಲ್ಯೂ.ಡಿ.ಡಿ ಕೋಡಿನಲ್ಲಿಯೇ ಕಂಡಿಕೆ 167ಕ್ಕೆ ವ್ಯತಿರಿಕ್ತವಾಗಿ ತುಂಡು ಗುತ್ತಿಗೆಯ ಆಧಾರದ ಮೇಲೆ ನೀಡಲಾಗಿದ್ದು, ಸ್ಪರ್ಧಾತ್ಮಕ ಧರಣಿಯ ಲಾಭವು ವಿಶ್ವವಿದ್ಯಾಲಯಕ್ಕೆ ಕಟ್ಟಿದೆಯೇ ಹೇಗೆಂಬ ಕುರಿತು ಕಂಡುಹಿಡಿಯಲಿಕ್ಕಾಗದು. ಈ ಕುರಿತು ಸನ್ 1997-98ನೇ ಸಾಲಿನ ಲೆಕ್ಕ ತನಿಖಾ ವರದಿಯಲ್ಲಿ ಆಕ್ಷೇಪಿಸಿದ್ದಾಗಲೂ ಸಹ ನಿಯಮಗಳನ್ನು ಪಾಲಿಸದೆಯಿರುವುದಕ್ಕೆ ಸ್ಪಷ್ಟೀಕರಿಸಬೇಕು.</p> <p>4) 1996-97ನೇ ಸಾಲಿನ ಬಳ್ಳಾರಿ ಜಿಲ್ಲೆಗೆ ಮಂಜೂರಾತಿ ಕಾಮಗಾರಿಯ ದರಪಟ್ಟಿ ಪಾನು ಸಂಖ್ಯೆ 88 ಐಟಂ ಸಂ. 3:1ರಲ್ಲಿ ಯಲಂಹಕ ಜಿಲ್ಲೆಗಳನ್ನು ಪೂರೈಕೆ ಮಾಡುವುದು ಹಾಗೂ ಸಿಮೆಂಟ್ ಗಾರೆಯ ಮೇಲೆ ಬಿಲ್ಲೆಗಳನ್ನು ಕೂಡಿಸುವುದು ಹೀಗೆ ಪೂರ್ಣಕಾರ್ಯದ ಕುರಿತು ಅಸ್ಪದ ವಿದ್ಯಾಗ್ಯೂ ಕೂಡ ಒಂದೇ ಐಟಂನ್ನು ವಿಂಗಡಿಸಿ ಕಾರ್ಯ ನಿರ್ವಹಿಸಲಾದ ಕುರಿತು ವಿವರಿಸಬೇಕು.</p> <p>5) ಅಂದಾಜು ಪತ್ರಿಕೆಯ ದರಗಳ ವಿವರಣಾ ಪಟ್ಟಿಯನ್ನು ಪರಿಶೀಲಿಸಲಾಗಿ ಐಟಂ ಸಂ:1 ರನ್ವಯ 40 ಮಿ.ಮಿ ಪಾಲಿಸ್ ಇಲ್ಲದ ಶಹಾಬಾದ್ ಕಲ್ಲು ಚಪ್ಪಡಿ ಪುರವರೆ 1:8 ಪರಿಮಾಣ ಸಿಮೆಂಟ್ ಮಡ್ಡಿಯಲ್ಲಿ ನೆಲಸಮ ಮಾಡಿ ತಪ್ಪಡಿ ಸಂದುಗಳಿಗೆ 1:3 ಪರಿಮಾಣಿಸಿ ಮಡ್ಡಿಯಿಂದ ಸಂದು ಹಾಕಿ ಜಲಸಂಸ್ಕರಣ ಮಾಡುವುದು. ಒಟ್ಟು ರೂ. 187-06 ಪ್ರತಿ ಚ.ಮೀ ಗೆ ಅದರಲ್ಲಿ 40 ಮಿ.ಮಿ. ಚಪ್ಪಡಿಯ ದರ ರೂ. 88 ಪ್ರತಿ ಚ.ಮಿ.ಗೆ ದಂತೆ ಮುರುವಳಿ ಮಾಡಿ ಪ್ರತಿ ಚ.ಮಿ.ಗೆ ರೂ. 99-06 ಯಂತೆ ಕ್ಲೇಮು ಮಾಡಲಾಗಿದೆ. ಆದರೆ ದರಪಟ್ಟಿ ಸನ್ 1996-97ರ ಪುಟ ಸಂಖ್ಯೆ.24 ಕ್ರಮ ಸಂಖ್ಯೆ.12.4ರನ್ವಯ ಪಾಲಿಸ್ ಇಲ್ಲದ ಶಹಾಪುರ ಕಲ್ಲು ಚಪ್ಪಡಿಯ 40 ವಿಶ್ವವಿದ್ಯಾಲಯವು ಪ್ರತಿ ಚ.ಮಿ.ಗೆ ರೂ. 104.00 ಇರುತ್ತದೆ. ಇದರಿಂದ ಚಪ್ಪಡಿ ಕೂಡಿಸುವ ದರವನ್ನು ಪ್ರತಿ ಚ.ಮಿ.ಗೆ ರೂ. 187.06(-) ರೂ. 104.00 ರೂ. 83.05 ಜಮವಾಗಿ ರೂ. 99.06 ಯಂತೆ ಕ್ಲೇಮು ಮಾಡಲಾಗಿದ್ದು ಹೆಚ್ಚುವರಿಯಾಗಿ ಸಂದಾಯ ಮಾಡಲಾದ ರಕಂ ಪ್ರತಿ ಚ.ಮೀ/ಗೆ ರೂ. 16/-ರಂತೆ 870 ಚ.ಮೀ. ರೂ. 13920.00ಗಳನ್ನು ಸಂಬಂಧಿಸಿದ ಗುತ್ತಿಗೆದಾರರಿಂದ ವಸೂಲಾತಿ ಮಾಡಿ ವಿಶ್ವವಿದ್ಯಾಲಯ ನಿಧಿಗೆ ಭರಿಸಬೇಕು.</p> <p>6) ಪ್ರಸ್ತುತ ಕಾಮಗಾರಿಯಲ್ಲಿ ಅಂದಾಜಿನನ್ವಯ ಚಪ್ಪಡಿಯ ಬದಲಾಗಿ ಕ್ಲೇ ಬಿಲ್ಲೆಗಳನ್ನು ಉಪಯೋಗಿಸಲಾಗಿದ್ದು, ಬಿಲ್ಲೆಗಳನ್ನು ಗುತ್ತಿಗೆದಾರರನ್ನು ಪೈರೈಕೆ ಮಾಡಿದ ಕಾರಣ ರೇಟೆ ನಿರ್ಧರಣ ಪಟ್ಟಿಯಲ್ಲಿ ಸಾಗಾಣಿಕೆ ವೆಚ್ಚ ರೂ.1.90 ಯಂತೆ ಗಣನೆಗೆ ತೆಗೆದುಕೊಳ್ಳಲಾಗಿದ್ದು ಒಪ್ಪಿಕೊಳ್ಳಲಿಕ್ಕಾಗದು. ಕಾರಣ ಹೆಚ್ಚಿಗೆ ಕ್ಲೇಮಿ ಮಾಡಲಾದ ರೂ.1.90 X 870 ಚ.ಮಿ ರೂ. 16350.00 ಹಾಗೂ ಪ್ರತಿಶತ ಶೇ.5 ವೈಟೇಜ್ ರೂ.82.65 ಹೀಗೆ ಒಟ್ಟು ರೂ. 1735.00ಗಳನ್ನು ವಸೂಲಾತಿಗೆ ಸೂಚಿಸಲಾಗಿದೆ.</p> <p>7) ಗುತ್ತಿಗೆದಾರನಿಂದ 14100 ಕ್ಲೇ ಬಿಲ್ಲೆಗಳನ್ನು ಪ್ರತಿಯೊಂಕ್ಕೆ ರೂ. 9.86ಗೆ ಒಂದರಂತೆ ಕೊಳ್ಳಲಾಗಿದೆ. ಪ್ರತಿ 1000ಕ್ಕೆ ರೂ. 30ರಂತೆ ರೂ. 423ಗಳನ್ನು ರಾಜಧನ ಮುರಿಯಲಾಗಿಲ್ಲ. ಕಾರಣ ರೂ.423ಗಳನ್ನು ಗುತ್ತಿಗೆದಾರನಿಂದ ವಸೂಲಾತಿಗಾಗಿ ಸೂಚಿಸಿದೆ. ಅದರಂತೆ ಉಸುಕಿಗೆ 17.4 ಕಿ.ಮೀ ಗೆ x 15.00 ರೂ.261.00 ರಾಜಧನ ವಸೂಲಾತಿ ಮಾಡಲಾಗಿಲ್ಲ. ಹೀಗೆ ಒಟ್ಟು ರೂ. 684.00(423+261)ಗಳನ್ನು ವಸೂಲಾತಿ ಮಾಡಿ ಸರ್ಕಾರಕ್ಕೆ ಭರಣಾ ಮಾಡಬೇಕು.</p> <p>8) ಅನುಕ್ರಮ 1 ರಿಂದ 5ರ ವರೆಗಿನ ನ್ಯೂನತೆಗಳು ಕಾರಣ ರೂ. 225273ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>		
88	<p>ಬಹೋಪಯೋಗಿ ಕಟ್ಟಡಕ್ಕೆ ಛಾವಣಿಗೆ ಕ್ಲೇ ಟೈಲ್‌ಗಳನ್ನು ಅಳವಡಿಸುವ ಕುರಿತು:- ಅಂದಾಜು ರಕಮು: ರೂ. 237201.00 ಆಡಳಿತಾತ್ಮಕ ಮಂಜೂರಾತಿ:ಕಟ್ಟಡ ಸಲಹಾ ಸಮಿತಿ ಸಭೆಯ ತೀರ್ಮಾನ</p>		

	<p>ದಿ: 12.09.96 ಗುತ್ತಿಗೆದಾರ: ಶ್ರೀ ಎ. ಗೋಪಾಲ ಸಾ: ಕಮಲಾಪುರ, ತುಂಡು ಗುತ್ತಿಗೆಯ ಆಧಾರದ ಮೇರೆಗೆ. ಖರ್ಚಿನ ಪಾವತಿ ಸಂ:335 ದಿನಾಂಕ 18.06.98 ರನ್ವಯ ರೂ. 86037.00ಗಳನ್ನು ಶ್ರೀ ಎ. ಗೋಪಾಲ ಸಾ: ಕಮಲಾಪುರ, ಅವರಿಗೆ ನೀಡಲಾಗಿದ್ದು ಈ ಕೆಳಗೆ ವಿವರಿಸಿದಂತೆ ನ್ಯೂನತೆಗಳು ಕಂಡು ಬರುತ್ತದೆ.</p> <ol style="list-style-type: none"> 1. ಸದರೀ ಕಾಮಗಾರಿಯನ್ನು ಕೈಗೊಳ್ಳುವ ಕುರಿತು ಈ ಹಿಂದೆ ಕಟ್ಟಡವನ್ನು ಯಾವಾಗ ಪೂರ್ಣಗೊಳಿಸಲಾಗಿದೆ ಹಿಂದೆ ಛಾವಣಿಯ ಕಾರ್ಯವನ್ನು ಕೈಗೊಳ್ಳಲಾಗದಿದ್ದರೂ ಸಹ ಈಗ ಮತ್ತೆ ಅದೇ ಛಾವಣಿಗೆ ಕ್ಲೇ ಟೈಲ್ಸ್ ಅಳವಡಿಸುವ ಪ್ರಮೇಯವೇನಿತ್ತು? ಈ ಹಿಂದೆ ನಿರ್ವಹಿಸಲಾದ ಕಾರ್ಯವು ಗುಣಮಟ್ಟದ್ದಾಗಿದ್ದಲ್ಲಿ ಸಂಬಂಧಿಸಿದ ಗುತ್ತಿಗೆದಾರರ ಮೇಲೆ ಯಾವ ಕ್ರಮ ಜರುಗಿಸಲಾಗಿದೆ. ನಿರ್ವಹಣಾ ಅವಧಿಯಲ್ಲಿಯೇ ನಿರ್ವಹಿಸಲಾಗಿದೆಯೇ ಹೇಗೆಂಬ ಕುರಿತು ದಾಖಲಾತಿಗಳನ್ನು ಹಾಜರುಪಡಿಸಲಾಗಿಲ್ಲ. 2. ಅಂದಾಜು ಪತ್ರಿಕೆಯನ್ನು ಕಿರಿಯ ಅಭಿಯಂತರಿಂದ ಮಾತ್ರ ತಯಾರಿಸಲ್ಪಟ್ಟು ಸಹಾಯಕ ಅಭಿಯಂತರಿಂದ ಅನುಮೋದಿಸಲ್ಪಟ್ಟಿದೆ. ಲೋಕೋಪಯೋಗಿ ಇಲಾಖೆ 'ಡಿ' ಕೋಡ್ ಪ್ರಾರಾಗ್ರಾಪ್ 106 ರನ್ವಯ ಸಂಬಂಧಪಟ್ಟ ಅಧಿಕಾರಿಗಳಿಂದ ತಾಂತ್ರಿಕ ಮಂಜೂರಾತಿಯನ್ನು ಪಡೆಯಲಾಗಿಲ್ಲ. 3. ಕಾಮಗಾರಿಯನ್ನು ತುಂಡು ಗುತ್ತಿಗೆಯ ಆಧಾರದ ಮೇಲಿಂದ ನೀಡಲಾಗಿದ್ದು ಲೋಕೋಪಯೋಗಿ ಕಾಮಗಾರಿಗಳ 'ಡಿ' ಕೋಡ್ ಪ್ರಾರಾ ಸಂ. 167 ರನ್ವಯ ಟೆಂಡರ್ ಕರೆದು ಕಡಿಮೆ ದರ ನೀಡಲಾದ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ವಹಿಸಿ ಕೊಡಲಾಗಿಲ್ಲ. ಇದರಿಂದ ವಿಶ್ವವಿದ್ಯಾಲಯಕ್ಕೆ ಸ್ವರ್ಧಾತ್ಮಕ ಧಾರಣೆಯ ಲಾಭವು ತಟ್ಟಿರುತ್ತದೆ ಎಂದು ಹೇಳಲಿಕ್ಕಾಗದು. 4. ಕಾಮಗಾರಿಯ ಹಾಗೂ ಅಂದಾಜು ಪಟ್ಟಿಯಲ್ಲಿ ನಮೂದಿಸಲಾದ ದರಗಳ ವಿವರಣಾ ಪಟ್ಟಿ (ರೇಟು ಅನಾಲಿಸಿಸ್) ಪರಿಶೀಲಿಸಲಾಗಿ ಐಟಂ ನಂ 1 ಪಾಲಿಸ್ ಇಲ್ಲದ 40 ಮಿಮಿ ದಪ್ಪದ ಶಹಾಬಾದ್ ಕಲ್ಲು ಚಪ್ಪಡಿ ಪೂರೈಕೆ ಹಾಗೂ 1:8 ಪರಿಮಾಣ ಸಿಮೆಂಟ್ ಮಡ್ಡಿಯಲ್ಲಿ ನೆಲಸಮ ಮಾಡಿ ಚಪ್ಪಡಿ ಸಂದುಗಳಿಗೆ 1:3 ಪರಿಮಾಣ ಮಡ್ಡಿಯಿಂದ ಸಂದು ಆರ್. ಸಂಸ್ಕರಣ ಮಾಡುವುದು ಪ್ರತಿ ಚ.ಮಿ. ರೂ.187.00 ರಂತೆ ಮಾಡಿದ್ದು, ಅದರಲ್ಲಿ ಚಪ್ಪಡಿಯ ಬೆಲೆ ರೂ. 104 ಮುರುವಳಿ ಮಾಡಿ ಪ್ರತಿ ಚ.ಮಿ.ಗೆ ರೂ. 83.06ನ ಬದಲಾಗಿ ರೂ. 99-06ಯನ್ನು ನಿಗದಿಗೊಳಿಸಲಾಗಿದೆ. ಇದರಿಂದ ಪ್ರತಿ ಚ.ಮಿ.ಗೆ ರೂ 16.00 ರಂತೆ 781 ಚಮೀ ಕೂಡಿಸುವ ವೆಚ್ಚ ರೂ 12496.00ಗಳನ್ನು ಹೆಚ್ಚಿಗೆ ಸಂದಾಯ ಮಾಡಲಾಗಿದ್ದು ಸಂಬಂಧಿಸಿದ ಗುತ್ತಿಗೆದಾರರಿಂದ ವಸೂಲಾತಿಗಾಗಿ ಸೂಚಿಸಲಾಗಿದೆ. 5. ಕಲ್ಲು ಚಪ್ಪಡಿಯ ಬದಲಾಗಿ ಸದರೀ ಕಾಮಗಾರಿಗಾಗಿ ಕ್ಲೇ ಬಿಲ್ಲೆಗಳನ್ನು ಕೊಳ್ಳಲಾಗಿದ್ದು ದರಗಳ ವಿವರಣಾ ಪಟ್ಟಿ (ರೇಟು ಅನಾಲಿಸಿಸ್) ತಯಾರಿಸುವಾಗ ಪ್ರತಿ ಚ.ಮೀ. ರೂ. 1.90ರಂತೆ ಸಾಗಾಣಿಕೆ ವೆಚ್ಚಗಳನ್ನು ಸೇರಿಸಲಾಗಿದ್ದು ಇದರಿಂದ ಹೆಚ್ಚುವರಿಯಾಗಿ ದರ ನಿಗದಿಗೊಳಿಸಲಾಗಿದ್ದು, ರೂ. 1.90 x 780 ಚ.ಮೀ ರೂ 1484.00 ಹಾಗೂ ಶೇ. 5ರಂತೆ ವೈಟೇಜ್ ರೂ. 74 /- ಒಟ್ಟು ರೂ. 1558ಗಳನ್ನು ಸಂಬಂಧಿಸಿದ ಗುತ್ತಿಗೆದಾರರಿಂದ ವಸೂಲಾತಿಗೆ ಸೂಚಿಸಲಾಗಿದೆ. 		
89	<p>ಆಡಳಿತ ಕಟ್ಟಡ ಛಾವಣಿಗೆ ಕ್ಲೇ ಟೈಲ್ಸ್ ಅಳವಡಿಸುವ ಕುರಿತು:- ಅಂದಾಜು ವೆಚ್ಚ ರಕಮು :ರೂ 195476.00 ಆಡಳಿತಾತ್ಮಕ ಮಂಜೂರು: ಕಟ್ಟಡ ಸಲಹಾ ಸಮಿತಿ ಸಭೆಯ ತೀರ್ಮಾನ ದಿನಾಂಕ 12.09.96 ಗುತ್ತಿಗೆದಾರ: ಶ್ರೀ ಎ. ಬಾಲಕೃಷ್ಣ ತಾ: ಕಮಲಾಪುರ ಖರ್ಚಿನ ಪಾವತಿ ಸಂ 347: ದಿನಾಂಕ 22.06.98 ರನ್ವಯ ಶ್ರೀ ಎ. ಬಾಲಕೃಷ್ಣ ತಾಲ್ಲೂಕು ಕಮಲಾಪುರ ಗುತ್ತಿಗೆದಾರರಿಗೆ ರೂ. 124917.00 ಗಳನ್ನು ಸಂದಾಯ ಮಾಡಲಾಗಿದ್ದು, ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲಿಸಲಾಗಿ ಈ ಕೆಳಗೆ ವಿವರಿಸಲಾದ ನ್ಯೂನತೆಗಳು ಕಂಡು ಬರುತ್ತಿವೆ.</p> <ol style="list-style-type: none"> 1. ಅಂದಾಜು ಪತ್ರಿಕೆಯನ್ನು ಕಿರಿಯ ಅಭಿಯಂತರಿಂದ ತಯಾರಿಸಲ್ಪಟ್ಟು ಸಹಾಯಕ ಅಭಿಯಂತರಿಂದ 		

	<p>ಅನುಮೋದಿಸಲ್ಪಟ್ಟಿದೆ. ಸಂಬಂಧಪಟ್ಟ ಅಧಿಕಾರಿಗಳಿಂದ ತಾಂತ್ರಿಕವಾಗಿ ಮಂಜೂರಾತಿಯನ್ನು ಪಡೆಯಲಾಗಿಲ್ಲ.</p> <p>2. ಲೋಕೋಪಯೋಗಿ ಇಲಾಖೆಯ 'ಡಿ' ಕೋಡ್ ಪ್ಯಾರಾ 167 ರನ್ವಯ ಟೆಂಡರ್ ಕರೆಯಲಾಗದೆ ತುಂಡು ಗುತ್ತಿಗೆಯ ಆಧಾರದ ಮೇಲೆ ನೀಡಲಾಗಿದ್ದು ಇದರಿಂದ ಸ್ಪರ್ಧಾತ್ಮಕ ಧರಣಿಯ ಲಾಭವು ಕಟ್ಟಿದೆಯೋ ಹೇಗೆಂಬುದನ್ನು ಕಂಡು ಹಿಡಿಯಲಿಕ್ಕಾಗದು.</p> <p>3. ಬಿಲ್ಲನ್ನು ಪರಿಶೀಲಿಸಲಾಗಿ ಪಟ್ಟು 1309 ಚ.ಮಿ. ಬಿಲ್ಲುಗಳನ್ನು ಜೋಡಿಸುವ ಕುರಿತು 23562 ಬಿಲ್ಲುಗಳು ತಗಲಿದ್ದು, ರಾಜಧನವನ್ನು ಬಿಲ್ಲಿನಲ್ಲಿ ಮುರಿಯಲಾಗಿಲ್ಲ. ಕಾರಣ ಪ್ರತಿ 1000 ಬಿಲ್ಲುಗಳಿಗೆ ರೂ.30 ರಂತೆ ರೂ. 710.00ಗಳನ್ನು ವಸೂಲಾತಿಗಾಗಿ ಮಾಡಿ ಸರ್ಕಾರಕ್ಕೆ ಭರಣಾ ಮಾಡಬೇಕು.</p>		
90	<p>ತುಂಡು ಗುತ್ತಿಗೆಯ ಆಧಾರದ ಮೇಲೆ ಕಾಮಗಾರಿ ನಿರ್ವಹಿಸಿರುವರು ಹಾಗೂ ಕಾಮಗಾರಿಗಳಿಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಲಾದ ಕುರಿತು:-</p> <p>ಅನುಬಂಧ 18ರಲ್ಲಿ ವಿವರಿಸಿದಂತೆ ಸನ್ 1998-99ನೇ ಸಾಲಿನ ಕಾಮಗಾರಿಯ ದಾಖಲಾತಿಗಳನ್ನು ಪರಿಶೀಲಿಸಲಾಗಿ ಕಾಮಗಾರಿಗಳನ್ನು ತುಂಡು ಗುತ್ತಿಗೆ ಆಧಾರದ ಮೇಲೆ ನೀಡಲಾಗಿದ್ದು, ಹಾಗೂ ಸಾಮಗ್ರಿಗಳನ್ನು ಖರೀದಿಸಲಾಗಿರುವ ಕುರಿತು ಈ ಕೆಳಗೆ ವಿವರಿಸಿದಂತೆ ನ್ಯೂನತೆಗಳು ಕಂಡು ಬರುತ್ತವೆ.</p> <ol style="list-style-type: none"> 1. ಲೋಕೋಪಯೋಗಿ ಕಾಮಗಾರಿಗಳ 'ಡಿ' ಕೋಡ್ ಕಂಡಿಕೆ 167 ರನ್ವಯ ಟೆಂಡರ್ ಕರೆಯದೆ ತುಂಡು ಗುತ್ತಿಗೆಯ ಆಧಾರದ ಮೇಲೆ ಕಾಮಗಾರಿಗಳನ್ನು ನಿರ್ವಹಿಸಲಾಗಿದ್ದು ಸ್ಪರ್ಧಾತ್ಮಕ ಧರಣಿಯ ಲಾಭವು ತಟ್ಟಿರುತ್ತದೆ ಎಂಬುದನ್ನು ಕಂಡು ಹಿಡಿಯಲಿಕ್ಕಾಗದು. 2. ಕಾರ್ಯಗಳನ್ನು ನಿರ್ವಹಿಸಲು ಪೂರ್ತಿ ಐಟಂಗಳನ್ನು ನಿರ್ವಹಿಸದೆ, ಸಾಮಗ್ರಿಗಳನ್ನು ಖರೀದಿಸುವುದು ಬೇರೆ ಸಿವಿಲ್ ಕಾಮಗಾರಿಗಳನ್ನು ಇನ್ನೊಬ್ಬರಿಗೆ ಹೀಗೆ ಬಿಡಿ ಬಿಡಿಯಾಗಿ ಅಂದಾಜುಗಳನ್ನು ತಯಾರಿಸಿ ತುಂಡು ಗುತ್ತಿಗೆಯ ಆಧಾರದ ಮೇಲೆ ಕಾಮಗಾರಿಗಳನ್ನು ನಿರ್ವಹಿಸಲಾದ ಔಚಿತ್ಯವೇನು ಎಂಬ ಕುರಿತು ವಿವರಿಸಬೇಕು. 3. ಕಾಮಗಾರಿಗಳ ಐಟಂವಾರು ಅಳತೆಗಳನ್ನು ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿಗಳಿಂದ ಅಳತೆಯ ಪುಸ್ತಕದಲ್ಲಿ ದೃಢೀಕರಣ ಮಾಡಲಾಗಿಲ್ಲ. ಈ ಕುರಿತು ವಿವರಿಸಬೇಕು. 4. ತುಂಡು ಗುತ್ತಿಗೆಯ ಆಧಾರದ ಮೇಲೆ ಕಾಮಗಾರಿಗಳನ್ನು ಗುತ್ತಿಗೆದಾರರಿಗೆ, ನೀಡಲಾಗಿದ್ದರೂ ಸಹ ಪ್ರತಿ ಶತ .5 ರಂತೆ ಭದ್ರತಾ ಠೇವಣಿಯನ್ನು ಕಾಮಗಾರಿ ಬಿಲ್ಲುಗಳಲ್ಲಿ ಕಡಿತಗೊಳಿಸಲಾಗಿಲ್ಲ. 5. ದೊಡ್ಡ ಪ್ರಮಾಣದ ಸಾಮಗ್ರಿಗಳನ್ನು ಕಾಮಗಾರಿಗಳಿಗೆ ಕೊಳ್ಳಲಾಗಿದ್ದರೂ ಸಹ ಟೆಂಡರ್ ಕರೆಯಲಾಗಿಲ್ಲ. ಇದರಿಂದ ಸ್ಪರ್ಧಾತ್ಮಕ ದರಗಳ ಲಾಭ ತಟ್ಟಿದಾಗಿಯೋ ಹೇಗೋ ಕುರಿತು ಕಂಡು ಹಿಡಿಯಲಿಕ್ಕಾಗದು. 6. ಸಾಮಗ್ರಿಗಳನ್ನು ಕೊಳ್ಳುವ ಕುರಿತು ದಿನಪತ್ರಿಕೆಗಳಲ್ಲಿ ಪ್ರಚಾರ ಪಡಿಸಲಾಗಿಲ್ಲ. 7. ದರ ಪಟ್ಟಿಗಳನ್ನು ಪತ್ರಗಳ ಮುಖಾಂತರ ಕರೆಯಲಾಗಿಲ್ಲ. ನೆಪ ಮಾತ್ರಕ್ಕೆ ಪಡೆಯಲಾಗಿದೆ. ಈ ಕುರಿತು ಆಕ್ಷೇಪಣೆ ಪತ್ರ ಸಂಖ್ಯೆ 3ನ್ನು ದಿನಾಂಕ 29.12.1999 ನ್ನು ನೀಡಲಾಗಿದ್ದರೂ ಸಹ ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲ. ಇದರಿಂದ ಸ್ಪರ್ಧಾತ್ಮಕ ಧರಣಿಗಳ ಲಾಭವು ತಟ್ಟಿರುತ್ತದೆ ಎಂದು ಹೇಳಲಿಕ್ಕಾಗದು. 8. ಅನುಬಂಧ ಕಾಲದಲ್ಲಿ ನಮೂದಿಸಿದಂತೆ ಕಾಮಗಾರಿ ಬಿಲ್ಲುಗಳಲ್ಲಿ ಮಾರಾಟ ತೆರಿಗೆ, ಹಾಗೂ ಕಾಲಂ ನಂ ರಲ್ಲಿ ವಿವರಿಸಿದಂತೆ ತೆರಿಗೆಯನ್ನು ಕಡಿತಗೊಳಿಸಲಾಗಿಲ್ಲ. 9. ಹಲವಾರು ಪ್ರಕರಣಗಳಲ್ಲಿ ಖರೀದಿಸಲಾದ ಸಾಮಗ್ರಿಗಳನ್ನು ಅಳತೆಯ ಪುಸ್ತಕದಲ್ಲಿ ನಮೂದಿಸಿರುವುದಿಲ್ಲ. 		

	<p>10. ಆಯಾ ಸಾಮಗ್ರಿಗಳನ್ನು ಖರೀದಿಗೆ ಪ್ರತ್ಯೇಕವಾಗಿ ಅಭಿಯಂತರರು, ಎಂ.ಎ.ಎಸ್. ಅಕೌಂಟ್ ಇಡಲಾಗಿಲ್ಲ.</p> <p>11. ಖರೀದಿಯಲ್ಲಿ ನಮೂದಿಸಲಾದ ಸಾಮಗ್ರಿಗಳನ್ನು ಕೊಂಡ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ದೃಢೀಕರಿಸಿಲ್ಲ.</p> <p>12. ಮೇಲೆ ವಿವರಿಸಲಾದ ನ್ಯೂನತೆಗಳ ಕುರಿತು ಆದಾಯ ತೆರಿಗೆ ರೂ. 7506.00 ಹಾಗೂ ಮಾರಾಟ ತೆರಿಗೆ ರೂ. 15843.00ಗಳನ್ನು ವಸೂಲಾತಿಗೆ ಮತ್ತು ರೂ. 556162.00ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p> <p>13. ಅನುಕ್ರಮ ಸಂಖ್ಯೆ: 14 ಗ್ರಂಥಾಲಯಕ್ಕೆ ಪಾರ್ಟಿಷನ್ ಮಾಡುವ ಕುರಿತು ಖರ್ಚಿನ ಪಾವತಿ ನಂ1513 ದಿನಾಂಕ 12.03.99 ರನ್ವಯ ರೂ.23534.00ನ್ನು ಸಂದಾಯ ಮಾಡಲಾಗಿದ್ದು, ಅಂದಾಜು ರೂ. 11002.00 ಮಾಡಲಾಗಿದೆ. ಅಂದಾಜಿಗಿಂತ ಹೆಚ್ಚಿಗೆ ವೆಚ್ಚ ಮಾಡಿದ ಕುರಿತು ವಿವರಿಸಬೇಕಲ್ಲದೆ ಪರಿಷ್ಕೃತ ಅಂದಾಜು ಪತ್ರಿಕೆಯನ್ನು ತಯಾರಿಸಿ ಆಡಳಿತಾತ್ಮಕ ಹಾಗೂ ತಾಂತ್ರಿಕ ಮಂಜೂರಾತಿಯೊಂದಿಗೆ ಹಾಜರುಪಡಿಸಬೇಕು.</p>		
91	<p>ಶ್ರೀ ಶೈಲ ಅತಿಥಿ ಗೃಹ ಕಟ್ಟಡ ಕಟ್ಟುವ ಕುರಿತು(ಮುಂದುವರಿದ ಕಾಮಗಾರಿ)</p> <p>ಹಂಪಿ ಕನ್ನಡ ವಿಶ್ವವಿದ್ಯಾಲಯ ಆವರಣದಲ್ಲಿ ಸನ್.1997-98ನೇ ಸಾಲ್ಲಿನಲ್ಲಿ ಪ್ರಾರಂಭಗೊಂಡಿದ್ದು ಸದರಿ ಕಾಮಗಾರಿಯನ್ನು ತುಂಡು ಗುತ್ತಿಗೆಯ ಆಧಾರದ ಮೇಲಿಂದ ವಹಿಸಿಕೊಡಲಾಗಿದ್ದು, ಕಾಮಗಾರಿಯ ವಿವರಗಳು ಈ ಕೆಳಗೆ ವಿವರಿಸಿದಂತೆ ಇರುತ್ತದೆ.</p> <ol style="list-style-type: none"> 1. ಮೂಲ ಅಂದಾಜು ರಕಮು: ರೂ. 44.82 ಲಕ್ಷ 2. ಶೇ. 30 ರಷ್ಟು ಹೆಚ್ಚಿನ ಪರಿಷ್ಕೃತ ಅಂದಾಜು ರಕಮು ರೂ. 60 ಲಕ್ಷ 3. ಗುತ್ತಿಗೆದಾರರ ಹೆಸರು: ಶ್ರೀ ಅಯ್ಯಸ್ವಾಮಿ 4. ಕರಾರು ಪತ್ರ ಸಂಖ್ಯೆ: 10: 97-98:29.08.97 <p>ಸಿವಿಲ್ ಕಾಮಗಾರಿಯ ಕುರಿತು ಗುತ್ತಿಗೆದಾರನಿಗೆ ಈ ಕೆಳಗೆ ವಿವರಿಸಿದಂತೆ ಹಣ ಸಂದಾಯ</p>		